

**TEXT PROBLEM
WITH IN THE BOOK
ONLY**

TIGHT BINDING

UNIVERSAL
LIBRARY

OU_198563

UNIVERSAL
LIBRARY

ಚೆಂದ್ರಗುಪ್ತ ಚಕ್ರವರ್ತಿ

ಇದು ಆಂಧ್ರಭಾಷೆಯಲ್ಲಿ

ವಿಜ್ಞಾನಚಂದ್ರಿಕಾ ಗ್ರಂಥಮಾಲೆಗಾಗಿ

ಶ್ರೀಸ್ವಾಮಿ ವಿದ್ಯಾನಂದ ಪರಮಹಂಸ ಬಿ. ಎ.

ಇವರಿಂದ ರಚಿಸಲ್ಪಟ್ಟು

ಎ. ನೆಂಕಟರಾವ್, ಬಿ. ಎ., ಎಲ್. ಟಿ.

ಕನ್ನಡ ರೀಡರ್, ಮದ್ರಾಸ್ ಯೂನಿವರ್ಸಿಟಿ,

ಇವರಿಂದ

ಕನ್ನಡ ಭಾಷೆಗೆ ಪರಿವರ್ತಿಸಲಾಯಿತು.

1928.

Printed at

The People's Printing and Publishing House,
132, Big Street, Triplicane, MADRAS.

PREFACE.



This little book which I now venture to submit to the Kanarese public, is, as the little page itself points out a translation of the Telugu original written by SRI SWAMI VIDYANANDA PARAMAHAMSA B.A., for the "VIJNANA CHANDRIKA" series. I had for long, an idea of writing short monographs in Kanarese on the celebrities of Indian History, and was collecting the necessary information, but was rather hesitating as regards the plan of arranging the matter. Fortunately, the Telugu original of this work was placed in my hands by a friend, and on reading it, I found the style, the arrangement of matter, and the general tone of the book so good, that I immediately took to translating it and now take the liberty of introducing the same to the Kanarese reading public.

My work here has been merely a literal translation, slight changes being made here and there, in conformity with the Kanarese idiom. I sincerely thank Dr. A. Lakshmi-pathy. B. A. M. B. & C. M., Manager of the "Vijnana Chandrika" series for having kindly permitted me to translate the book into Kanarese.

Further, special mention is to be made of M. R. Ry. Benagal Rama Rau Avergal, M. A., LL. B., Senior Translator to the Government of Madras, for his having encouraged me to take this work on hand, and watched the progress of the work with keen interest, throwing out valuable suggestions during its preparation. Besides this, M. R. Ry. Bantwal Sitarama Rau Avergal, B. A.. B. L., High Court Vakil, Mylapore, took great interest in my work and helped me in all ways possible. Thus, in short, this work is chiefly

an outcome of the inspiring influence of these two gentlemen, and I frankly confess that I am unable to express my gratitude towards them adequately.

MYLAPORE.

28--2—1917.



A. VENKATA RAU.



PREFACE TO THE SECOND EDITION.

In this, the matter has been carefully revised and suggestions from kind friends have been incorporated as far as possible. I tender my grateful thanks to BRAHMASRI VIDWAN PANYAM SUNDARA SASTRULU, Assistant Librarian Government Oriental Manuscripts Library for having undertaken the laborious work of revision in the light of the changes suggested.

TRIPOLICANE,

18--6—1928.



A. VENKATA RAU.

*Reader in Kanarese,
University of Madras.*



పీరి కే

వాళక మహాతయరే !

తమ్ముల్లిర ఆవలోఁకనక్కగి తమ్ము సన్నిధానదల్లి సమపిససల్పట్టి
ఈ చిక్క పుస్తకవు, ముఖపత్రదిందలే గొత్తుగువంతి, తెలుగునల్లి
“విజ్ఞానచంద్రికా”గ్రంథమాలేగాగి శ్రీ స్వామి విద్యానంద పరమ
హంస, బి. ఎ. ఇవరింద రచిసల్పట్టిదర పరివత్తనవాగిది. ఈ మోదలే
భారతీయ ఇతికాసదోషగణ మహాపురుషర జీవనచరిత్రగళ కురతు
చిక్కచిక్క ఉపన్యాసరూపవాద పుస్తకగళన్ను కన్నడదల్లి బరయచేంబ
ఉద్దేశదింద, అదక్క బేకాద సాధనగళన్ను సంగ్రహిసుత్తలిద్దేను. అప్ప
యోళగే మిత్రయోబ్యరు ఆంధ్రభాషేయల్లిద్ద “చంద్రగుప్త జక్రవతీ” ఎంబ
పుస్తకవన్ను కొట్టరు. ఆదన్న సోఁడలాగి శ్యేలియూ, విషయప్ర., అను
సరిసల్పట్ట క్రమపూ, ఎల్ల భాగదల్లియూ ఉత్తమవాగి తోరించుందుడ
రింద, ఇదన్న కన్నడ భాషేగే పరివత్తిసిదల్లి హచ్చిన ఉపయోగవుంటా
గబఁజుందు ఈ కేలసవన్న కృచోండిను. ఈ పుస్తకద శ్యేలియూ,
క్రమపూ, పదంధ వాక్యభంధగళూ, హచ్చిన మట్టిగే తెలుగిన ప్రతి
యన్నే ఆనుసరిసి ఇది.

ఆంధ్రభాషేయోళగణ పుస్తకవన్ను కన్నడక్క పరివత్తిసలు ఆను
మతియన్న కొట్టుదక్కగి ము.రా. డాక్టర్ ఎ. లష్ట్రేపతి, బి.ఎ.,
ఎమ్మ. బి. సి. ఎమ్మ., ఇవరిగి నన్న కృత్యువుక వందనిగళు. ఇవరు
“విజ్ఞానచంద్రికా” గ్రంథమాలీయ కాయిదతీగళు.

ఈ పుస్తకవన్ను అగత్యవాగి బరెయచేందు బలవాద ఉత్తీజన
వన్న కొట్టు, ఆగాగ బేకాద సూచనేగళన్నిత్త, గ్రంథవన్నారంభిసి
దందినింద ఇందినవరిగూ సవు విధదల్లియూ సహాయమాడుత్తిరువ,
మద్దాసు సకారద ట్రాన్స్ లేటరరాద ము. రా. బినగల్ల రామరావు,
ఎమ్మ. ఎ., ఎల్.ఎల్. బి. ఇవరిగూ, మద్దాసు హైకోట్టిఫ్ వశీల
రాద ము.రా. బంటూళ సికారామరావు బి.ఎ.,బి.ఎల్. ఇవరిగూ,

ನಾನೆನ್ನು ಕೈತ್ಟಿನಾಗಿದ್ದರೂ ನಾಲದು. ಈ ಇಬ್ಬರು ದೊಡ್ಡಮನುಷ್ಯರೇ ಈ ಗ್ರಂಥವನ್ನು ನನ್ನಿಂದ ಬರಯಿಸಿದವರೆಂದು ಸಂತೋಷದಿಂದ ಒಪ್ಪಿಕೊಳ್ಳುತ್ತೇನೆ.

ಮೈಲಾಪುರ,
ಮದ್ರಾಸು. }
28-2-1917.

ಎ. ವೆಂಕಟರಾವ್.



ಎರಡನೆಯ ಮುದ್ರಣದ ಪೀಠಿಕೆ.

ಈಗ ಪ್ರಚಾರಗೊಳಿಸಿರುವ ದ್ವಿತೀಯ ಅವೃತ್ತಿಯಲ್ಲಿ, ಹಿಂದಣ ಅವೃತ್ತಿಯಲ್ಲಿ ಕಂಡುಬಂದ ದೋಷಗಳನ್ನು ಆದಮ್ಮವಾಟ್ಟಿಗೆ ತಿದ್ದಿದೆ. ಮದ್ರಾಸಿನ ಗೌರ್ವ ಮೆಂಟ್ ಓರಿಯಂಟಲ್ ಮೆನ್ಯುಸ್ಕ್ರೆಪ್ಟ್ ಟ್ರೈಬ್ರಿಯ ಅಸಿಸ್ಟೆಂಟ್ ಟ್ರೈಬ್ರೇಂ ಯನಾರಾದ ಬ್ರಹ್ಮಶ್ರೀ ವೇದಮಾತ್ರಿಕಾಳಾದ ವಿದ್ವಾನ್ ಪಾಣ್ಯಂ ಸುಂದರ ಶಾಸ್ತ್ರಿಗಳವರು ಈ ಕಾರ್ಯವನ್ನು ಸಂಪೂರ್ಣವಾಗಿಯೂ ಸಮರ್ಪಕವಾಗಿಯೂ ನೀರನೇರಿಸಿದುದಕ್ಕಾಗಿ ನಾನು ಅವರಿಗೆ ಕೈತ್ಟಿನಾಗಿರುತ್ತೇನೆ.

ತಿರುವಲ್ಲಿಕ್ಕೇಣಿ.
ಮದರಾಸು. }
18-6-1928.

ಎ. ವೆಂಕಟರಾವ್.
ಕನ್ನಡ ರೀಡರ್
ಮದ್ರಾಸು ಯೂನಿವರ್ಸಿಟಿ. ಮದ್ರಾಸು.



॥ ಶ್ರೀಯೈನಮಃ ॥

ಚಂದ್ರಗುಪ್ತ ಚರ್ಕವತ್ತಿ.

—***—

ಮೊದಲನೆಯ ಪ್ರಕರಣ.

ಮಗಧ ರಾಜ್ಯವು.

ಮಗಧವು ಆರ್ಯವರ್ತದಲ್ಲಿ ಬಹು ಪುರಾತನಕಾಲದಿಂದಲೂ ಪ್ರಖ್ಯಾತಿ ಹೊಂದಿದ
ಒಂದು ಮಹಾರಾಜ್ಯವಾಗಿದೆ. ಈ ರಾಜ್ಯದ ವಿಸ್ತಾರನ್ನ ಬೇರೆ ಬೇರೆ ಕಾಲಗಳಲ್ಲಿ
ಬೇರೆ ಬೇರೆ ವಿಧವಾಗಿದ್ದರೂ, ಒಟ್ಟುನ ಮೇಲೆ ಈ ದೇಶಕ್ಕೆ ಉತ್ತರದಲ್ಲಿ ಗಂಗಾ
ನದಿಯೂ, ದಕ್ಷಿಣದಲ್ಲಿ ವಿಂಧ್ಯಗಿರಿಯೂ, ಪಶ್ಚಿಮದಲ್ಲಿ ಶೋಣಾನದಿಯೂ,
ಸೂರ್ಯದಲ್ಲಿ ಚಂಪಾ ದೇಶಪೂರ್ವ ಎಲ್ಲಾಗಳಿಗೆ ನೆಂದು ಹೇಳಬಹುದು. ಈಗ ಈ
ಪ್ರದೇಶವನ್ನು ದಕ್ಷಿಣ ಬಿಹಾರವೇಂದು ಕರೆವರು. ಬಿಹಾರೆಂಬ ಪದವು ವಿಹಾರ
ಶಬ್ದದಿಂದ ಹುಟ್ಟಿದುದು. ಬೌದ್ಧರ ಕಾಲದಲ್ಲಿ ಈ ರಾಜ್ಯದ ಸುತ್ತುಳತೆಯು
ಎರಡುಸಾವಿರದ ಮುನ್ಹೂರು ಮೈಲಿಗಳೂ ಇದರೊಳಗಳ ಗಾರುಮಗಳ ಸಂಖ್ಯೆಯು
ಎಂಟು ಸಾವಿರಪೂರ್ ಅಗಿದ್ದಿತು.

ಮಗಧದೇಶದ ರಾಜಧಾನಿಯು ಪ್ರಥಮದಲ್ಲಿ ಗಿರಿಪ್ರಜವೇಂಬ ದುರ್ಗವು.
ತದನಂತರದಲ್ಲಿ ಕ್ರಮವಾಗಿ ರಾಜಗೃಹ, ಸೈತಾಲಿ, ಪಾಟಲಿಪುತ್ರ ಎಂಬ ಪಟ್ಟಿ
ಣಗಳು ರಾಜಧಾನಿಗಳಾದುವು. ಉತ್ತರಪ್ರಾಂತಗಳಲ್ಲಿಯ ರಾಜ್ಯಗಳ ಅಭಿವೃದ್ಧಿ
ಯೇಂಬತಹ ಮಾರಾಡುಗಳಿಗೆ ಮುಖ್ಯ ಕಾರಣವು. ಗಿರಿಪ್ರಜವು ಪದು ಪರ್ವತಗಳ
ನಡುವೆ ನಿರ್ಮಿಸಲ್ಪಟ್ಟ ಒಂದು ದುರ್ಗವು. ರಾಮಾಯಣದಲ್ಲಿ ಗಿರಿಪ್ರಜವು
ಹೀಗೆಯೇ ವರ್ಣಿತವಾಗಿದೆ.*

*ಬಾಳಕಾಂಡ ಇನೆಯ ಸರ್ಗ.

ಮಹಾಭಾರತದಲ್ಲಿ ಈ ಪರ್ವತಗಳ ಹೆಸರುಗಳು, ಸ್ನೇಹಾರ, ವರಾಹ ಷ್ವಾಷ
ಹೃಷಿಗಿರಿ, ಚೈತ್ಯಕಗಳೆಂದು ಹೇಳಿದೆ.* ಈಗ ಈ ಪರ್ವತಗಳನ್ನು ಜನರು ಸ್ವೇಭಾರ,
ವಿಪುಲ, ರತ್ನೋದಯ, ಸೋನಗಿರಿಯೆಂದು ಕರೆವರು. ಸ್ವೇಭಾರ ಪರ್ವತದ
ಮೇಲೆ ಜ್ಯೇಶರ ಶಾಸನಗಳು ಹೇರಳವಾಗಿವೆ. ಈ ಪರ್ವತದ ಮೇಲೆಯೇ ಶ್ರೀ.
ಪೂರ್ಣಾರ್ಥಿ ಬೌದ್ಧರ ಪ್ರಥಮ ವಾಂಚವಾಸಿಕಸೆಂಫ್ರೆವು ನೇರಿದಿದ್ದಿತು. ಗಿರಿ
ವ್ರಜದ ಸುತ್ತಳತೀಯು ನಾಲ್ಕುವರೆನ್ನೀಲು. ಈ ಗಿರಿವ್ರಜವನ್ನು ಕುಶರಾಜನ ಮಗ
ನಾದ ವಸುರಾಜನು ಕಟ್ಟಿಸಿದನು. ಶಿಲ್ಮಿಯ ಹೆಸರು ಮಹಾಗೋಂದಿನ. ಗಿರಿವ್ರಜದ
ಕಲ್ಲುಗೋಡಿಗಳಿಗಿಂತ ಪುರಾತನವಾದ ಕಟ್ಟಿಡಗಳಾನ್ವನ್ನೂ ಆರ್ಯವರ್ತದಲ್ಲಿ
ಕಂಡುಬರುವುದಿಲ್ಲ. ಗಿರಿವ್ರಜವನ್ನೇ ಈಗಳನ ಜನರು ಪುರಾತನದ ರಾಜಗೃಹ
ವೇಂದು ಹೇಳುವರು.

ರಾಜಗೃಹವನಿಂಬು ಗಿರಿವ್ರಜಕ್ಕೆ ಉತ್ತರದಲ್ಲಿ ಅಧರಕ್ಕೊಂತ ದೂರದಲ್ಲಿ
ನಿರ್ದಿತವಾಗಿದೆ. ಈ ಪಟ್ಟಣವನ್ನು ಬಿಂಬಿಸಾರನೇಂಬ ಸ್ವಪಪ್ರಂಗವನು ಕಟ್ಟಿಸಿ
ದನು. ಈತನ ಮಗನಾದ ಪ್ರಜಾತಕತ್ವವು ಗೌತಮಬುದ್ಧನಿಗೆ ಸಮಕಾಲಿಕನು.
ಪ್ರಸ್ತುತ, ಈ ಸ್ಥಳದಲ್ಲಿ ರಾಜಿಗಿರ್ಣ ಎಂಬ ಜೀಣದುಗರವೋಂದಿದೆ. ಈಗಲಿನ್ನು
ಮಗಧದೇಶದ ರಾಜರುಗಳನ್ನು ಕುರಿತು ವಿಚಾರಿಸುವ.

ಮಹಾಭಾರತಕಾಲದಲ್ಲಿ ಜರಾಸಂಧನೇಂಬ ರಾಜನು ಅಲ್ಲಿ ರಾಜ್ಯವಾಳುತ್ತಿ
ದ್ದನು. ಆತನು ಮಹಾ ಪರಾಕ್ರಮಾಲಿ. ಆತನ ಹಿಂಸೆಯನ್ನು ತಡೆಯಲೂ
ರದೆ ಯಾದವರು ಮಧುರಾನಗರವನ್ನು ಬಿಟ್ಟು ಓಡಿಹೊಗಿ ದ್ವಾರಕಕೆಯಲ್ಲಿ ವಾಸ
ವಾಡತೊಡಗಿದರು. ಅನೇಕ ರಾಜರುಗಳನ್ನು ಓಡಿದುತಂದು ತನ್ನ ಸೇರಿಮನೆ
ಯಲ್ಲಿಟ್ಟಿದ್ದನೇಂಬುದಾಗಿ ಮಹಾಭಾರತದಲ್ಲಿ ವರ್ಣಿಸಿರುವುದನ್ನು ನೋಡಿದರೆ, ಆತ
ನು ಆಸಾವಾನ್ಯ ಪರಾಕ್ರಮಾಲಿಯೆಂತಲೂ ಅನೇಕ ರಾಜರುಗಳನ್ನು ತನ್ನ
ಅಶ್ರಯದಲ್ಲಿಟ್ಟುಕೊಂಡು ಪ್ರಭುತ್ವ ವಾಡುತ್ತಿದ್ದ ಚಕ್ರವರ್ತಿಯೆಂತಲೂ ತೋರು
ತ್ತದೆ. ಧರ್ಮರಾಯನು ರಾಜಸೂಯ ಯಜ್ಞವನ್ನು ವಾಡಲುದ್ಯಮಿಸಿದಾಗ
ಕೃಷ್ಣಭೀಮಾಜುನರು ಗಿರಿವ್ರಜಕ್ಕೆ ಬ್ರಾಹ್ಮಣರಂತೆ ಹೋಗಿ ಜರಾಸಂಧನನ್ನು
ಕೊಂಡು, ಆತನ ಸೇರಿಮನೆಯಲ್ಲಿದ್ದ ಅಸಂಖ್ಯಾರಾದ ಮೂರಾಂಭಿಸಿಕ್ಕೆರನ್ನು ಬಿಡಿಸಿ,
ಆತನ ಮಗನಾದ ಸಹದೇವನಿಗೆ ಪಟ್ಟಾಭಿಷೇಕ ವಾಡಿದ ಸಂಗತಿಯು ಮಹಾಭಾರತವನ್ನು
ಓದಿದವರೆಲ್ಲಿರಿಗೂ ತಿಳಿದವಿವಯವೇ ಆಗಿರುವುದು.

*ಸಭಾಪರ್ವ ಅಗಸೆಯ ಅಧ್ಯಾಯ.

ಮಹಾಭಾರತ ಯುದ್ಧದಲ್ಲಿ ಈ ಸಹದೇವನು ಪೊಂಡವಸ್ಕ್ರವಾಗಿ ಹೋರಾಡಿ ಹತನಾದನು. ಆತನ ತರುವಾಯ ಈ ವಂಶದವರಾದ ಇಪ್ಪತ್ತೊಂದು ಮಂದಿ ರಾಜರು ರಾಜ್ಯವಾಳಿದರು. ಕೊನೆಯವನು ಪುರಂಜೀವನು. ಇವನನ್ನು ರಿಪುಂಜಯನ್ನೆನ್ನುವರು. ಇವರಲ್ಲಿರೂ ಒಟ್ಟು ಬಂದುಷಾವಿರ ವರುಷಗಳ ವರಗೆ ರಾಜ್ಯವಾಳಿದರೆಂದು ಪುರಾಣಗಳಿಂದ ತಿಳಿಯಬಹುತ್ತದೆ. ಪುರಂಜಯನ ಮಂತ್ರಯಾದ ಶುನಕನು ರಾಜನನ್ನು ಕೊಂಡು, ತನ್ನ ಮುಗನಾದ ಪ್ರಮೋಽತ್ನಿಗೆ ಪಟ್ಟಿಗಟ್ಟಿದನು. ಈ ವಂಶದವರ್ಯವರು ರಾಜ್ಯವಾಳಿದರು. ಕೊನೆಯವನಾದ ಸಂದಿವಧನನನನ್ನು ಕೊಂಡು ಆತನ ಮಂತ್ರಯಾದ ಶಿಶುನಾಗನು ರಾಜನಾದನು. ಈ ವಂಶಕ್ಕೆ ಶಿಶುನಾಗವಂಶವೆಂದು ಹೇಬರು. ಶಿಶುನಾಗ, ಕಂಕವಣ, ಕ್ರೇಮಧರ್ಮ, ಕ್ಷತ್ರಿಜ, ಬಿಂಬಿಸಾರ, ಅಜಾತಕತ್ಪು, ದರ್ಕಕರ್ಣಿ ಉದಯ, ಸಂದಿವಧಸ್, ಮಹಾನಂದಿ ಎಂಬುದಾಗಿ ಶ್ರೀಶುನಾಗರು ಹತ್ತು ಮಂದಿ ರಾಜರಾಗಿದ್ದರು.

ಶಿಶುನಾಗನು ಶ್ರೀ. ಪ್ರಾ. ಏಳನೆಯ ಶತಮಾನದಲ್ಲಿ ರಾಜನಾದನೆಂದು ಹೇಳಬಹುದು. ಈ ವಂಶದಲ್ಲಿ ಐದನೆಯವನು ಬಿಂಬಿಸಾರನು. ಆತನಿಗೆ ಶ್ರೇಣಿಕಸಂಬನ್ಧವಾಂಶತರವಿರುವುದು. ಈತನು ಶ್ರೀ. ಪ್ರಾ. ಅಶಾಸ್ಯರು ಸಂವತ್ಸರದ ನೇಂಳಿಗೆ ಅಂಗರಾಷ್ಟವನ್ನು ಆಕ್ರಮಿಸಿ ವಶಮಾಡಿಕೊಂಡನು. ಮತ್ತು ಕೋಂಸಲ ರಾಜನ ಮಗಳನ್ನೂ, ಲಿಂಗಿವೀವಂಶದ ಕಸ್ಯಯೋಬ್ಜನ್ನೂ ವಿವಾಹವಾದನು. ಈ ರಾಜನು ಆಳುತ್ತೀರುವಾಗಲೇ ಗೌತಮಬುದ್ಧನೂ, ಮಹಾಸಿರನೂ ತಮ್ಮ ತಮ್ಮ ಚೋಸ ಸಿದ್ಧಾಂತಗಳನ್ನು ಮಗಧ ದೇಶದವರಿಗೆ ಬೋಧಿಸಿ ನೂತನ ಮತ್ತಾಭಿಪ್ರಾಯನ್ನು ಮಾಡಿದರು. ಚೈನಮತಾಚಾರ್ಯನಾದ ಮಹಾಸೀರನು ಬಿಂಬಿಸಾರನ ಎರಡನೆಯ ಹೆಂಡತಿಗೆ ಸಮಾಖಂಧನು. ಗೌತಮಬುದ್ಧನು ತನ್ನ ಜೀವಿತಕಾಲದ ಹಚ್ಚಿನ ಭಾಗವನ್ನು ಆತನ ರಾಜ್ಯದಲ್ಲಿಯೇ ಕಳಿದನು. ರಾಜ್ಯವನ್ನು ಬಿಟ್ಟು ಸನ್ಯಾಸಿಯಾಗಿ ಹೋರಿತ ತರುವಾಯ ಬುದ್ಧನು ನೊತ್ತನೊದಲು ರಾಜ್ಯಹದಲ್ಲಿಯೇ ಗುರುಗಳ ಬಳಿ ತತ್ವವಿಚಾರವನ್ನು ಕಲಿತನು. ಆತನು ಬುದ್ಧತ್ವವನ್ನು ಕೊಂಡಿದ ಬುದ್ಧಗಯೆಯು ಕೂಡ ಮಗಧದೇಶಕ್ಕೇ ಸೇರಿದುದು.

ಬುದ್ಧನು ಬಿಂಬಿಸಾರನನ್ನು ತನ್ನ ಶಿಷ್ಯನನ್ನಾಗಿ ಮಾಡಿಕೊಂಡು ರಾಜಗೃಹದಲ್ಲಿ ಹೊರಗಿದ್ದ ನೇಣುವನದಲ್ಲಿ ವಿಶೇಷವಾಗಿ ವಾಸಮಾಡುತ್ತಿದ್ದನು. ಅನೇಕಾನೇಕ ರಾಜರೂ, ವಿದ್ವಾಂಸರೂ, ಬ್ರಹ್ಮನೇತ್ರರೂ ನೇಣುವನಕ್ಕೆ ಬಂದು ಆತನ ಮತವನ್ನು ಸ್ವೀಕರಿಸಿದರು. ಬುದ್ಧನು ನಿವಾಣವನ್ನು ಹೋಂದಿದ ವರುಷ

ರಾಜಗೃಹದ ಹತ್ತಿರ ಸಕ್ರಿಯರಿಂದ ಗುರೆಯಲ್ಲಿ ಏಳುಸೂರು ಮಂದಿ ಬೊಡ್ಡಿ ಕಾರ್ಯರು ಕೇರಂ ಬುದ್ಧನ ಉಪದೇಶ ವಾಕ್ಯಗಳನ್ನು ಮೂರು ಸಿಟಿಕೆಗಳಾಗಿ ಸಂಗ್ರಹಿಸಿದರು.

ಬಿಂಬಿಸಾರನು ಇಪ್ಪತ್ತಿಂಟು ವರುವಗಳಕಾಲ ರಾಜ್ಯವನ್ನೂ ತನ್ನ ಎರಡನೆಯ ಹೆಂಡತಿಯ ಮಗನಾದ ಅಜಾತಕತ್ವವಿಗೆ ಪಟ್ಟಿಕಟ್ಟಿ ತಾನು ಮುಕ್ತಿಮಾರ್ಗವನ್ನು ಹುದುಕುತ್ತಿದ್ದನು. ಆದರೆ ಅಜಾತಕತ್ವವು ದುರೋಗಿಸಾಗಿ ದೇವದತ್ತನೆಂಬವನ ಚೋಧನೆಯಿಂದ ತನ್ನ ತಂದೆಯನ್ನು ಕೊಲ್ಲಿಸಿದನು.

ಅಜಾತಕತ್ವವು ಶ್ರೀ. ಕೆಂಪು ಹೆಂಡತಿಯಲ್ಲಿ ರಾಜ್ಯಕ್ಕೆ ಬಂದವೆಂದು ಹೇಳಬಹುದು. ಗೌತಮಬುದ್ಧನ ಚೋಧನೆಯಿಂದ ಈತನಿಗೆ ತಾನು ಮಾಡಿದ ಸಿತ್ಯಹತ್ಯೆಗಾಗಿ ಪಣ್ಣಾತ್ಮಾಪವುಂಟಾಯಿತೆಂತಲೂ, ತರುವಾಯ ಆತನು ಪರಿಶುದ್ಧಾಚರಣೆಯಿಂಜ್ಞವನಾಗಿದ್ದನೆಂತಲೂ, ಬೊಧಗ್ರಂಥಗಳು ಹೇಳುತ್ತಿನೆ. ಈ ಅಜಾತಕತ್ವವಿಗೂ ಕೋಸಲದೇಶದ ರಾಜನಿಗೂ ನಡೆದ ಯುದ್ಧವಿಷಯವಾದ ಒಂದು ಕೇಳಿಕೆಯ ಕಥೆಯಿಂಟು. ಆಗಳಿನ ಕೋಸಲಾಧಿಕೃರನು ಪಸೇನದಿ (ಪ್ರಸೇನಧಿ) ಎಂಬುವನು. ಈತನ ಅಕ್ಷನಾದ ಕೋಸಲಾದೇವಿಯು ಬಿಂಬಿಸಾರನ ಮೊದಲನೆಯ ಹೆಂಡತಿಯ-ಎಂದರೆ ಅಜಾತಕತ್ವವಿಗೆ ಮಲತಾಯಿಯು. ತನ್ನ ಸವತ್ತಿಯ ಮಗನಾದ ಅಜಾತಕತ್ವವು ತನ್ನ ಗಂಡನನ್ನು ಕೊಲ್ಲಲು, ಕೋಸಲಾದೇವಿಯು ಆ ದುಃಖದಿಂದ ಮರಣಹೊಂದಿದಳು. ಕೋಸಲರಾಜರು ಕಾಶೀರಾಜ್ಯದೊಳಗಳ ಕೆಲವು ಗ್ರಾಮಗಳನ್ನು ಕೋಸಲಾದೇವಿಗೆ ಬಳುವಳಿಯಾಗಿ ಕೊಟ್ಟಿದ್ದರು. ಆಕೆಯು ಸತ್ಯಕೂಡಲೇ, ಆ ಗ್ರಾಮಗಳನ್ನು ಕೋಸಲರಾಜನಾದ ಪಸೇನದಿಯು ಆಕ್ರಮಿಸಿದನು. ಆ ನೇಲೆ ನುಮಕನಾದ ಪಸೇನದಿಗೂ ಆತನ ಸವತ್ತಿಸೋದರಿಳಿಯಾದ ಅಜಾತಕತ್ವವಿಗೂ ಯುದ್ಧವು ಪ್ರಾರಂಭವಾಯಿತು. ನೊದಲು ಅಜಾತಕತ್ವವಿಗೆ ಕೊಂಚ ಜಯವುಂಟಾದರೂ, ನಾಲ್ಕುನೆಯ ಸಾರಿ ಆತನು ದಂಡೆತ್ತಿ ಹೊರಟಾಗ ಪಸೇನದಿಯಿಂದ ಸೆರೆಹಿಡಿಯಲ್ಪಟ್ಟಿನು. ಕಾಶೀದೇಶದ ಗ್ರಾಮಗಳ ನೇಲೆ ತನಗೇನೂ ಸಂಬಂಧವಿಲ್ಲವೆಂದು ಹೇಳಿಸಿಕೊಂಡು ಕೋಸಲಾಧಿಕತ್ವಿಯು ಆತನನ್ನು ಬಿಟ್ಟುಬಿಟ್ಟಿನು. ಆದರೆ ಸೆರೆಯಲ್ಲಿದ್ದಾಗ ಆತನಿಗೂ ಕೋಸಲಾಧಿಕತ್ವಿಯ ಮಗಳಿಗೂ ಪ್ರೇಮವಂಕುರಿಸಿದುದರಿಂದ, ಕೋಸಲೇಕ್ಕರನು ತನ್ನ ಮಗಳಾದ ವಚ್ಚಾ (ವಚಿರಾ) ದೇವಿಯನ್ನು ಅಜಾತಕತ್ವವಿಗಿತ್ತು ವಿವಾಹ ಮಾಡಿ ವಿವಾಹದಲ್ಲಿದ್ದ ಗ್ರಾಮಗಳನ್ನೇ ಆಕೆಗೆ ಬಳುವಳಿಯಾಗಿ ಕೊಟ್ಟಿನು.

ಪೀಗೆ ಕೋಸಲದೇಶದ ಸ್ವಲ್ಪ ಭಾಗವನ್ನು ಸ್ವಾಧೀನ ಪಡಿಸಿಕೊಂಡು ಅಜಾತಶತ्रುವು ಗಂಗೆಗೆ ಉತ್ತರದಲ್ಲಿದ್ದ ಲಿಂಗ ವೀದೇಶದನೇಲಿ ದಂಡೆತ್ತಿ ಹೊಂಗಿ ರಾಜಧಾನಿಯಾದ ವೈಶಾಲೀ ಪಟ್ಟಣವನ್ನು ಸ್ವಾಧೀನ ಪಡಿಸಿಕೊಂಡನು. ಅಜಾತಶತ್ರುವಿನ ತಾಯಿಯು ಲಿಂಗ ವೀರಾಜನ ಮಗಳಾದುದರಿಂದ ಈಗ ಆತನು ಜಯಿಸಿದ ರಾಜ್ಯವು ಆತನ ಆಜ್ಞನ್ನದೇರೂ ಸೋದರವಾವನದೇರೂ ಆಗಿರಬೇಕು. ಈ ದಿಗ್ಂಜಯದಿಂದ ಆತನು ಗಂಗಾನದಿಗೂ ಹಿಮಾಲಯ ಪರ್ವತಕ್ಕೂ ನಡುವೇ ಯಿಂದ ರಾಜ್ಯದ ಹೆಚ್ಚಿನ ಭಾಗವನ್ನು ಸಂಪಾದಿಸಿ ಮಗಧ ಸಾಮ್ರಾಜ್ಯದ ಪ್ರೇರಣವನ್ನು ಹೆಚ್ಚಿಸಿದನು. ಅಜಾತಶತ್ರುವು ಶ್ರೀ. ಪೂ. ಉಖರ ಸುಮಾರಿಗೆ ಕಾಲಧರ್ಮವನ್ನು ಹೊಂದಿರಬಹುದು. ಆತನ ಮೊಮ್ಮೆಗನು ಉದಯನು ಕಾಲವು ಶ್ರೀ. ಪೂ. ಉಖರಿ. ಈತನೇ ಪಾಟೆಲೀಪುತ್ರ ಪಟ್ಟಣವನ್ನು ಕಟ್ಟಿಸಿದ ಸೆಂದು ಹೇಳುವರು. ಈತನ ತರುವಾಯ ನಂದಿವರ್ಧನ, ಮಹಾನಂದಿ, ಎಂಬಿಬ್ಬರು ರಾಜರುಗಳು ಆಳಿದರು.

ಮಹಾನಂದಿಯೊಡನೆ ಕ್ಷತ್ರಿಯ ಕುಲವು ನತಿಸಿತೆಂತಲೂ, ತರುವಾಯ ರಾಜ್ಯವಾಳಿದವರಲ್ಲಾ ಶೂದ್ರರಂತಲೂ ನಮ್ಮ ಪುರಾಣಕಾರರ ಅಭಿಪ್ರಾಯವು. ಮಹಾನಂದಿಗೆ ಚೆರಸಸಂತಾನವಿರಲಿಲ್ಲ. ಮಹಾಪದ್ಮನೇಂಬ ದಾಸಿಪುತ್ರನೊಬ್ಬನು ಮಹಾತ್ಮಾ ಇದ್ದನು. ಈ ಕಾರಣದಿಂದ ಮಹಾನಂದಿಯ ತರುವಾಯ ಮಹಾಪದ್ಮನೇ ಮಗಧರಾಜ್ಯಕ್ಕೆ ಚಕ್ರವರ್ತಿಯಾದನು.

ಎರಡನೆಯ ಪ್ರಕರಣ.

ಚಂದ್ರಗುಪ್ತನ ಜನನ.

ಶ್ರೀ. ಶ್ರೀರಾಜ್ ಬಿಂಬಿಸಾರನ ಪ್ರತಾಪದಿಂದ ಅಂಗದೇಶಾರ್ಕಮಣದೊಡನೆ ಪ್ರಾರಂಭವಾಗಿ ಕ್ಷೀ. ಶ್ರೌ. ಇಂದರಾಜ್ ಮಹಾಪದ್ಮನ ದಿಗ್ನಿಜಯದಿಂದ ತನ್ನ ಭಕ್ತಿದ ಅಡಿಗೆ ದೇಶವೆಳ್ಳಿವೂ ಬಂದುದನ್ನು ನೋಡಿದ ಮಗಧ ಸಾಮಾಜ್ಯವು, ಕ್ಷೀ. ಶ್ರೌ. ಇಂದರಾಜ್ ಚಂದ್ರಗುಪ್ತನ ಭೂಜದಂಡವನ್ನಾಶಯಿಸಿತು.

ಈ ಚಂದ್ರಗುಪ್ತನ ಉತ್ತರತ್ತಿಯೂ ವ್ಯಾಧಿಯೂ ತುಂಬ ಆಷಾಯವನ್ನು ಉಂಟಾದುವ್ಯವಾಗಿವೆ. ಆದರೆ ಆದನ್ನು ಕುರಿತು ಹೀಗೆಯೇ ಸರಿಯೆಂದು ನಿರ್ಧರಿಸಿ ಹೇಳುವುದು ಕಷ್ಟ. ಪುರಾಣಗಳಲ್ಲಿಂದು ರೀತಿಯಾಗಿಯೂ, ನಾಟಕ ಕಥೆಗಳಲ್ಲಿ ಮತ್ತೊಂದು ಬಗೆಯಾಗಿಯೂ, ಜ್ಯೇಂಧ್ರಜುಲತ್ತಿಗಳಲ್ಲಿಯೂ ಗ್ರಿಕರಜರತ್ತಿಗಳಲ್ಲಿಯೂ ಚೇರುಂದು ವಿಧವಾಗಿಯೂ ಇರುವುದರಿಂದ ಚರಿತ್ರಕಾರರು ತಮ್ಮ ತಮ್ಮ ಮನಸ್ಸಿಗೆ ಬಂದಂತೆ ಉಹಾಸ್ವೀಕರಣನ್ನು ಬಳಸಿಸಿರುವರು. ಆದುದರಿಂದ ನಮ್ಮ ದೇಶದಲ್ಲಿ ಸಾಧಾರಣವಾಗಿ ರೂಢಿಯಲ್ಲಿರುವ ಪ್ರಣಾಳೆಕೆಯನ್ನೇ ಮೊದಲು ಬರೆಯುವೇವು. ತರುವಾಯ ಇತರರು ಬರದಿಟ್ಟುದನ್ನು ಅನುವಾದಿಸುವೇವು.

“ನಂದಾಂತಂ ಕ್ಷತ್ರಿಯ ಕುಲಂ” ಎಂಬುದಾಗಿ ಪೌರಾಣಿಕಶಾಸನವೂ ಲೋಕೋಕ್ತಿಯೂ ಇದೆ. ಇದಕ್ಕೆ ದೃಷ್ಟಾಂತವು, ಕಲಿಯುಗದಾದಿಯಲ್ಲಿ ಸಂದರ್ಭಾಂಶಕಿರಾದ ಕೆಲವರು ರಾಜರಿದ್ದರು. ಆವರಲ್ಲಿ ಹೆಚ್ಚಿನ ಖ್ಯಾತಿ ಹೊಂದಿದ ವನು ಸವಾರ್ಥಸಿದ್ಧಿಯು. ಈತನಿಗೆ ಮಹಾಪದ್ಮನಂದನೆಂತಲೂ, ಧನನಂದನೆಂತಲೂ, ಮಹಾಬಲಿಯೆಂತಲೂ, ನಾಮಾಂತರಗಳಿವೆ. ಈತನು ಸವಕೋಟಿ ಶತೇಶ್ವರನು, ಚಿರಕಾಲ ಭೂಮಿಯನ್ನಾಳಿದನು. ವಕ್ರನಾಸಿಕನೇ ಮೊದಲಾದ ಬ್ರಾಹ್ಮಣರು ಆತನಿಗೆ ಕುಲಮುಂತ್ರಿಗಳಾದ್ದರು. ಇವರಲ್ಲಿ ರಾಜ್ಯಸನೆಂಬುವನು ಪರಮವಿಖ್ಯಾತನು, ದಂಡನೀತಿಸ್ತ್ವವಿಣಿನು. ಸಂಧಿ, ವಿಗ್ರಹ, ಯಾನ, ಆಸನ, ದೈತ್ಯಧ್ರು, ಆಶ್ರಯಗಳಂಬ ಪದ್ಮಣಿಗಳ ಪ್ರಭಾಗಗಳನ್ನು ರಿತವನು; ಕುಚಿ ಶೂರನು. ಈತನು ಸಂದರ್ಭವಾನ್ಯಾಸಾಗಿ ರಾಜ್ಯಭಾರವನ್ನು ವಹಿಸಿದನು.

ಮಹಾಪದ್ಮನಂದನು ಅನೇಕ ದೇಶಗಳ ರಾಜರನ್ನು ಗೆದ್ದಿ ಮಹಾಶೋರ ನೀಂದು ಹೇಸರುಗೊಂಡನು. ಇಪ್ಪತ್ತನಾಲ್ಕು ಮಂದಿ ಇಕ್ಕಾವ ಕುಗಳನ್ನೂ, ಇಪ್ಪತ್ತೀಗೆ ಮಂದಿ ಪಾಂಚಾಲರನ್ನೂ, ಇಪ್ಪತ್ತನಾಲ್ಕು ಮಂದಿ ಹೈಹಯಣನ್ನೂ, ಮಾವತ್ತಿರಂದುಮಂದಿ ಕಾಳಿಗರನ್ನೂ, ಇಪ್ಪತ್ತೀಗೆ ಮಂದಿ ಶಕರನ್ನೂ, ಇಪ್ಪತ್ತಾರು ಮಂದಿ ಕುರುಗಳನ್ನೂ, ಇಪ್ಪತ್ತೀಂಟು ಮಂದಿ ಮೈಧಿಲರನ್ನೂ, ಮಾವತ್ತಿರಂದು ಮಂದಿ ಶಾರಸೇನರನ್ನೂ, ಇವನು ಓಡಿಸಿದನೀಂದು ವಣಿತವಾಗಿದೆ.

ಮಹಾಪದ್ಮನು ಬಹುಧನವಂತನು. ಈತನ ಬಳಿ ಮಹಾಪದ್ಮಸಂಖ್ಯೆಯ ಧನವಿದ್ದುದರಿಂದಲೇ ಈತನಿಗೆ ಈ ಹೇಸರು ಬಂದಿತಂತೆ. ನೂರು ಕೋಟಿಗೆ ಒಂದು ಪದ್ಮವಾಗುವುದು; ಅಂತಹ ಪದ್ಮಗಳು ಸಾವಿರವಾದರೆ ಮಹಾಪದ್ಮವಾಗುವುದು. ಈತನು ತನ್ನ ಪ್ರತಾಪದಿಂದ ವ್ಯಾಧಿಗೊಳಿಸಿದ ಮಗಧರಾಷ್ಟ್ರದಿಂದ ತೀರಿಗೆ, ಕಪ್ಪ, ಕಾರೀಕೆಗಳನ್ನು ದಯಾದಾಕ್ಷಿಣಿಗಳಿಲ್ಲದೆ, ಎತ್ತಿ ಧನವನ್ನು ರಾಶಿರಾಶಿಯಾಗಿ ಸುರಿ ಚುಕೊಂಡುದರಿಂದ ಧನನಂದನಾದನು. ತಾನು ಸಂಪಾದಿಸಿದ ಧನವನ್ನು ಈತನು ಗಂಗಾನದಿಯಲ್ಲಿ ಪಂಚಕೋಶಗಳಾಗಿ ಬೈತಿಟ್ಟಿನಂತೆ. ಮೇಲ್ಭಾಗದಲ್ಲಿ ಅಡ್ಡಲಾಗಿ ಕಟ್ಟಿಯನ್ನು ಕಟ್ಟಿಸಿ, ಗಂಗಾಪ್ರವಾಹವನ್ನು ತಿರುಗಿಸಿ, ಬಯಲುಬಿಡ್ಡ ಸ್ಥಳದಲ್ಲಿ ಇದು ಸುರಂಗಗಳನ್ನು ತೋಡಿಸಿ, ಅವುಗಳ ಬದಿಗಳನ್ನು ಕಲ್ಲುಕಟ್ಟಿದದಿಂದ ಸರಿ ಗೊಳಿಸಿ, ಒಳಭಾಗದಲ್ಲಿ ಹಣವನ್ನು ತುಂಬಿಸಿ, ಕರಗಿಸಿ ಹುಯ್ಯ ಸೀಸದಿಂದ ಅವುಗಳನ್ನು ಮುಚ್ಚಿಸಿ, ಅಡ್ಡ ಕಟ್ಟಿಯನ್ನು ಒಡೆದು, ಪ್ರವಾಹವನ್ನು ಎಂದಿನ ಮಾರ್ಗಕ್ಕೆ ತಿರುಗಿಸಿ, ಆ ಧನದ ಮೇಲಿಂದ ಹರಿದುಹೋಗುವಂತೆ ಮಾಡಿದ ನಂತೆ. ಈ ರಹಸ್ಯವು ಹೊರಬೀಳದಿರುವುದಕ್ಕಾಗಿ, ಆ ಕೆಲಸಗಳಲ್ಲಿ ನಿಯುಕ್ತ ರಾದ ಪರಿಜನರನ್ನೆಲ್ಲ ಸಂಪರಿಸಿದಂತೆಯೂ ಬಂದು ಕಥೆಯಿದೆ.

ಗ್ರೀಕರು ಬರೆದುವನ್ನು ನುಸರಿಸಿ ನೋಡಲಾಗಿ ಕ್ರಿ. ಪೂ. ವಿಷಣು ಸಂವತ್ತ ರದ ಸುಮಾರಿಗೆ, ಎಂದರೆ, ಅಲೀಗಾಜ್ಞಾಂಡರ (ಸಿಕಂದರು) ಈ ದೇಶದ ಮೇಲೆ ದಂಡಿತಿ ಬಂದಾಗ, ಮಗಧರಾಜ್ಯವು ಮಹಾನ್ಯತ್ವವನ್ನು ಹೊಂದಿದ್ದಿತು. ಆ ದೇಶದ ರಾಜನ ಹತ್ತಿರ ೨೦,೦೦೦ ಕುದುರೆಗಳೂ, ೨೦೦,೦೦೦ ಪದಾತಿ ಸ್ವೀನ್ಯವೂ ೨೦೦೦ ರಘುಗಳೂ, ೪,೦೦೦ ಅನೇಗಳೂ ಇದ್ದವು.

ನವನಂದರು-ವರ್ತಾರ್ಥನ್..

ಮಹಾಪದ್ಮನಿಗೆ ಇಳಾ ಎಂಬ ಪಟ್ಟಿದರಾಣಿಯು, ಮುರಾ ಎಂಬ ಬಂಗಾರ ದವಳೂ ಇದ್ದರು. ಇಳಿಗೆ ಎಂಟು ಮಂದಿ ಗಂಡು ಮಕ್ಕಳು ಹುಟ್ಟಿದರು. ತಂಡ

ಮಾಡ ನಂದನೂ ಇವರೂ ಸೇರಿ ನವನಂದನರೆಂದು ಪ್ರಖ್ಯಾತಿಗೊಂಡಿದ್ದರು. ಮರೆಯಲ್ಲಿ ಹುಟ್ಟಿದವನು ಮಾರ್ಯನೇಸಿಕೊಂಡನು. ಈ ಮಾರ್ಯನೇ ಚಂದ್ರಗುಪ್ತನೆಂದು ಕೆಲವರೂ, ಈ ಮಾರ್ಯನ ಮಗನೇ ಚಂದ್ರಗುಪ್ತನೆಂದು ಮತ್ತೆ ಕೆಲವರೂ ಬರೆದಿರುವರು. ಮೊದಲು ಪುರಾಣಕಥೆಯನ್ನು ನುಸರಿಸುವ.

ಮಹಾಪದ್ಮನಂದನು ದುಷ್ಪಸ್ವಭಾವದವನಾಗಿ ಪ್ರಚಾರಿಂಡಿಯನ್ನು ಉಟ್ಟಿದುದರಿಂದ ಪ್ರಚೆಗಳ ಅಸ್ತಿತ್ವಿಗೆ ವಾತ್ತನಾದನು. ಈತನು ಕಲಿಕಾಂಕನೆಂದೂ, ಶಾಂತಪ್ರಾಯನೆಂದೂ, ಅಧಾರೀಕನೆಂದೂ ಪುರಾಣಗಳು ಹೇಳುತ್ತಿರುವುವು. ವಿಷ್ಣುಪುರಾಣ ವಾಯ್ವಾಸದಲ್ಲಿ ಈತನನ್ನು ಏಕಜ್ಞತ್ವನು, ಏಕರಾಟ್ ಲುಭ್ರ, ಸರ್ವಕ್ಷಮತ್ತಕರ್ತ, ಪರಶುರಾಮಸದ್ಯಶನೆಂಬುದಾಗಿ ವರ್ಣಿಸಿರುವರು.

ಗ್ರೀಕರ ಲೇಖನಗಳನ್ನು ನೋಡಿದರೂ ರಾಜನಾದ ನಂದನ ಮೇಲೆ ಪ್ರಚೆಗೆ ಇಗೆ ಅಸ್ತಿತ್ವಿಯಿದ್ದಿಕೆಂತಲೂ, ಅತನು ಲುಭ್ರನೂ ವಿವರ್ಯಲಂಕಟನೂ ಆಗಿದ್ದನೆಂತಲೂ ತಿಳಿಯಬರುತ್ತದೆ.

ಮತ್ತೊಂದು ಕಥೆಯಲ್ಲಿ ಹೀಗೆ ಹೇಳಿದೆ. ನಂದನಿಗೆ ಶಕ್ತಾಲನೆಂಬ ಪ್ರಿಯ ಮಂತ್ರಿಯಿದ್ದನು. ಒಂದು ಬಾರಿ ರಾಜನಿಗೆ ಮಂತ್ರಿಯ ಮೇಲೆ ಕೋಪ ಬಂದು, ಅತನು ಮಂತ್ರಿಯನ್ನು ನೆಲಮಾಳಿಗೆಯಲ್ಲಿ ಹಾಕಿಸಿದನು. ಅವನಿಗೆ ಜೀವಹಿಡಿದು ಕೊಂಡಿರುವುದಕ್ಕೆ ಬೇಕಾದಪ್ಪು ಮಾತ್ರ ಆಹಾರವನ್ನು ಕೊಡಿಸುತ್ತಿದ್ದನು. ಹೀಗೆ ಅವನು ಪ್ರಾಣಾವಶೀವನಾಗಿ ಸರೆಯಲ್ಲಿರಲು, ವೈರಿಗಳು ಮಗಧದಮೇಲೆ ದಂಡಿತ್ತಿಬಂದರು. ನಂದನು ಶತ್ರುಗಳನ್ನು ಓಡಿಸಲು ಉಪಾಯವನ್ನು ಕಾಣಿದೆ, ಶಕ್ತಾಲನನ್ನು ಸರೆಯಿಂದ ಬಿಡಿಸಿ, ಅತನೆ ಮಂತ್ರಶಕ್ತಿಯ ಮಹಿಮೆಯಿಂದ ಶತ್ರುಗಳನ್ನು ತಿರಸ್ಯಾರಿಸಲು ಶಕ್ತನಾದನು. ಆದರೆ ಆ ಮೇಲೆ ಮಂತ್ರತ್ವವನ್ನು ಮಾಡ ಲೊಳ್ಳಿದೆ, ಶಕ್ತಾಲನು ಅನ್ಯಸತ್ಯಾಧಿಕಾರಿಯಾಗಿದ್ದುಕೊಂಡು ನಂದರಿಗೆ ಅಪಖ್ಯಾತಿಬರುವಂತೆ ಗುವ್ವಾಲೋಚನೆಗಳನ್ನು ವಾಡುತ್ತ, ಕೊನೆಗೆ, ಚಾಣಕ್ಯನ ಕೋಪವನ್ನು ರೇಗಿಸಿ ನಂದರಪ್ಪು ನಿಮೂರಲ ಮಾಡಿಸಿದನಂತೆ

ನಂದನ ಅಧ್ಯಮಪುತ್ರನಾದ ಮಾರ್ಯನು ಬಲಸಾಹಸಗಳಿಂದ ಹೆಸರು ಗೊಂಡನು. ಈತನಿಗೆ ಚಂದ್ರಗುಪ್ತನೇ ಮೊದಲಾದ ಸೂರು ಮಂದಿ ಮಕ್ಕಳು ಹುಟ್ಟಿದರು. ಇವರು ಮಹಾ ಬಲಾಧ್ಯರು. ಮಾರ್ಯನೂ ಮಾರ್ಯನ ಸೂರು ಮಂದಿ ಮಕ್ಕಳೂ ನವನಂದನರ ಸ್ವಿನ್ಯಾಸಕ್ಕೆ ಅಧಿಪತಿಗಳಾಗಿದ್ದರು. ಆದರೆ ಪುತ್ರಸಮೇತನಾದ ಮಾರ್ಯನು ರಾಜ್ಯವನ್ನೇ ಅಪಹರಿಸುವನೇನೋ ಎಂದು ನಂದರಿಗೆ ಅನೂಯಿ

ಹೆಚ್ಚೆತು. ಅದುದರಿಂದ ತಮ್ಮ ಉದ್ಯಾನವನದಲ್ಲಿ ಒಂದು ಕೃತ್ತಿಮು ಶಿಲ್ಪಗೃಹ ವನ್ನು ನಿರ್ಮಿಸಿ ಮಂತ್ರಾಲೋಚನೆಯಿಂಬ ಸುಳ್ಳಕಾರಣದ ಮೇಲೆ ಹಾರ್ಡರ ನ್ನು ಅಲ್ಲಿಗೆ ಬರವಾಡಿ, ಅವರೆಲ್ಲರನ್ನೂ ನೆಲಮಾಳಿಗೆಯ ಗುಹೆಯಲ್ಲಿ ಸೆರೆಯಿಡಿಸಿ ದರು. ಚಂದ್ರಗುಪ್ತನ ಹೊರತು ಮಿಕ್ಕವರೆಲ್ಲರೂ ಅಲ್ಲಿ ನೆಲಮಾಳಿಗೆಯಲ್ಲಿಯೇ ದುರ್ಮರಣವನ್ನು ಜೊಂದಿದರು. ಚಂದ್ರಗುಪ್ತನು ಮಾತ್ರ ತಪ್ಪಿಸಿಕೊಂಡು ಅಲ್ಲಿಂದ ಹೊರಬಿದ್ದನು.

ಚಂದ್ರಗುಪ್ತನು ಜಾಣಕ್ಕೆನನ್ನು ಅಶ್ವಯಿಸುವುದು.

ಆಜಾನುಬಾಹುವೂ, ರಾಜಲಕ್ಷ್ಯಣ ಸಮನ್ವಯಿತನೂ, ಬೈದಾರ್ಯ, ಶಾರ್ಯ ಗಾಂಧಿಂರ್ಯನಿಧಿಯೂ, ವಿನಯವಾರಿಧಿಯೂ ಆದ ಆತನನ್ನು ಈವ್ಯಾಫಳಗಳಾದ ಆ ಸಂದರು ತಿರುಗಿಯೂ ಕೊಲ್ಲಿಸುವುದಕ್ಕೆ ಕಷಟಭೋಧಾಯಗಳನ್ನು ಮಾಡಿದರು. ಉನ್ನತಪದವಿಯಲ್ಲಿಟ್ಟರೆ ಅಂತಹ್ಯೋಭನೂ, ಗಡಿಪಾರು ಮಾಡಿದರೆ ಬಾಹ್ಯಹ್ಯೋಭವೂ ಉಂಟಾಗುವುದೆಂದು ಹೆಡರಿ, ನೀಂಜವೂ, ಹಾಸ್ಯಾಸ್ವದವೂ ಆದ ಅನ್ನ ಸತ್ತಾ ಧಿಕಾರಲ್ಲಿ ಇವನನ್ನು ನಿಯಮಿಸಿದರು. ಇಲ್ಲಿ ಇನ್ನೂ ಹಗೆತೀರಿಸುವುದಕ್ಕೆ ಸಮಯೋಂಪಾಯಗಳನ್ನು ಇಡಿರುಸೋಡುತ್ತಿದ್ದ ಚಂದ್ರಗುಪ್ತನು ಒಂದು ದಿನ ಅಗ್ರಹಾವತಾರವೆಂದೆನ್ನಲು ತಕ್ಕಿನವಾದ ಒಬ್ಬ ಬಾಹ್ಯಣಿನನ್ನು ಕಂಡನು. ಈತನು ಕಾಲಿಗೆ ತಗುಲಿದ ಒಂದು ಹುಲ್ಲಿಗಡ್ಡಿಯನ್ನು ಬೇರುಸಹಿತವಾಗಿ ಕಿತ್ತು, ಸುಟ್ಟು ಉಳಿದ ಬೂದಿಯನ್ನು ನೀರಿನಲ್ಲಿ ಕರಗಿಸಿ ಕುಡಿದನು. ಅದನ್ನು ಕಂಡು ಹಾರ್ಡರನು, ಇಂತಹ ಚಂಡಕೋಂಸಿಯೇ ನಂದನಿಮೂಲಕ್ಕೆ ತಕ್ಕಿನನೆಂದು ನಿಣಾಯಿಸಿದನು.

ಗುಪ್ತನೆಂಬ ಹೆಸರುಳ್ಳ ಆ ಬಾಲದ್ವಿಜನು ಬೈಶನನ ದಂಡನೀತಿಯಲ್ಲಿಯೂ, ಜ್ಯೋತಿರ್ಕಾಸ್ತ್ರದಲ್ಲಿಯೂ ಪಾರಂಗತನು. ನೀರೀತಿಶಾಸ್ತ್ರಪ್ರಕ್ಷೇತನಾದ ಚಣಕನ ಮಗನು; ಜಾಣಕ್ಕೆನೆಂದು ಪ್ರಸಿದ್ಧಿಹೊಂದಿದ ಶೋತ್ರಿಯನು; ಸರ್ವ ಧರ್ಮವಿದನು; ಗುಣಾಧ್ಯನು. ಈ ಬಾಹ್ಯಣಿನು ವೇದಗಳಿಲ್ಲವನ್ನೂ ಸಂಪೂರ್ಣವಾಗಿ ಕಿತವನು; ಶಾಸ್ತ್ರಗಳಿಲ್ಲವನ್ನೂ ಒದಿದವನು; ಮುಖ್ಯವಾಗಿ ಬ್ರಹ್ಮಸ್ತಾತಿ, ಶಾಕ್ರ, ಮೌದಳಾದವರ ದಂಡನೀತಿಗಳಲ್ಲಿ ಅತ್ಯಂತ ಪ್ರವೀಣನು; ಸ್ವೇಜವಾದ ಬುದ್ಧಿಸಾಮಧ್ಯವೂ, ಸಮಯಸ್ಥಾತ್ಮಯೂ ಇವನಲ್ಲಿ ತುಂಬಿದ್ದುವು. ತುಂಬ ಮುಂಗೋಪವೂ, ಹಿಡಿದ ಹೆಟಪನ್ನು ಬಿಡದ ದಿಟ್ಟುತನವೂ ಇವನನ್ನೇ ಅಶ್ವಯಿಸಿದ್ದುವು. ಈತನು ಒಂದುದಿನ ನಂದರ ಸತ್ತದಲ್ಲಿ ಒಂದು ಸಂದರ್ಭದಲ್ಲಿ ಬಹುಜನಮಧ್ಯದಲ್ಲಿ ಅಗಳೇ ಅಲ್ಲಿಗೆ ನಂದರು ಬರುವ ಸಂ

ಭವನೂ ಉಂಟಾಯಿತು. ಬಂದು, ಆ ವಿಕೃತರೂಪನೂ, ಬ್ರಹ್ಮಚಾರಿಯೂ ಆ ದಬ್ರಾಹ್ಮಣನ ಪೂರ್ವೋತ್ತರಗಳನ್ನು ವಿಚಾರಿಸಿ, ನಂದರ ಹಿಂದೆ ಬಂದ ಅವರ ಮಂತ್ರಿಗಳೂ, ಕೂಡಿದ್ದ ಜನರಲ್ಲಿ ಕೆಲವರೂ ಬ್ರಾಹ್ಮಣಾವವಾನವು ಕೂಡದೆಂದು ಬೋಧಿಸಿದರೂ, ಆ ವಾತುಗಳನ್ನು ಕೇಳಿದೆ, ಆತನನ್ನು ಗರ್ವಿಷ್ಟನೆಂದು ಭಾವಿಸಿ, ಬಂಟಿರನ್ನು ಕರೆದು, ಆ ಆಸನದಿಂದ ಎಳೆಯಿಸಿ ಹಾಕಿಸಿದರು. ಅಪ್ಪು ರಲ್ಲಿ ಆ ಚಾಣಕ್ಯನ ಚುಟ್ಟು ಬಿಚ್ಚಿಹೋಯಿತು, ಕಣ್ಣ ಕೆಂಪಾಯಿತು, ಒಡಲು ಸಂದುಗಿತು. ಬೈಡನ್ನು ಕೆಚ್ಚುತ್ತೆ, ಹಾರಿ ಹಾರಿ ಬೀಳುತ್ತೆ, ಅಲ್ಲಿಯ ಜನರಲ್ಲರೂ ಕೇಳುವಂತೆ, ಆತನು ಈ ರೀತಿ ಮಹಾಶಪಥವನ್ನು ವಾಡಿದನು. “ನನ್ನನ್ನು ಹೀಗೆ ಅಗ್ರಾಸನದಿಂದ ಎಳೆಯಿಸಿ ಹಾಕಿ ಬಹುಜನಸಮಾಹದಲ್ಲಿ ಅವಮಾನಗೊಳಿಸಿದ ಈ ಸಂದಾಧಮರುಗಳಿರಾ! ಹೀಗೆಯೇ ನಿಮ್ಮನ್ನೂ ನಿಮ್ಮ ಸಿಂಹಾಸನದಿಂದ ಎಳೆಯಿಸಿ ಹಾಕಿ, ನಿಮ್ಮ ಶಿರಗಳನ್ನೆಲ್ಲ ಕಡಿದು, ಆಮೇಲೆಯೇ ಈ ಜುಟ್ಟನ್ನು ಕಟ್ಟಿನೆನ್ನು! ನನ್ನ ಚಾತುಯಾಸಾಮಧ್ಯವನ್ನು ಸೋಂಡಬಹುದಲ್ಲವೇ!” ಎಂದು ಧಿಕ್ಕಾರಿಸುತ್ತೆ ಕಾಲರುದ್ರನಂತೆ ಗರ್ಜಿಸಿದ ಆ ಬ್ರಾಹ್ಮಣನ ಕೋಪಾನಲವನ್ನು ಶಾಂತಿಗೊಳಿಸಲು ನಂದರು ಆವಿಧವಾದ ಶಾಂತಿವಚನಗಳನ್ನೂ ಆಡದೆಹೋದರು. ಚಾಣಕ್ಯದ್ವೀಷದ ಫಲವನ್ನು ಬೇಗನೆ ನಂದರು ಅನುಭವಿಸಬೇಕಾಗಿ ಬಂದಿತು.

ಚಾಣಕ್ಯನ ಆಗ್ರಾದಿಗಳನ್ನು ಜಂದ್ರಗುಪ್ತನು ಸೋಂಡಿದನು. ಹಾಗೆ ಪ್ರತಿಜ್ಞೆವಾಡಿ ಹೊರಟಿದೋಗುತ್ತಿದ್ದಾಗ, ಹಿಂದಿರುಗಿ ಸೋಂಡಲು, ತನ್ನಸ್ವೇ ಹಿಂಬಾಲಿಸಿ ಬರುತ್ತಿದ್ದ ಜಂದ್ರಗುಪ್ತನನ್ನು ಕಂಡನು. ಅಪ್ಪುರಲ್ಲಿ ಜಂದ್ರಗುಪ್ತನು ಬೇಗನೆ ಹೋಗಿ ಸಾಷ್ಟಾಂಗ ನಮಸ್ಕಾರವನ್ನು ವಾಡಿದನು. ಆತನು, ಇವನನ್ನು ಎಬ್ಬಿಸಿ ಕುಶಲ ಪ್ರತ್ಯೇಗಳನ್ನು ವಾಡಲು, ಆತನೊಡನೆ ಜಂದ್ರಗುಪ್ತನು ತನಗೂ ನಂದರಿಗೂ ಇದ್ದವಿರೋಧವನ್ನು ವಿಶದಗೊಳಿಸಿ ಶರಣಾಗತನಾದನು. ಕೂಡಲೇ ಚಾಣಕ್ಯನು ಆತನನ್ನು ಸಮಾಧಾನಗೊಳಿಸಿ ಸವರ ನಂದರಾಜ್ಯಕ್ಕಾಗಿ ಪರ್ಬತ್ಯಾಭಿಷೇಕವನ್ನು ಆತನಿಗೆ ವಾಡುವಂತೆ ಏರಡನೆಯ ಪ್ರತಿಜ್ಞೆಯನ್ನು ವಾಡಿದನು. ಹೊರ್ಯಾ ಜಂದ್ರಗುಪ್ತನನ್ನು ತನ್ನ ಆಶ್ರಿತನನ್ನಾಗಿ ವಾಡಿಕೊಂಡು, ಆ ಕುಟುಂಬ ನಂದಕುಲ ನಿಮೂರಳನೋಪಾಯವನ್ನು ಯೋಂಚಿಸಿದನು. ತನ್ನ ಮಿಶ್ರನಾದ ಇಂದು ಕರ್ಮಸ್ಥಿಗೆ ಕ್ಷೇಪಣಕವೇಷವನ್ನು ಹಾಕಿಸಿ, ಆತನ ಆಭಿಚಾರಿಕಕ್ಕೂತ್ತರ್ಪಳಿಂದ ರಾಕ್ಷಸಾದಿಗಳನ್ನು ವಂಚಿಸುತ್ತೆ, ನಂದರಾಜ್ಯದ ಅರ್ಥವನ್ನು ಬಹುಮತಿಯಾಗಿ ಕೊಡುವಂತೆ ಮಹಾಬಲಿಸ್ತಾನಾದ ಪರಮತೇಂದ್ರಸಿಗೆ ವಾಗ್ದಾನವಾಡಿ ಆತನನ್ನು ಸಫಾಯವಾಗಿಟ್ಟುಕೊಂಡು ಮ್ಲೀಚಭಲಗಳೊಡನೆ ಕುಸಮಪುರಿಯನ್ನು ಮುತ್ತಿದ್ದ

ನು. ನಂದರೂ ಸಂರಭ್ಧರಾಗಿಯೂ, ಮುಂತಿರಾಕ್ಷಸನ ವೀರತ್ವಕ್ಕೆ ತ್ವರಾಗಿಯೂ ಯುದ್ಧಕ್ಕೆ ಇದಿರುವಿಂತರು. ಅನೇಕ ವಿಧದಿಂದ ಪ್ರಯತ್ನಿಸಿಯೂ, ಆ ಸೈನ್ಯಗೆ ಇನ್ನು ಜಯಿಸಲಾಗದೆ ರಾಕ್ಷಸನು ಮೋಸದಿಂದ ಚಂದ್ರಗುಪ್ತನನ್ನು ಸಂಹರಿಸಲು ಪ್ರಯತ್ನ ಪಟ್ಟಿನು. ಆದರೂ ನಂದರಿಖಿರೂ ಪರಮತೀಂದ್ರನ ಬಲಾನಿಲದಿಂದ ವ್ಯಾಧಿಹೊಂದಿದ ಚಾಣಕ್ಯನ ಕೋವನೆಂಬ ಬೆಂಕಿಯಲ್ಲಿ ಮಿಡಿತೆಗಳಿಂತೆ ಸುಷ್ಟುಹೋದರು. ಸೇನೆಯೆಲ್ಲವೂ ಹಗೆಯ ಕೈ ಸೇರಿತು. ಈ ಕಾರಣದಿಂದ ಅವಾಕ್ಯರಾಕ್ಷಸನ ಬಲವು ಕುಗ್ಗಿತು. ಆತನು ಬಳಲಿ ಬೆಂಡಾಗಿ ಪೂರುಷೀನನೂ ದೈವಿವಮುಖನೂ, ಬಲಹೀನನೂ ಎನಿಸಿ ಹೇಗಾದರೂ ಪೂರಣವನ್ನು ಉಳಿಸಿಕೊಂಡರೆ ಸಾಕೆಂಬುದಾಗಿ ತಿಳಿದು ನಂದವ್ಯಾಧನಾದ ಸವಾರ್ಥಸಿದ್ಧಿಯನ್ನು ಸುರಂಗವಾಗವಾಗಿ ಪುರದಿಂದ ಹೊರಕ್ಕೆ ಕೆಳುಹಿಸಿ, ನಂದಪಕ್ಷವಾತಿಗಳಾದ ಪುರಜನೊಡನೆ ರಾಜಧಾನಿಯನ್ನು ವೂರ್ಯಾನ ವಶವಾಡಿದನು.

ಬೌಧ್ದಗ್ರಂಥಗಳೊಳಗಳ ಕಥೆ.

ಬೌಧ್ದರು ಹಿಂಗೆ ಹೇಳುವರು: ಚಂದ್ರಗುಪ್ತನು ಶಾಕ್ಯವಂತಸಂಭಾತನು. ಆದುದರಿಂದ ಈತನು, ಶಾಕ್ಯಸಿಂಹನೆಂಬಾಗಿ ಪ್ರಖ್ಯಾತಿಗೊಂಡ ಗೌತಮಪುದ್ಜನಂತಯೇ ಕ್ಷತ್ರಿಯ ಕುಲಸ್ಥನು. ಆತನ ತಂಡೆಯು ಮಯೂರದೇಶಾಧಿಪತನು. ಆ ರಾಜನು ಆಳುತ್ತಿರುವಾಗ ಹಗೆಗಳು ಆತನ ದೇಶದ ಮೇಲೆ ದಂಡಿತ್ತಿಹೋಗಿಯುದ್ಧದಲ್ಲಿ ಅವನನ್ನು ಒಡಿಸಿ, ಸಂಹರಿಸಿದರು. ಅಂತಹ ವಿಷತ್ತಾಲಿಲದಲ್ಲಿ ನವ್ಯಾಚಂದ್ರಗುಪ್ತನನ್ನು ಗರ್ಭದಲ್ಲಿ ಧರಿಸಿದ್ದ ಮಯೂರರಾಣಿಯು ದನಗಳ ಬಂದುಕೊಟ್ಟಿಗೆಯ ಹತ್ತಿರ ಆ ಮಗುವನ್ನು ಹತ್ತು ಬಿಟ್ಟುಹೋದಳು. ಅಷ್ಟರಲ್ಲಿ ಒಬ್ಬಗೊಲ್ಲನು ಬಂದು, ಆ ಮಗುವನ್ನು ಸಾಕಿ, ತಾನು ಪಾಟಲೀಪುರದಿಂದ ಹೊರಡುವ ಸಂಭರವು ದೊರತಾಗ ಅದನ್ನು ಅಲ್ಲಿಯೇ ತಕ್ಷಾಶಿಲೀಯ ಬಾರಹ್ಯಣನಾದ ಚಾಣಕ್ಯನಿಗೆ ವಾರಿಬಟ್ಟನಂತೆ. ಧನಸಂದನು ಚಾಣಕ್ಯನನ್ನು ಅವವಾನಗೊಳಿಸಿದುದರಿಂದ ಆತನು ಚಂದ್ರಗುಪ್ತನನ್ನು ನಿಮಿತ್ತವಾಗಿಟ್ಟುಕೊಂಡು ಹಗೆ ತೀರಿಸಿಕೊಂಡನೆ.

ಮತ್ತೂ ಬಂದು ವ್ಯತ್ಯಾಂತವು ಹೀಗಿರುವುದು. ಮೋರಿಯ ಎಂದರೆ ಮಯೂರಪಂಗರದ ರಾಣಿಯು ತನ್ನ ಗಂಡನು ಯುದ್ಧದಲ್ಲಿ ಸಂಹೃತನಾದೊಡನೆ, ಗರ್ಭಾಭಕನನ್ನು ಕಾಪಾಡುವುದಕ್ಕಾಗಿ, ತನ್ನ ಆಳ್ಳನನ್ನು ಸಂಗಡ ಕರೆದುಕೊಂಡು ಪುಷ್ಪಪುರಿಗೆ ಹಿಡಿಹೋದಳಂತೆ. ಅಲ್ಲಿ ಮಾರುವೇವನನ್ನು ಧರಿಸಿ ಜೀವಿಸಿಕೊಂಡಿರು

ತ್ತ ಮಗನನ್ನು ಪಡೆದಳು. ದೇವತೆಗಳೇ ರಕ್ಷಿಸಲಿ! ಎಂದು ಆ ಶಿಶುವನನ್ನು ಒಂದು ಕಂಬಳಿಯಲ್ಲಿ ಸುತ್ತಿ ದನಕರುಗಳ ಕೊಟ್ಟಿಗೆಯ ಹತ್ತಿರ ಇರಿಸಿಕೊಂಡಳು. ಆಗ ಚಂಡನೆಂಬ ಒಂದು ಎತ್ತು ಕಂಬಳಿಯ ಹತ್ತಿರ ನಿಂತು ಮಗನನ್ನು ಕಾಪಾಡುತ್ತಿದ್ದುದರಿಂದ ಅಲ್ಲಿಯ ದನಕಾಯುವವನು ಅವನಿಗೆ ಚಂಡಗುಪ್ತನೆಂಬ ಹೆಸರಿಟ್ಟು ಕಾಪಾಡಿದನು. ಚಂಡಗುಪ್ತನೆಂಬ ಹೆಸರು ಚಂದ್ರಗುಪ್ತನೆಂಬ ಹೆಸರಾಗಿ ವಾವಾದುಹೊಂದಿತಂತೆ. ನೋರಿಯರು ಪಿಸ್ಟಿಲೀವನದ ಹತ್ತಿರವಿರುವವರೆಂದು ಬೊಧ್ವಿನರ ವಾತೀಯಾಗಿರುವುದು. ಸ್ವಾಟ್ ಎಂಬ ಹಳುವುಸೀಮೆಯಲ್ಲಿ ಇಂದಿಗೂ “ನೋರಾ” ಎಂಬ ಒಂದು ಕಣಿವೆಯಿದೆ ಎಂದು ವಾಡ್ಡೆಲ್ಲಾರವರು ಹೇಳಿ, ಈಹೆಸರು ಚಂದ್ರಗುಪ್ತನ ಬೈತ್ತರಜನ್ಮವನನ್ನು ಸೂಚಿಸುತ್ತಿರುವೆಂದು ಅಭಿಪ್ರಾಯ ಪಡುವರು.

ಬೊಧ್ವಿ ಚರಿತ್ರೆಗಳು ಗ್ರೀಕು ಇತಿಹಾಸಗಳೊಡನೆ ಅಧಿಕ ಸಾಮರಸ್ಯವನನ್ನು ಹೊಂದಿನೆ. ಮುಖ್ಯಾಂಶಗಳ ಕಥನದಲ್ಲಿ ವ್ಯತ್ಯಾಸಗಳು ತೋರುವುದಿಲ್ಲ. ಇನ್ನೊಂದನ್ನು ಬೊಧ್ವಿಗ್ರಂಥಗಳಲ್ಲಿ ಹೀಗೆ ಹೇಳಿದೇ:—

ಭಾಣಕ್ಯನು ಗೊಲ್ಲಿನಿಗೆ ಕೈಯವಿತ್ತು ಚಂದ್ರಗುಪ್ತನನ್ನು ಕೊಂಡುಕೊಂಡು ಆತನಿಗೆ ಯುತ್ತಿರಾದ ಕ್ಷಾತ್ರವಿದ್ಯಾಭ್ಯಾಸವನನ್ನು ಮಾಡಿಸಿದನು. ಚಂದ್ರಗುಪ್ತನು ಯೋವನವನನ್ನು ಹೊಂದುತ್ತೇಲೇ ತನ್ನ ಹತ್ತಿರ ರಹಸ್ಯವಾಗಿ ವೇತನವನ್ನು ಕೊಟ್ಟಿ ಇಟ್ಟುಕೊಂಡಿದ್ದ ಸೇನೆಯನ್ನು ಆತನ ವಶಮಾಡಲು, ಆತನು ಪಾಟಲಿಂಪುರದ ಮೇಲೆ ದಂಡಿತ್ತಿಹೋದನು. ಆದರೆ ಈ ಅಭಿಯೋಗವು ವ್ಯಧರವಾಯಿತು. ಹೀಗಾಗಿ ಚಂದ್ರಗುಪ್ತನು ಪಂಜಾಬಿಗೆ ಓಡಿಹೋದನು.

ಇನ್ನೊಂದು ಒಂದು ಕಥೆಯಿದೆ. ಭಾಣಕ್ಯನು ಕೈಯಲ್ಲಿದ್ದ ಗುಪ್ತಧನದಿಂದ ಸೇನೆಯನ್ನು ಕೂಡಿಸಿಕೊಂಡು ನಂದನಮೇಲೆ ಯುದ್ಧಕ್ಕೆ ಹೋಗಲಾಗಿ, ಮೊದಲು ಅಪಜಯವನನ್ನು ಹೊಂದಿದನು. ಆಗ ಚಂದ್ರಗುಪ್ತನನ್ನು ಕರೆದು: “ಯುದ್ಧದಿಂದ ಲಾಭವಿಲ್ಲ. ಗುಪ್ತಭಾರರಾಗಿ ಜನರ ಅಭಿಪ್ರಾಯಗಳನ್ನು ಮೊದಲು ತಿಳಿದು ಕೊಳ್ಳಿಂಣ”—ಎಂದು ಹೇಳಿ ಅವರಿಬ್ಬರೂ ಗ್ರಾಮಗಳಲ್ಲಿ ಗುಪ್ತಭಾರರಾಗಿ ತಿರುಗುತ್ತಿದ್ದರು. ಒಂದು ದಿನ ಒಬ್ಬ ಹುಡುಗನು, ತಾಯಿಯು ತನಗೊಂದು ದೊಟ್ಟಿಯನ್ನು ಕೊಡಲು, ಅದರ ನಡುಭಾಗವನನ್ನು ಮಾತ್ರ ತಿಂದು ಸುತ್ತಲಿರುವ ಭಾಗವನನ್ನು ಬಿಟ್ಟು, ಮತ್ತೊಂದು ದೊಟ್ಟಿಯನ್ನು ಕೊಡಿಂದು ಕೇಳಲು, ತಾಯಿಯು: “ಎಲೋ ಹುಚ್ಚಾ! ಸುತ್ತಲಿರುವ ರಾಜ್ಯವನನ್ನು ಮೊದಲು ನಕಷಾಡಿಕೊಳ್ಳದೆ ಹೋತ್ತು ಮೊ

ದಲು ರಾಜಧಾನಿಯ ಮೇಲೆಯೇ ದಂಡೆತ್ತಿಬಂದು ಓಡಿಹೋದ ಚಂದ್ರಗುಪ್ತನಂತೆ ರೊಟ್ಟಿಯನ್ನು ತಿಂದೆಯಲ್ಲನೋ”—ಎಂದು ಅಣಕಿಸಿದಳು. ಸಮಾಪ್ತದೇಶದ ಲ್ಲಿಯೇ ಮಾರುವೇಷದಿಂದಿದ್ದ ಚಂದ್ರಗುಪ್ತನು ಆ ಮಾತುಗಳನ್ನು ಹೇಳಿ, ಹೊದಲು ಸಾಮಂತರಾಜರನ್ನು ವಶಪಡಿಸಿಕೊಳ್ಳುವುದಕ್ಕಾಗಿ ಯಶ್ವಮಾಡಿದನು, ಮತ್ತು ಒಬ್ಬ ಬೆಸ್ತರವನಿಗೆ ಲಂಚವಿತ್ತು ಗಂಗಾನದಿಯ ಪ್ರವಾಹದಲ್ಲಿ ಅಡಗಿಸಿಟ್ಟಿದ್ದ ಪಂಚನಿಧಿಗಳನ್ನು ಸಂಪಾದಿಸಿದನು.

ಮಾರ್ಕ್‌ಮುಲ್ಲರವರ ಕಥೆ.

ಉತ್ತರವಿಹಾರದ ಸಂಭಾಷಿಗಳ ಕಥೀಗಳಂದ ತೆಗೆದು ಮಾರ್ಕ್‌ಮುಲ್ಲರವರು ತಮ್ಮ ಸಂಸ್ಕೃತಗ್ರಂಥವೇಯ ಚರಿತ್ರದಲ್ಲಿ ಈ ಇತಿ ಉದಾಹರಿಸಿರುವರು; ತಕ್ಕಿಲಾವಾಸಿಯಾದ ಬ್ರಾಹ್ಮಣಸೌಖ್ಯನಿಷ್ಠನು. ಆತನ ಹೇಸರು ಚಾಣಕ್ಯ. ವಾಟಲೀಪುರದಲ್ಲಿದ್ದ ಈ ಚಾಣಕ್ಯನು ಹೇಗೂ ನಂದನ ಆಗ್ರಹಕ್ಕೆ ಗುರಿಯಾದನು. ಆಗ ನಂದನು ಭಟ್ಟರನ್ನು ಕರೆಯಿಸಿ ಆತನನ್ನು ಹಿಡಿದುಕೊಳ್ಳುವಂತೆ ಆಜ್ಞೆಯಿತ್ತನು. ಅಷ್ಟರಲ್ಲಿ ಚಾಣಕ್ಯನು ಸಮಯಸ್ವಾತ್ಮಯಿಂದ ಕೂಡಲೇ ತನ್ನ ಉಬ್ಬಿಬಟ್ಟಿಯನ್ನು ಸಡಲಿಸಿ ಬಿಸುಟ್ಟು, ನಗ್ನನಾಗಿ ಅಜ್ಞಿವಕ ವೇಷವನ್ನು ಕೈಕೊಂಡು, ತಪ್ಪಿಸಿಕೊಂಡುಹೋಗಿ ನಗರದಲ್ಲಿ ವಿಜನವಾಗಿದ್ದ ಸಂಭಾರಸ್ಥಾನದಲ್ಲಿ ಅಡಗಿದ್ದು ಸ್ವಲ್ಪ ಹೊತ್ತಿನ ಮೇಲೆ ಪರವತರಾಜಕುಮಾರನ ಪರಿವಾರವನ್ನು ಸಂಧಿಸಿ ವಿಂಧ್ಯವನ್ನು ಸೇರಿದನು. ವೈಷಭರಕ್ತಿತನಾದ ಚಂದ್ರಗುಪ್ತನು ಅಲ್ಲಿ ಹುಸುಗಳನ್ನು ಮೇಲಿಯಸುತ್ತಿದ್ದನು. ಆ ಹುದುಗನ ಶುಭಲಕ್ಷ್ಯಗಳನ್ನು ನೋಡಿ, ದನಕಾಯುವವನಿಗೆ ಒಂದು ಸಾವಿರ ಕಾಹಪಣಗಳನ್ನು ಸಲ್ಲಿಸಿ ಚಾಣಕ್ಯನು ಆ ಹುದುಗನನ್ನು ಬೆಲೆಗಿ ಕೊಂಡು, ಅವನ ಕತ್ತಿಗೆ ಲಕ್ಷ್ಯಬೆಲೆಯಲ್ಲಿ ಭಂಗಾರದ ಕುಂಡಲಗಳನ್ನು ಮುಚ್ಚಿ ಇಂದ್ರ ಒಂದು ಕಂಬಳಿಯದಾರವನ್ನು ಕಟ್ಟಿದನು. ಒಂದು ದಿನ ಆ ಬಾಲಕರಿಬ್ಬರೂ ವಿಚಿತ್ರವಾದ ಕನಸನ್ನು ಕಂಡರಂತೆ. ಅಷ್ಟರಲ್ಲಿ ಆ ಬ್ರಾಹ್ಮಣನು ಸಾರ್ವತನಸನ್ನು ಕರೆದು ನಿದ್ರಿಸುತ್ತಿದ್ದ ಚಂದ್ರಗುಪ್ತನ ಕತ್ತಿನ ದಾರವನ್ನು ಕತ್ತರಿಸದೆಯೂ ಎಳೆಯದೆಯೂ, ಆತನನ್ನು ಎಚ್ಚರಿಸದೆಯೂ ತಾರೆಂದು ಹೇಳಲು ಪಾರವತನು ಕಯ್ಯಲಾಗದೆ ಬಂದನು. ಮರುದಿನ ಪಾರವತನು ನಿಷ್ಠೆಹೋಗುವಾಗ ಚಂದ್ರಗುಪ್ತನನ್ನು ಕರೆದು ಅದರಂತೆಯೇ ಆಜ್ಞೆಮಾಡಲು, ಅವನು ಕಯ್ಯ ಕತ್ತಿಯಿಂದ ಪಾರವತನ ಶಿರವನ್ನು ಕತ್ತರಿಸಿ ದಾರವನ್ನು ತಂದು ಸಮರ್ಪಿಸಿದನಂತೆ, ಆದನ್ನು ನೋಡಿ ಚಂದ್ರಗುಪ್ತನನ್ನು ಯೋಗಪುರುವನೆಂದು ನಿಣಿಯಿಸಿ, ಅಂದಿನಿಂದ ಏಕು ನರವರಗಳಲ್ಲಿ ಸಮಸ್ತವಿದ್ಯಾವಿಶಾರದನನ್ನಾಗಿ ಮಾಡಿದನು.

ಗ್ರೀಕರ ಲೇಖನಗಳು.

ಚಂದ್ರಗುಪ್ತನು ಚಿಕ್ಕ ವಯಸ್ಸಿನಲ್ಲಿಯೇ ಮಗಧರಾಜನ ಕೋಸಕ್ಕೆ ಪಾತ್ರ ನಾಗಿ ಪಾಟಲೀಪುರದಿಂದ ತಕ್ಕುತ್ತಿಲಾಪ್ರದೇಶಕ್ಕೆ, ಎಂದರೆ ಪಂಜಾಬುದೇಶಕ್ಕೆ ಓಡಿ ಹೋಗಿ ಅಲ್ಲಿ ಸೈನ್ಯವನ್ನು ಕೊಡಿಕೊಂಡು, ಅದುವರೆಗೂ ರಾಜ್ಯವಾಳುತ್ತಿದ್ದ ಗ್ರೀಕರನ್ನು ಓಡಿಸಿ, ಬಳಕ್ಕನಂದರನ್ನು ಸಂಹರಿಸಿ ಮಗಧರಾಜ್ಯವನ್ನು ಸ್ವಾಧೀನಪಡಿಸಿ ಕೊಂಡನು.

ಕಥಾನಕಗಳ ಸಮನ್ವಯವು.

ಹೀಗೆ ಚಂದ್ರಗುಪ್ತನ ಜನನವನ್ನು ಕುರಿತು—ಸಾರ್ಥಕಸಿದ್ಧಿಯ ಮೊಮ್ಮೆಗನೆಂದು ಒಂದು ಕಥೆ; ಧನನಂದನಿಗೆ ಮುರಯಲ್ಲಿ ಹುಟ್ಟಿದವನೆಂದು ಮತ್ತೊಂದು ಕಥೆ; ಮರೂರದೇಶದ ರಾಣಿಯಲ್ಲಿ ಹುಟ್ಟಿ ಚಾಳಕ್ಕುನಿಂದ ಕ್ರಯಕ್ಕೇತ ನೆಂದು ಬೇರೊಂದುಕಥೆ; ಆ ರಾಣಿಯು ಹೆತ್ತು, ಹಸುಗಳ ಕೊಟ್ಟಿಗೆಯಲ್ಲಿಟ್ಟುಹೋಗಲು, ಗೊಲ್ಲರವನು ಕಾಪಾಡಿ ಚಾಳಕ್ಕುನಿಗೆ ನಾರಿದ ಶಿಶುವೆಂದು ಇನ್ನೊಂದು ಕಥೆ; ಮೋರಿ ಎಂಬ ರಾಣಿಯು ನಾರುವೇಷದಿಂದ ಪುಷ್ಟಿಪುರದಲ್ಲಿ ಮಗುವನ್ನು ಹೆತ್ತು ಕಂಬಳಿಯಲ್ಲಿ ಸುತ್ತಿದಲು, ಚಂಡನೆಂಬ ಎತ್ತು ಸಂರಕ್ಷಿಸಿದುದರಿಂದ, ದನಕಾರ್ಯ ವನವಿಂದ ಚಂಡಗುಪ್ತನೆಂಬ ಹೆಸರನ್ನು ಹೊಂದಿದ ಬಾಲಕನೆಂದು ಐದನೆಯ ಕಥೆ, ಪರ್ವತರಾಜಪುತ್ರನೊಡನೆ ಪಾಟಲೀಪುರವನ್ನು ಬಿಟ್ಟು ಹೋಗಿ, ವಿಂಧ್ಯ ಪ್ರಾಂತದ ಒಂದು ಗೊಲ್ಲರ ಸಾಳಿಯದಲ್ಲಿ ತೇಜಸ್ವಿಯಾದ ಬಾಲಚಂದ್ರಗುಪ್ತನು ಸರಿಸ್ತಾಯಿದ ಗೋಪಾಲಭಾರತೀಯರಿಂದ ರಾಜಮಂತ್ರಿಗಳಾಟವಾಡುತ್ತಿದ್ದಲ್ಲಿ, ಅವನು ಕುಲೀನಸಂಭವನೆಂದು ಚಾಳಕ್ಕುನು ಉಹಿಸಿ, ಆ ಬಾಲಕನನ್ನು ಬೆಲೀಗೆ ಕೊಂಡುಕೊಂಡನೆಂಬುದು ಆರನೆಯಕಥೆ. ಹೀಗಾದುದರಿಂದ ಆತನು ಇಂತಹ ಕುಲದಲ್ಲಿಯೇ ಹುಟ್ಟಿದವನೆಂದು ನಿಣ್ಯಯಿಸುವುದು ಹೆಚ್ಚುಕಡಿಮೆ ಅಶಕ್ಯವೇ ಕರಿ. ಮುದ್ರಾರಾಜ್ಯಸದಲ್ಲಿ ಆತನು ವೃಷಳನೆಂದು ಎಳೆಸಲ್ಪಟ್ಟಿರುವನು. ಚಾಳಕ್ಕುನು ಆತನನ್ನು ಹಿಂದಣಿಂದ ವೃಷಳನೆಂದು ಹೇಳುವನು. ಇದಿರಲ್ಲಿಯೂ ವೃಷಳನೆನ್ನುತ್ತಿರುವನು. ಜಾತಿವೇಕದಲ್ಲಿ ವೃಷಳನೆಂದರೆ ನಾಪಿತನಿಗೆ ಶೂದ್ರಿಯಲ್ಲಿ ಹುಟ್ಟಿದವನೆಂದು ವಿವರಣೆ. ಮಹಾನಂದಿಯೆಂಬ ಶೈಕುನಾಗರ ಹೊಸೆಯ ರಾಜನಿಗೆ ಶೂದ್ರಿಯಲ್ಲಿ ಮಹಾಪಷ್ಟನು ಉದಯಿಸಿದನೆಂಬುದು ಪುರಾಣಪ್ರಸಿದ್ಧವು. ಪ್ರಾಣಿಕಾರನ ಮೂಲವಾಗಿ ಮಹಾನಂದಿಯು ನಾಪಿತನೆಂಧು ಗೋತ್ತಾಗುತ್ತದೆ. ಆದುದರಿಂದ ಮಹಾಪಷ್ಟನೆನೇ ವೃಷಳನಾದನು. ಆತನ ಮಗನೂ ವೃಷಳನೆಂದರೆ, ಚಂದ್ರಗುಪ್ತನೇ ಅಲ್ಲದೆ, ನೆಂದರೂ ವೃಷಳರಾದರು. ಮಿಕ್ಕ ಕಥೆಗಳಿಲ್ಲ

ಚಂದ್ರಗುಪ್ತನನ್ನು ಕೃತಿಯನೇಂದು ಹೇಳುತ್ತುವೆ. ಮುದ್ರಾರಾಷ್ಟ್ರಸದಲ್ಲಿ ವಿಷ್ಣು ಗುಪ್ತ ವಿರಾಧಗುಪ್ತರು ಬ್ರಹ್ಮಣರು; ಬಲಗುಪ್ತನು ಕೃತಿಯನು. ಅದುದುರಿಂದ ಚಂದ್ರಗುಪ್ತನಾರು? ಅನಂತರದ ಕಾಲಗಳಲ್ಲಿ ಗುಪ್ತ ಎಂಬ ಹೆಸರು ವೈಕ್ಯರಿ ರಿಂದಾಯಿತು.

ಇವಿಷ್ಟು ಕಥೆಗಳನ್ನೂ ಆಲೋಚಿಸಿ ನೋಡಿದಲ್ಲಿ, ಚಂದ್ರಗುಪ್ತನು ಮುರು ಯೆಂಬ ಸ್ತ್ರೀಯ ಕುಮಾರನೇಂತಲೂ, ಚಿಕ್ಕಂದಿನಲ್ಲಿಯೇ ಶತ್ರುಗಳೇಂದ ಹೀಡಿತ ನಾಗಿ ಸ್ವಾತ್ಮಪುನವನ್ನು ಬಿಟ್ಟು ದೂರದೇಶಕ್ಕೆ ಓಡಿಹೋದನೇಂದೂ, ಅಲ್ಲಿ ಚಾಣಕ್ಯನೇಂಬ ಬ್ರಾಹ್ಮಣನನ್ನು ಆಶ್ರಯಿಸಿ ಆತನ ಕುಟೀಲನೀತಿಸಹಾಯದಿಂದ ನಂದರನ್ನು ಸಂಹರಿಸಿ ರಾಜ್ಯವನ್ನು ಸಂಪಾದಿಸಿದನೇಂತಲೂ ಕಾಣಬರುತ್ತದೆ. ಚಂದ್ರಗುಪ್ತನು ಹೊದಲು ನಂದರನ್ನು ಸಂಹರಿಸಿ ಮಗಧವನ್ನು ಆಕ್ರಮಿಸಿಕೊಂಡನೋ? ಇಲ್ಲವೇ, ಗ್ರೀಕರನ್ನು ಓಡಿಸಿ ಪಂಚಾಬನ್ನು ವಶಮಾಡಿಕೊಂಡನೋ? ಎಂಬುದಾಗಿ ಸತ್ಯಯವಾಗಿ ಹೇಳುವುದಕ್ಕೆ ಚರಿತ್ರಾಧಿಕಾರವುವೂ ಇಲ್ಲ. ಆತನ ಜೀವಿತದಲ್ಲಿ ಅವನು ಮಾಡಿದ ಮುಖ್ಯ ದಿಗ್ಂಬಿಜಯಗಳು ಎರಡು—ಒಂದು ಮಗಧವನ್ನು ಕ್ರಮಿಸಿದುದು; ಎರಡನೆಯದು ಗ್ರೀಕರನ್ನೂ ಡಿಸಿದುದು. ಹೊದಲನೆಯದು ನಮ್ಮ ಪುರಾಣಾದಿಗಳಲ್ಲಿ, ಮುಖ್ಯವಾಗಿ ಮುದ್ರಾರಾಷ್ಟ್ರಸವೆಂಬ ನಾಟಕದಲ್ಲಿ ವರ್ಣಿಸಲ್ಪಟ್ಟಿದೆ. ಎರಡನೆಯ ಸಂಗತಿಯಾದ ಗ್ರೀಕರ ಪರಾಭವವನ್ನು ಕುರಿತ ಚರಿತ್ರೆಯನ್ನು ಅವರ ಗ್ರಂಥಗಳ ಮೂಲಕವೇ ತೀರುಕೊಳ್ಳಬೇಕಾಗಿದೆ. ಈ ಚರಿತ್ರಾಂಶಗಳು ಬೀರಬೇಕಾಗಿ ಎರಡು ಪ್ರಕರಣಗಳಲ್ಲಿ ಸಂಗ್ರಹಿಸಲ್ಪಡುವುವು.

ಮೂರನೆಯ ಪ್ರಕರಣ.

ಮಂಗಧರಾಜ್ಯವನ್ನು ಆಕ್ರಮಿಸುವುದು.

ಮಹಾಪದ್ಮನಂದನ ವಾಧಕದಲ್ಲಿ ರಾಜಕಾರ್ಯಗಳಲ್ಲವನ್ನೂ ಆತನ ಎಂಟು ಮಂದಿ ಮಕ್ಕಳೇ ನೋಡಿಕೊಳ್ಳುತ್ತಿದ್ದರು. ಅವರು ಗವಾಂಧರು. ಮಂತ್ರಿಶ್ರೀ ಷ್ವಾನೂ, ಅನನ್ಯಸಾಮಾನ್ಯಸಾಮಾಂಧಕ್ತಿಭೂಪಿತನೂ, ಆದ ಅಮಾತ್ಯ ರಾಷ್ಟ್ರಸನ ಬೋಧಿಗಳನ್ನು ಕೇಳಿದೆ, ಅವರು ಚಾಣಕ್ಯನೇಂಬ ಬ್ರಾಹ್ಮಣನನ್ನು ತಿರಸ್ಕರಿಸುವುದೂ, ಆತನು ನಂದರಲ್ಲರನ್ನೂ ಸಂಹರಿಸುವನೇಂತಲೂ, ಚಂದ್ರಗುಪ್ತನಿಗೆ ಪಟ್ಟ

ವನ್ನು ಕಟ್ಟುವನೆಂತಲೂ ಈ ಎರಡುಕಾಯ್ದಾಗಳಾದಲ್ಲಿದೆ ಜಟ್ಟನ್ನು ಕಟ್ಟುಸುದಿಲ್ಲ ವೆಂದು ಪ್ರತಿಜ್ಞೆ ಮಾಡಿದೂ ಇದುವರೆಗೆ ಹೇಳಲ್ಪಟ್ಟಿದೆ.

ಹಾಗೆ ಎರಡು ಶಪಥಗಳನ್ನು ಮಾಡಿದ ಆ ಬ್ರಾಹ್ಮಣನು ಮಾರ್ಪಾನನ್ನು ತನ್ನ ಒಂದೆ ಕರೆದುಕೊಂಡು ಹೋದನು. ದಾರಿಯಲ್ಲಿ ಚಾಣಕ್ಯನಿಗೆ ಅತ್ಯೋಂತ ಸ್ನೇಹಿತ ನಾದ ಒಬ್ಬನು ವಾಸವಾಗಿದ್ದನು. ಈತನ ಹೆಸರು ಇಂದುಶಮು. ಈತನೂ ಚಾಣಕ್ಯನೂ ಒಬ್ಬ ಗುರುವಿನಲ್ಲಿಯೇ ವಿದ್ಯೆ ಕಲಿತವರು. ಇಂದುಶಮುನು ಶುಕ್ರನಿಃತಿಯಲ್ಲಿಯೂ, ಜ್ಯೌತಿಕಿಶಾಸ್ತ್ರದಲ್ಲಿಯೂ ಉದ್ದಂಡವಾದ ತಿಳಿವಳಿಕೆಯುಳ್ಳವನು. ಚಾಣಕ್ಯನು ಆತನ ಆಶ್ರಮದಲ್ಲಿ ನಿಂತು ಚಂದ್ರಗುಪ್ತನಿಗೆ ಅತಿಧ್ಯವನ್ನು ಕೊಡಿಸಿ, ಕುಶಲಪ್ರತ್ಯೇಗಳು ಸದೆಯುತ್ತಲೇ ನಂದತಿರಸ್ತ್ವಾರಾದಿ ವಿಷಯಗಳನ್ನೆಲ್ಲ ವಿವರಿಸಿ ಆತನ ಸಹಾಯವನ್ನು ಕೋರಿದನು.

ಆ ಮೇಲೆ ಇಂದುಶಮುನು ತಾನು ಕ್ಷೇದಣಕ್ಕೇವಷವನ್ನು ಧರಿಸಿ ನಂದವುಂ ಶ್ರಿಗಳಿಗೆ ತನ್ನಲ್ಲಿ ಸ್ನೇಹವಿಶ್ವಾಸಗಳು ಹುಟ್ಟುವಂತೆ ನಟಿಸುತ್ತೇ, ಗಟ್ಟಿಗಾಗಿ ನಂಬಿಕೆಯಳ್ಳಿ ಶಿಷ್ಯರನ್ನು ಚಾರರನ್ನಾಗಿ ನಿಯಮಿಸಿ, ತನಗೆ ತಿಳಿದ ವರ್ತಮಾನಗಳನ್ನೆಲ್ಲ ಚಾಣಕ್ಯನಿಗೆ ತಿಳಿಸುತ್ತೇ, ದೇಶಕಾಲಪಾತ್ರಗಳಿಗೆ ತಕ್ಕುಂತೆ ಕೆಲಸಗ ಇನ್ನು ಮಾಡುತ್ತ ಚಂದ್ರಗುಪ್ತನಿಗೆ ಸಹಾಯವಾಡುವುದಕ್ಕೆ ಒಪ್ಪಿದನು.

ನಂದಸಂಹಾರವು.

ಅನಂತರ ಚಾಣಕ್ಯ ಚಂದ್ರಗುಪ್ತರು ಪರ್ವತರಾಜನ ನಗರಕ್ಕೆ ಹೋದರು. ಪರ್ವತರಾಜುಕೆ ತಕ್ಕುತ್ತಿಲೀಯು ರಾಜಧಾನಿಯೆಂದು ಕೆಲವರು ಎನ್ನುತ್ತಿರುವರು. ಆದರೂ ರಾಜನಿಗೆ ಸಿಂಹಳದೇಶಾಧಿಪತ್ಯನೆಂತಲೂ ಹೇಸರಿರುವುದರಿಂದ ಸೀಮುಲಾ ಎಂಬ ಪುರದಲ್ಲಿ ಆತನು ಇಡ್ಡಿರಬಹುದು. ಚಾಣಕ್ಯನು ಪರ್ವತರಾಜನ ಸನ್ನಿಧಿಯನ್ನು ಸೇರಿ, ಚಂದ್ರಗುಪ್ತನ ಮತ್ತು ತನ್ನ ಪ್ರತಿಜ್ಞೆಗಳನ್ನು ತಿಳಿಸಿದನು. ಪರ್ವತರಾಜನಿಗೂ ಮಗಧರಾಜನಿಗೂ ಬಧ್ಯವೇರವಿದ್ದಿತು. ಆದರೂ ವಂಚಕ ನಾಗಿ ಏತನಂತಿಯೇ ಅಭಿನಯಿಸುವವನೂ ದಂಡಯಾತ್ರೆಗೆ ತಕ್ಕ ಸಮಯವನ್ನು ದಿರುಸೋಂಡುತ್ತಿದ್ದವನೂ ಆದ ಆ ಅರಸನು ಚಾಣಕ್ಯ ಚಂದ್ರಗುಪ್ತರ ವ್ಯಾಜದಿಂದ ತನ್ನ ರಾಜ್ಯವನ್ನು ವ್ಯಾಧಿಗೊಳಿಸಬಹುದಾದ ಸಮಯವು ಪ್ರಾಪ್ತವಾಗಿರುವುದನ್ನು ಕಂಡು, ತನ್ನ ಮತ್ತು ಹೆಗೆಯ ಬಲಾಬಲ ತಾರತಮ್ಯವನ್ನು ದುರಿತು ಆಲೋಚಿಸುತ್ತೇ ನಿಶ್ಚಯವಾದ ಪ್ರತ್ಯುತ್ತರವನ್ನೀಯದೆ ಇಷ್ಟಿದೆ. ಆದರೆ ಚಾಣಕ್ಯನು ಗಟ್ಟಿಗ

ನಾದುದರಿಂದ ಆತನ ಆಲೋಚನೆಗಳನ್ನು ಉಹಿಸಿಕೊಂಡು ಆತನ ಸಂಶಯ ಗಳು ನತಿಸುವಂತೆ ತಕ್ಕ ಮಂತ್ರಿತಂತ್ರಗಳನ್ನು ವರಾಡಿ, ಅವನನ್ನು ಬಸ್ತಿಸಿ, ನಂದ ರಾಜ್ಯದಲ್ಲಿ ಅಧ್ಯ ಭಾಗವನ್ನು ಕೊಡಿಸುವಂತೆ ಒಪ್ಪಂದವನ್ನು ವರಾಡಿಸಿ, ಕೊನೆಗೆ ಆತನ ಸಹಾಯವನ್ನು ಪಡೆದನು. ಪರ್ವತರಾಜನೊಡನೆ ಆತನ ಸಹಾಯಕಾಗಿ ಶಕ, ಯವನ, ಕಿರಾತ, ಕಾಂಭೋಜ, ಪಾರಸೀಕ, ಬಾಹ್ಲಿಕ ರಾಜಪ್ರಭೃತಿಗಳು ಹೊರಟುಬಂದರು. ಹೀಗೆ ಪ್ರಾಂತಸೀನೆಗಳಿಂದ ದಂಡಿತ್ತಿ ಬಂದ ಮ್ಲೇಚ್ಛಬಲ ಗಳು ಬಹು ಸಂಖ್ಯಾಕವಾಗಿಯೂ ಶಾಯ-ವೀಯ-ಧೈಯ-ಗೋಂದ ಕೊಡಿದು ವಾಗಿಯೂ ಇದ್ದವು.

ಚಾಣಕ್ಯ ಚೆಂದ್ರಗುಪ್ತರ ಆಲೋಚನೆಯಂತೆ ಮ್ಲೇಚ್ಛಬಲಗಳು ಎರಡು ಭಾಗಗಳಾಗಿ, ಬಂದು ಭಾಗವ ಪೂರ್ವದಿಕ್ಷಿನ ಗಂಡಕೀಪ್ರಾಂತವನ್ನು ಸೇರಿ ಪಾಟಲೀಪುರವನ್ನು ಮುತ್ತೊಗಲು, ಪರ್ವತರಾಜನಿಂದ ನಡೆಯಿಸಲ್ಪಟ್ಟ ಮೂಲಬಲವು ಗಂಗಾಕೊಣಾ ಸಂಗಮದ ಕಡಿಗಿನ ನಡೆಯಿತು. ನಂದರು ತಮ್ಮ ಸ್ವಿನ್ಯಗಳನ್ನು ನಡೆಯಿಸಿಕೊಂಡು ಸರಯೂಸಂಗಮದಲ್ಲಿ ತತ್ತ್ವವಿಗಾಗಿ ಕಾದಿರಲು, ಇಂದುಕಮರ್ಣನು ತಂತ್ರಗಳನ್ನು ವರಾಡಿ, ನಂದರನ್ನು ಸ್ವಿನ್ಯದಿಂದ ಹೊರಬುಟ್ಟ ವರಾಡಿ, ಚಾಣಕ್ಯನ ಬಲೆಯಲ್ಲಿ ಸಿಕ್ಕಿಸಿದನು. ಅಷ್ಟರಲ್ಲಿ ಈತನು ಇವರಲ್ಲರನ್ನೂ ಕೊಲ್ಲಿಸಿ ಮೊದಲನೆಯ ಪ್ರತಿಜ್ಞಾಯನ್ನು ನೇರವೇರಿಸಿಕೊಂಡನು,

ಮಂತ್ರಿ ರಾಜ್ಯಸನು,

ಸಂದಮಂತ್ರಿಗಳಲ್ಲಿ ಪ್ರಮುಖನೂ, ಪ್ರಚಂಡಧೀಡೋಬ್ರಾಹ್ಮಸಂಪನ್ಮೂಲಾ ಅದ ರಾಜ್ಯಸನೆಂಬ ಹೆಸರಿನ ಒಬ್ಬ ಮಂತ್ರಿಯಿದ್ದನು. ರಾಜ್ಯನಿರ್ವಹಣ ವಿಷಯದಲ್ಲಿ ಇವನಿಗೆ ಸಮಾನರಾದವರು ಯಾರೂ ಆ ಕಾಲದಲ್ಲಿಲ್ಲದಿದ್ದುದರಿಂದ, ಅಂತಹ ಅವಾನುವ ಪ್ರಜಾಶಾರ್ಯಗಳಿಗೆ ಉಚಿತವಾದ ರಾಜ್ಯಸನೆಂಬ ಬಿರುದನ್ನು ಹೊಂದಿ ಇದ್ದನು. ಸಾಮ್ರಾಜ್ಯಕರಾಯಣನಾದ ಈತನು ತನ್ನ ಅನುಪಮ ಸಾಹಸಗಳಿಂದ ವೈರಿಗಳ ಸ್ವಿನ್ಯವನ್ನು ಸೋಲಿಸಿ, ಸೋಯಿಸಿ, ನಂದರ ಶಾಖನೆಯನ್ನು ಪಡೆದನಾದರೂ ನಂದನಾಕವ್ತಾಂತವೂ ಸೇನಗಳಲ್ಲಿ ಹಬ್ಬತ್ತಲೇ ಪರ್ವತರಾಜನ ಬಲಕ್ಕೆ ಉತ್ತಾಪಾದಿಕ್ಯವೂ, ಪಾಟಲೀಪುರದ ಬಲಕ್ಕೆ ದೈನಾಧಿಕ್ಯವೂ, ರಾಜ್ಯಸ್ಥಿಗೆ ಶೋಕವಿಹೆಚ್ಚಲತೆಯೂ ಉಂಟಾಯಿತು.

ನಂದಸಂಹಾರವಾದರೂ ಚಂದ್ರಗುಪ್ತನು ಮಂತ್ರಿಯಾದ ರಾಕ್ಷಸನ ಪ್ರತಿ ಭಾವಿತೇಷಕ್ಕೂ ಸ್ವಾಮಿಭಕ್ತಿಗೂ ಹೆಡರಿ, ಪಾಟಲೀನಗರವನ್ನು ಪ್ರವೇಶಿಸಲಿಲ್ಲ. ಮತ್ತು ಚಾಣಕ್ಯನು ತನ್ನ ವರಡನೇಯ ಶಪಥವಾದ ಚಂದ್ರಗುಪ್ತ ಪರ್ಬ್ರಾಭನೇಕ ವನ್ನು ನಡೆಯಿಸುವುದಕ್ಕೆ ಉಪಾಯಗಳನ್ನು ಅಲೋಚಿಸುತ್ತೇ ಪಾಟಲಿಪುರಪ್ರವೇಶ ಪ್ರಯತ್ನದಲ್ಲಿ ಉದ್ಯುಕ್ತಾದನು. ಆದುದರಿಂದ ಜಯವಾದ ರಾತ್ರಿ ಪಂಫತೀಯ ಬಲಗಳು ಪುರಕ್ಕೆ ದೂರವಾಗಿ ತಿಬಿರಗಳಲ್ಲಿ ಬೀಂದುಬಿಟ್ಟಿದ್ದುವು.

ವಿಷ ಕ ಸ್ವಾಕ್ಷರ,

ಇಷ್ಟರಲ್ಲಿ ರಾಕ್ಷಸನು, ಚಾಣಕ್ಯ ಚಂದ್ರಗುಪ್ತ ಪರ್ವತೀಶ್ವರಾದಿಗಳ ಸಂಹಾರವೇ ನಂದರಿಗೆ ಉಂಟವಾದ ತಪೋವನೆಂದು ನಿಶ್ಚಯಿಸಿಕೊಂಡು, ಅದನ್ನು ಮುಗಿಸುವುದಕ್ಕೆ ಯದೋಪಾಯವು ಕೆಲಸಕ್ಕೆ ಬಾರದುದರಿಂದ, ತಕ್ಕ ಮಾರ್ಪಾಯಗಳನ್ನು ತನ್ನ ಶಕ್ತಿವಿಾರ ಮಾಡಿದನು. ಅದರಲ್ಲಿ ಹೊದಲನೆಯದು ವಿಷಕನ್ತುಪ್ರಯೋಗವು. ಚಿರಕಾಲದಿಂದಲೂ ರಾಕ್ಷಸನು ಒಂದು ಹುಡುಗಿಯನ್ನು ಸಾಕುತ್ತ ಬಂದಿದ್ದನು. ಇವಳಿಗೆ ಕ್ರಮಕ್ರಮವಾಗಿ ಅಲ್ಲವಾನದಿಂದ ಹೆಚ್ಚಿಸುತ್ತೇ ಅಧಿಕವಾನದ ಪರ್ಯಂತವೂ ಜೀಂಜವಾಗುವಂತೆ ವಿಷವನ್ನು ಕೊಡಿಸುತ್ತಲಿದ್ದನು. ಈ ಚಿಕ್ಕವಳು ಈಗ ನವಯುವತ್ತಿಯಾಗಿಯೂ ಜಗನ್ನೋಹನಾಂಗಿಯಾಗಿಯೂ ಇದ್ದಳು. ಜೀವಸಿದ್ಧಿಯೆಂಬ ಹೆಸರಿಂದ ತನ್ನ ಹತ್ತಿರ ಆಶ್ರಿತನಾಗಿಯೂ, ವಿಶ್ವಸನಾತ್ಮನಾಗಿಯೂ, ದೃವಜ್ಞಸೂತ್ರನಾಗಿಯೂ ಇದ್ದಕ್ಕೆಪಣಕ ವೇಷಧಾರಿಯಾದ ಇಂದುಶನುಸನ್ನ ಕರೆದು, ಆತನನ್ನು ಅನೇಕ ವಿಧವಾಗಿ ಹೊಗಳಿ ಒಂದು ಸಂದೇಶಕ್ಕೆ ಒಪ್ಪಿಸಿ, ವಿಷಕನ್ನುಕೆಯಿನ್ನು ಅತನಿಗೆಬೆಷ್ಟಿಸಿ, ಚಂದ್ರಗುಪ್ತನಿಗೆ, ತನ್ನ ಕ್ಷಮಾಪಣಾ ಸ್ವಾಗತಸೂಚಕವಾದ ಕಾಣಿಕೆಯಾಗಿ ಆ ಕನ್ನೆಯನ್ನು ಒಪ್ಪಿಸುವಂತೆ ಕೇಳಿಕೊಂಡನು. ಅಂತಹ ಸಂದೇಶಸಮಪಣಿಗಳೊಡನೆ ಆ ಜೀವಸಿದ್ಧಿಯು ಚಾಣಕ್ಯನ ಸನ್ನಿಧಿಯನ್ನು ಸೇರಲು, ಈತನೂ ರಾಕ್ಷಸಾವೇಕ್ಷಣೆಯನ್ನು ಉಂಟಿಸಿ, ಚಂದ್ರಗುಪ್ತನಿಗೆ ಪರಸ್ಪೀಕಾಂಕ್ಷೆಯಿಲ್ಲದುದನ್ನು ತಿಳಿಸಿ, ಪರ್ವತೀಶ್ವರನ ಸಮಾಗಮವಕ್ಕೆ ತೆಗೆದುಕೊಂಡು ಹೋಗುವಂತೆ ಉಪಾಯವನ್ನು ಮಾಡಿಸಿದನು. ಆಗ ಬುದ್ಧಿಹೀನನೂ, ಕಾಮಾತುರನೂ ಆದ ಆ ಪರ್ವತೀಶ್ವರನು ಆ ಕನ್ನೆಕೆಯನ್ನು ಸ್ವೀಕರಿಸಿ ವಿಷಸ್ವಾಪ್ತನಾಗಿ ಮ್ಯಾತೊಂದಿದನು. ಹೀಗೆ ಚಾಣಕ್ಯನು ಈ ಯುಕ್ತಿ

ಯಿಂದ ಚಂದ್ರಗುಪ್ತನ ಪ್ರಾಣಗಳನ್ನು ಉಳಿಸಿಕೊಳ್ಳುವುದರೊಡನೆ ನಂದರಾಜ್ಯ ದಲ್ಲಿ ಅಥವಾನ್ನು ಕೇಳದ ಹಾಗೆ ಪರ್ವತೀಶ್ವರನನ್ನು ಸಂಹರಿಸಿದನು.

ಬಾಗುರಾಯಣನು.

ಪರ್ವತರಾಜನ ಮಗನ ಹೇಸರು ಮಲಯಕೇತು. ತಂದೆಯ ಮರಣದಿಂದ ಭಿಂತನಾಗಿದ್ದ ಮಲಯಕೇತುವಿನ ಹತ್ತಿರಕ್ಕೆ ನಂದಸೇನಾಪತಿಯಾದ ಬಾಗುರಾಯ ಇನು ಬಂದು, ಪರ್ವತರಾಜನು ಕಾಣಕ್ಕೆನಿಂದಲೇ ಹತನಾದನೆಂತಲೂ ಮಲಯ ಕೇತುವು ಕೂಡಲೇ ಪ್ರದೇಶಕ್ಕೆ ಒಡಿಕೊಂಡಿದ್ದಲ್ಲಿ, ಅವನನ್ನೂ, ಅಧರಾಜ್ಯವನ್ನೂ ಸೇಳಿಕೊಳ್ಳಲು ಯೋಜಿಸಿದ ಕಾಣಕ್ಕೆನಿಂದ ಕೊಲ್ಲಿಸುತ್ತಿದ್ದನೆಂತಲೂ ಹೇಳಿ, ಚಂದ್ರಗುಪ್ತ ಕಾಣಕ್ಕೆರ ಮೇಲೆ ತನಗೆ ಭಕ್ತಿಯಿಳ್ಳದುವರಿಂದಲೂ ಮಲಯಕೇತುವನ್ನೇ ಆಶ್ರಯಿಸುವೆನೆಂತಲೂ ನಿಶ್ಚಯಿಸಿ ಬಂದಂತೆ ತೀರಿಸಿ, ಆತನ ಹತ್ತಿರ ಸಭೆಯಲ್ಲಿದ್ದು, ಚಂದ್ರಗುಪ್ತನ ಪರವಾಗಿ ಮಲಯಕೇತುವನ್ನು ವಂಚಿಸಿದನು. ಮಲಯಕೇತುವು ಆ ವಾತಗಳನ್ನು ಸಂಬಿದನು. ಬಾಗುರಾಯಣನೂ ಅದರಂತೆಯೇ ನಡೆಯುತ್ತ ಮಲಯಕೇತುವನ್ನು ಕೂಡಿಕೊಂಡು ಪರ್ವತರಾಜ್ಯವನ್ನು ಸೇರಿ ಆತನಿಗೆ ಅವಾತ್ಯಾಸಾಗಿದ್ದನು.

ರಾಷ್ಟ್ರಸನ ವಾಯೋಪಾಯಗಳು.

೧೧ಗೆ ಪರ್ವತರಾಜನು ಸತ್ತ್ವ, ಮಲಯಕೇತುವು ಒಡಿಕೊಂಗಲು, ಕಾಣಕ್ಕಿಂದುಗುಪ್ತರು ಪಾಟಿಲೇವುರನನ್ನು ಜಯಭೋಷದೊಡನೆ ಪ್ರವೇಶಿಸಿದರು. ರಾಷ್ಟ್ರಸನು ಅದಕೊಂಡಂತೆ ಅಭಿನಯಿಸುತ್ತ, ಪ್ರವೇಶಿಸಿದ ಸ್ಮಿನ್ಯಗಳ ಮೇಲೆ ತನ್ನ ಸ್ಮಿನ್ಯಗಳನ್ನು ಪ್ರೇರಿಸಿ, ಅನೇಕ ಶತ್ರುಗಳನ್ನು ಸಂಹರಿಸಿದನು ನಂದಪಕ್ಷವೇ ಜಯಿಸಿದಂತೆ ಜಯಭೇರಿಗಳನ್ನು ಹೊಡೆಯಿಸಿ ಚಂದ್ರಗುಪ್ತ ಪಟ್ಟಾ ಖಿನೇಕವನ್ನು ಆತಂಕ ಪಡಿಸಿದನು. ಸವಾರಧಿಸಿದ್ದಿಯನ್ನು ಭದ್ರಪಡಿಸಿಟ್ಟಿಲ್ಲ, ಸ್ಮಿನ್ಯತಪ್ತಿತನ ಮೂಲಕವಾಗಿ ನಂದವಂಶವನ್ನು ನಿಲ್ಲಿಸಬಹುದೆಂದೇಣಿಸಿ, ಆತನನ್ನು ಸುರಂಗವಾಗವಾಗಿ ನಂಗರದಿಂದ ಕಳುಹಿಸಿ, ತನೇವನದಲ್ಲಿ ಇರತಕ್ಕುದೆಂದು ಪ್ರಾರ್ಥಿಸಿ ಕಳುಹಿಸಿದನು. ತನಗೆ ಅತ್ಯಂತ ಪ್ರಾಣಸವಿನಾದ

ಚಂದನದಾಸನ ವಶದಲ್ಲಿ ಗಭಿರಣಿಯಾದ ತನ್ನ ಹೆಂಡತಿಯನ್ನೂ ಮತ್ತೆಳನ್ನೂ ಗೋಪ್ಯವಾಗಿರಿಸಿದನು. ತನ್ನ ಕಾರ್ಯಸ್ಥನಾದ ಶಕ್ತಿದಾಸನ ಪಶದಲ್ಲಿ ರಹಸ್ಯವಾದ ಧನಕೋಶಗಳನ್ನು ಕೊಟ್ಟು ಸಂದಪ್ಪೆಬಲಕ್ಕಾಗಿ ಯುಕ್ತೀರಂತಿಯಿಂದ ವ್ಯಯ ಮಾಡಹೇಳಿದನು. ಸೂತ್ರಧಾರನಾದ ದಾರುವರ್ಮನನ್ನು ಕರೆದು, ರಾಜಭವನದ ಹೆಬ್ಬಾಗಿಲನ್ನು ಕನಕತೋರಣಾದಿಗಳಿಂದ ಅಲಂಕರಿಸಿ, ಅದರಲ್ಲಿ ಯಂತ್ರವನ್ನು ನಿಲ್ಲಿಸಿ, ಅದನ್ನು ಚಂದ್ರಗುಪ್ತನು ಪ್ರವೇಶಿಸುವಾಗ ಸದಲಿಸಿ, ಅವನ ತಲೆಯ ಮೇಲೆ ತಳ್ಳಿಸಿ, ಕೊಲ್ಲಲು ಆತನನ್ನು ನಿಯಮಿಸಿದನು. ಪಟ್ಟದಾನೆಯ ಮಾನ ಟಿಗನಾದ ಬರಬರಕನನ್ನು ಕರೆದು, ಸವಾರಿ ಹೋಗುವ ಕಾಲದಲ್ಲಿ, ಅನುವಾದ ಸಮಯನ್ನೇಡಿ ಕನಕದಂಡದಲ್ಲಿ ಅಡಗಿಸಿಟ್ಟ ಕತ್ತಿಯನ್ನು ಏರಿದು ಹಿಂದಿರುವ ಚಂದ್ರಗುಪ್ತನನ್ನು ತಿನಿದು ಕೊಲ್ಲಿಂದು ಹೇಳಿದನು. ರಾಜಸ್ವೇದ್ಯನಾದ ಅಭಯದತ್ತನನ್ನು ಕರೆಯಿಸಿ, ಯೋಗಚೂಳಾವನ್ನು ಕಲಸಿದ ಛೈವಧಿದಿಂದ, ಚಂದ್ರಗುಪ್ತನ ಮರಣವನ್ನು ಸಂಪಾದಿಸಿಕೊಳ್ಳಿಂದು ಪ್ರೇರಿಸಿದನು. ರಾಜಶಯನಾಧಿಕಾರಿಯಾದ ಪ್ರಮೋದಕನನ್ನು ಕರೆದು, ಚಂದ್ರಗುಪ್ತನು ವ್ಯೇಮರಿತು ನಿದ್ರೆಹೋಗುವಾಗ ಸಾಣಿಹಿಡಿದ ಕತ್ತಿಯಿಂದ ಸಂಹರಿಸುವುದಾಗಿ ಹೇಳಿದನು. ರಾಜಗೃಹದ ಒಳಗೋಡಿಯ ಸುರಂಗದಲ್ಲಿ ಬೀಭತ್ವಕಾದಿ ಫಾತುಕಸಮಾಹವನನ್ನು ಕಾದಿರುವಂತೆ ಹೇಳಿ, ನಿದ್ರೆಹೋಗುವಾಗ ಚಂದ್ರಗುಪ್ತನನ್ನು ಹೊಡಿದು ಕೊಲ್ಲಿವಂತೆ ಪ್ರಯತ್ನವನ್ನು ಮಾಡಿದನು. ರಾಕ್ಷಸನು ಈ ಪ್ರಕಾರವಾಗಿ ಎಲ್ಲ ಸಂದಿಗ್ಧ ಸಮಯಗಳಲ್ಲಿಯೂ ಚಂದ್ರಗುಪ್ತ ಸಂಹಾರಕ್ಕಾಗಿ ಅತಿ ಚತುರವಾದ ಉಪಾಯಗಳನ್ನು ಮಾಡಿದರೂ ಅವುಗಳಲ್ಲಿಂದಾದರೂ ಫಲಕಾರಿಯಾಗದೆ ಹೋಯಿತು.

ಸವಾರಥಸಿದ್ಧಿಯು ತಸ್ಮೀವನಕ್ಕೆ ಹೋದುದನ್ನು ಕೇಳಿ, ಚಾಣಕ್ಯನು ನರಂಬಗಿಯುಳ್ಳಫಾತುಕರನ್ನು ಕರೆದ್ದು ಆತನನ್ನು ಕೊಲ್ಲಿಸಿದನು. ಹೀಗೆ ವಿನಕನ್ಯೇಯ ಮುರಳಕ ಉಂಟಾದ ಸರ್ವತರಾಜನ ಮರಣವನ್ನೂ, ಚಾಣಕ್ಯಪ್ರಯತ್ನದಿಂದ ಸವಾರಥಸಿದ್ಧಿಯು ಮರಣಹೊಂದಿದುದನ್ನೂ ಕೇಳಿ, ರಾಕ್ಷಸನು ತಾನಿನ್ನು ಪಾಟಲೀಪುರದಲ್ಲಿ ನಿಲ್ಲಲಾಗದೆಂದು ಯೋಚಿಸಿ ಸುರಂಗಮಾರ್ಗವಾಗಿ ನಗರವನ್ನು ಬಿಟ್ಟು ಪರ್ವತರಾಜ್ಯಕ್ಕೆ ಹೋದನು. ಅಲ್ಲಿಗೆ ಹೋಗಿ, ಮಲಯಕೇಶವನ್ನಾಶ್ರಯಿಸಿ, ತನಗೆ ನಂದರಲ್ಲಿರುವಭಕ್ತಿಯನ್ನೂ, ಮುತರಾದ ನಂದರಿಗಾಗಿ ತನ್ನ ತರ್ವಾತಿಜ್ಞಾಯನ್ನು ಬಿಚ್ಚಿ ಹೇಳಿದನು. ಪರ್ವತೀಶ್ವರನಿಗೆ, ಉಚಿತ ತರ್ವಾತಿಜ್ಞಾಯನ್ನು ಬಿಚ್ಚಿ ಹೇಳಿದನು. ಪರ್ವತೀಶ್ವರನಿಗೆ, ಉಚಿತ ತರ್ವಾತಿಜ್ಞಾಯನ್ನು ಬಿಚ್ಚಿ ಹೇಳಿದನು. ಸಂಹಾರರೂಪದಿಂದ ಮಲಯಕೇಶವು ಆಚರಿಸತಕ್ಕದೆಂದು ಚೆನ್ನಾಗಿ ಬೋಧಿಸಿದನು. ರಾಕ್ಷಸನಂತಹ ಅನೂತ್ಸತ್ರೀಷ್ಟನು ಜತೀಯಲ್ಲಿರುವಾಗ ತನಗೆ ತಣ್ಣದೆ

ಜಯವೃಂಢಾಗುವುದೆಂದು ನಿಶ್ಚಯಿಸಿ, ಮಲಯಕೇತುವು ತನ್ನ ಸೈನ್ಯಗಳನ್ನೆಲ್ಲಿ ಸಿದ್ಧಪಡಿಸಿ, ಯಥಾಕ್ಷೇತ್ರವನ್ನು ಆತಮಿಗೆ ಶಕ, ಗಾಂಥಾರ, ಯನಸ, ಕಶ, ಚೀನ ಹೊಳ, ಕೌಲೂತಾದಿ ರಾಜರು ಸಹಾಯಕರಾದರು.

ಭಾಣಕ್ಕೆನ ಪ್ರಯತ್ನಗಳು.

ಭಾಣಕ್ಕೆನು ಈ ವಿನೋದಗಳನ್ನು ಸೋಂದುತ್ತ ಸುಮ್ಮನಿದ್ದನೇ? ಇಲ್ಲ. ರಾಕ್ಷಸನ ಪ್ರಯತ್ನಗಳೆಲ್ಲವನ್ನೂ ಚಾರಿರಿಂದ ತಿಳಿದುಕೊಳ್ಳತ್ತ ಆತನ ವಾಯೋ ಪಾಯಗಳೆಲ್ಲಕೂ ಪ್ರತಿಮಾಯೋಪಾಯಗಳನ್ನು ವಾದುತ್ತ ಚಂದ್ರಗುಪ್ತನಿಗೆ ಯಾವಬಾಧೆಯೂ ತಟ್ಟಿದಂತೆ ಕಾಪಾಡುತ್ತಿದ್ದನು. ತನ್ನ ಪರಮವಿಶ್ವನಾದ ಪರಮತರಾಜನ ಮರಣಕ್ಕಾಗಿ, ರಾಕ್ಷಸನ ಆಜ್ಞೆಯಂತೆ ವಿಷಕನ್ಯೆಕೆಯನ್ನು ಕರ್ತಂದನೆಂದು ದೂರುಹೊರಿಸಿ ಜೀವಸಿದ್ಧಿಯನ್ನು ಉರಿಸಿಂದ ಗಡಿಪಾರುಮಾಡಿಸಿದನು. ಇದರಿಂದ ತಿರುಗಿಯೂ ಜೀವಸಿದ್ಧಿಗೆ ರಾಕ್ಷಸನ ಆಶ್ರಯವು ದೊರೆಯುವುದಕ್ಕಾಗಿ, ಹೀಗೆ ಅನುಕೂಲವಾಗಿ ಚಂದ್ರಗುಪ್ತನ ಪರವಾಗಿ ಸೋಂಡಿಕೊಳ್ಳುವುದಕ್ಕಾಗಿ ರಾಕ್ಷಸಮಲಯಕೇತುಗಳಿಗೆ ವೈರವನ್ನು ಅಂಟಿಮಾಡುವುದಕ್ಕೆ ಎಡಿದೊರಕಿತು. ಮತ್ತು ಈ ಉಪಾಯದಿಂದ ಪರಮತರಾಜನ ಸಮಾಪಕ್ಕೆ ವಿಷಕನ್ಯೆಯನ್ನು ಕಳುಹಿಸಿದವನು ಭಾಣಕ್ಕೆನಂಬ ಅಪವಾದವು ತೊಲಗಿ, ಆ ಕನ್ಯೆಯನ್ನು ರಾಕ್ಷಸನೇ ಕಳುಹಿಸಿದನೆಂಬ ಅಪವಾದವು ಹುಟ್ಟಿತು.

ಭಾಣಕ್ಕೆನು, ವಟ್ಟಿಣದಲ್ಲಿ ತನ್ನ ಭಾರರನ್ನು ಕೆಳುಹಿಸಿ, ಸಂದರ್ಶಿಸಾತಿಗಳು ಯಾರು ಯಾರು ಎಲ್ಲೆಲ್ಲಿರುವರಂಬುದನ್ನು ತಿಳಿದುಕೊಳ್ಳುತ್ತಿದ್ದನು. ಒಬ್ಬ ಭಾರನ ಮುಖಾಂಶರ ಅವಾಕ್ಯರಾಕ್ಷಸನ ಹೆಂಡಿರುಮಕ್ಕಳು ಪಾಟೆಲೇಷ್ಪರದಲ್ಲಿಯೇ ಒಬ್ಬ ಸೆಟ್ಟಿಯ ಮನೆಯಲ್ಲಿರುವರೆಂಬುದನ್ನು ತಿಳಿದುಕೊಂಡನಷ್ಟೇ ಅಲ್ಲದೆ, ರಾಕ್ಷಸನ ಕಯ್ಯ ಮುದ್ರಿಯನ್ನು ಕೂಡ ಸಂಪಾದಿಸಿದನು. ಆ ಮುದ್ರಿಕೆಯ ಸಹಾಯ ದಿಂದ ಆತನು ಕೆಲವು ಕಾಗದಗಳನ್ನು ಸೃಷ್ಟಿಸಿ, ಮಲಯಕೇತುವಿಗೂ ರಾಕ್ಷಸನಿಗೂ ವೈರವುಂಟಾಗುವಂತೆ ವಾಡಿ, ಅವರು ದಂಡೆತ್ತಿ ಬರುವುದನ್ನು ವ್ಯಾಘರೀಳಿಸಿದನು. ಹೀಗೆ ರಾಕ್ಷಸನು ಮಾಡಿದ ಪರಶಿಕ್ಕೊಂಡಾಯಗಳಿಗೆಲ್ಲ ಭಾಣಕ್ಕೆನು ತಕ್ಕು ಪ್ರತಿವಿಧಾನಗಳನ್ನು ಏರ್ಧಿಸಿ ಜಾಗಡಿಕೆಯಿಂದ ಚಂದ್ರಗುಪ್ತನನ್ನು ರಕ್ಷಿಸುತ್ತಲಿದ್ದನು. ನಂದಾದಿಗಳೆಲ್ಲದೂ ಮೃತಯೋಂದಿದರೂ ಅವರಲ್ಲೇ

ಭಕ್ತಿವಿಶ್ವಾಸಗಳುಳ್ಳವನಾಗಿ, ಅವರ ಶತ್ರುವಾದ ಚಂದ್ರಗುಪ್ತನನ್ನು ಹೇಗಾದರೂ ಸಂಹರಿಸಿ, ತೀರಕೆಂಡ ತನ್ನ ಸ್ವಾಮಿಗಳಿಗೆ ಕೃಷ್ಣಯುಂಟಾಗುವಂತೆ ನಾಡಬೇಕೆಂದ ಅವಾತ್ಯರಾಕ್ಷಸನು ಹಿಡಿದ ಹಟಕವನ್ನು ಬಿಡಿದ್ದನು. ಚಾಣಕ್ಯನು ರಾಕ್ಷಸನ ಸ್ವಾಮಿಭಕ್ತಿಗೆ ಮೆಚ್ಚಿ, ಅವಾತ್ಯರಾಕ್ಷಸನಂತಹ ಮಂತ್ರಯು ಚಂದ್ರಗುಪ್ತನಿಗೆ ಸಿಕ್ಕಿದಲ್ಲಿ, ಆತನು ಅಸವಾನ್ಯ ವೈಭವಾಶಲಿಯಾಗುವನೆಂದು ತಿಳಿದು, ರಾಕ್ಷಸನಿಗೆ ಬಗೆಬಗೆಯ ಆಶಿಗಳನ್ನು ತೋರಿ ಚಾಣಕ್ಯನು ಅವನನ್ನು ವಶಪಡಿಸಿ ಕೊಳ್ಳಲೇಣಿದೆರೂ, ಸಾಮಿಭಕ್ತಿವರಾಯಜನಾದ ರಾಕ್ಷಸನು ನಾತ್ರ ಒಳಬೀಳದೆ ಇದ್ದನು. ಆದರೂ ಕೊನೆಗೆ ಉಪಾಯಾಂತರಗಳಿಂದ ರಾಕ್ಷಸನನ್ನೂ ವಶವಾಡಿ ಕೊಳ್ಳಲಿರಲಿಲ್ಲ.

ರಾಕ್ಷಸನನ್ನು ವಶವಾಡಿಕೊಳ್ಳುವಾದು.

ಚಂದನದಾಸನೀಂಬ ಸೆಟ್ಟಿಯು ಪಾಟಲೀಪುರದಲ್ಲಿದ್ದನು. ಆತನು ರಾಕ್ಷಸನ ಪರಮ ಮಿಶ್ರನು. ರಾಕ್ಷಸನು ಉರು ಬಿಟ್ಟು ಹೊರಟಿಹೋಗುವಾಗ ತನ್ನ ಥೇಂಡಿರುಮುಕ್ತಾಳನ್ನು ಈತನ ಮನೆಯಲ್ಲಿಯೇ ಬಿಟ್ಟಿಹೋದನು. ಈ ಸಂಗತಿಯನ್ನು ತಿಳಿದು ಚಾಣಕ್ಯನು ರಾಕ್ಷಸನ ಹೇಂಡಿರುಮುಕ್ತಾಳನ್ನು ತನ್ನ ಸ್ವಾಧೀನ ನಾಡಬೇಕೆಂದು ಚಂದನದಾಸನನ್ನು ನಿಬಂಧಪಡಿಸಿದನು. ಆದರೂ ಅವನು ಮಿಶ್ರದೋಽಹನನ್ನೀಂದಿಗೂ ನಾಡಲಿಲ್ಲ. ಅದಕ್ಕೆ ಆತನಿಗೆ ಮರಣದಂಡನೆಯು ವಿಧಿಸಲ್ಪಟ್ಟಿತು. ಈ ಸವಾಚಾರವನ್ನು ತಿಳಿದು, ತನಗಾಗಿ ತನ್ನ ಮಿಶ್ರನು ಕೊಲೆಗೆ ಈಡಾಗುವುದು ನಾಯಿವಲ್ಲವೆಂದು ಯೋಚಿಸಿ, ರಾಕ್ಷಸನು ತನ್ನ ಪ್ರತಿ ಸ್ವಧಿಯಾದ ಚಾಣಕ್ಯನ ಅಧಿಧನಾಗಿ, ತನ್ನನ್ನು ಕೊಂಡು ತನ್ನ ಮಿಶ್ರನನ್ನು ಬಿಡಬೇಕೆಂದು ತೋರಿದನು. ಆಗ “ನೀನು ಚಂದ್ರಗುಪ್ತನ ಮಂತ್ರತ್ವವನನ್ನು ಒಷ್ಟಿಕೊಂಡಲ್ಲಿ ನಿನ್ನ ಮಿಶ್ರನನ್ನು ರಕ್ಷಿಸುವೇನು”—ಎಂದು ಚಾಣಕ್ಯನು ಹೇಳಲಾಗಿ ವಿಧಿಯಲ್ಲದೆ ರಾಕ್ಷಸನು ಇದಕ್ಕೊಷ್ಟಿಕೊಂಡನು.

ಈ ಸವಾಚಾರವೆಲ್ಲವೂ ಕ್ರಿ. ಪ್ರಾ. ಇಂನೆಯ ಸಂವಳಿರದ ಶಾಲದಲ್ಲಿ ನಡೆದಿರಬಹುದು. ಅವಾತ್ಯರಾಕ್ಷಸನ ಸಹಾಯದಿಂದಲೂ, ಚಾಣಕ್ಯನ ಮಂತ್ರಸಹಾಯದಿಂದಲೂ, ಚಂದ್ರಗುಪ್ತನು ಅರಿಭಂಜಕನಾಗಿ ತನ್ನ ರಾಜ್ಯವನನ್ನು ಭರತ ಖಂಡದಲ್ಲಿ ಸಾಪ್ತಿಸಿದುದೇ ಅಲ್ಲದೆ, ಹಿನ್ನಾಲಯ ಪರಮತದ ಆಜಿಗಿಧುವ ದೇಶವನನ್ನು ಸಾಧಿಸಿದನು.

ಜ ರಿ ತ್ರಾಂ ಕ ಗ ಇ.

ಚಾಣಕ್ಯನು ರಾಜ್ಯಸನಸ್ನ್ಯಾ ಪಶವಾಡಿಕೊಂಡಾಗಲೇ ಮಲಯಕೇಶುವನ್ನೂ ಪಶಪಡಿಸಿಕೊಂಡು, ಚಂದ್ರಗುಪ್ತನ ಸಾಮಂತರಾಜನಾಗಿರುವಂತೆ ಒಪ್ಪಿಸಿ, ಅವನ ರಾಜ್ಯಕ್ಕೆ ಕೆಳುಹಿಸಿಬಿಟ್ಟುನು. ಈ ಮಲಯಕೇಶುವು ಯಾರಾಗಿರಬಹುದು? ಈತನ ಅಧಿನದಲ್ಲಿದ್ದ ಮ್ಲೀಜ್ಞ, ಯನನ, ಕಾಂಭೀಂಜಾದಿ ಸೈನ್ಯಗಳಿಂದದೆ, ಯಾವುವು? ಈ ಪ್ರದ್ವೇಷಗಳಿಗೆ ಹಲವು ಪಂಡಿತರು ಹಲವು ರೀತಿಯಾಗಿ ಪ್ರತ್ಯುತ್ತರ ಕೊಡುತ್ತಿರುವರು. ಮಲಯಕೇಶುವಿನ ತಂದೆಯು ಪರಾತರಾಜನೀಯ ಹೇಳಿಗಳಾಗಿದೆ. ಅದುದರಿಂದ ಅವನು ಹಿನ್ನಾಲಯ ಗಿರಿಕಂದರ ಪ್ರಾಂತ್ಯಗಳಲ್ಲಿ ವಾಸ ವಾಗಿರುವವನೀಯಂದು ತೋರುತ್ತಿದೆ. ಚಂದ್ರಗುಪ್ತನಿಗೆ ಹೀಗೆ ಸಹಾಯವಾಡಿದ ಸೈನ್ಯಗಳು ಗ್ರೀಕ ಸೈನ್ಯಗಳಿಂದು ಕೆಲವು ಉದ್ದೋಷ್ಯರ ಅಭಿಪ್ರಾಯವು. ಈದರೂ ಗ್ರೀಕ ಚರಿತ್ರಾಕಾರರೆಲ್ಲ ಚಂದ್ರಗುಪ್ತನಿಗೆ ಗ್ರೀಕ ಸೈನ್ಯಗಳು ಸಹಾಯವಾಡಿದಂತೆ ಬರಯದಿರುವುದರಿಂದ ಮೇಲಣ ಅಭಿಪ್ರಾಯವು ಸರಿಯಲ್ಲವೆಂದು ಕೀರ್ತಿಶೇಷ ರಾದ ಶಾತೀನಾಥ ತ್ರ್ಯಂಬಕ ತೇಲಂಗರವರು ಅಭಿಪ್ರಾಯಪಡುವರು. ಫಿಲಿಪ್ಪೂನ್ ಎಂಬ ಗ್ರೀಕ ಕ್ಷಾತ್ರಪನಸ್ಸು ಹಿಂದೂಗಳು ಕೊಂಡರೆಂದು ಕಟ್ಟಿಯನ್ನು ಹೊದಲಾದ ಗ್ರಂಥಕಾರರು ಬರೆದಿರುವುದರಿಂದ ಈ ಕ್ಷಾತ್ರಪನೇ ಹಿಂದೂ ಗ್ರಂಥಗಳಲ್ಲಿ ಪರಾತರಾಜನೀಯ ಹೇಸರಿಂದ ವರ್ಣಿತನಾಗಿರಬಹುದೆಂದು ಯೋಚಿಸಬಹುದಾಗಿದೆ. ತರುವಾಯ ಚಂದ್ರಗುಪ್ತನಿಂದ ಪರಾಜಿತನಾಗಿ, ಆತನೊಡನೆ ಸಂಧಿ ವಾಡಿಕೊಂಡ ಸೀಲ್ಯಾಕ್ಸ್ ಎಂಬುವನೇ ಮಲಯಕೇಶುವಾಗಿರಬಹುದಾದರೂ, ಇದು ಹೀಗೆಯೇ ಎಂದು ನಿಶ್ಚಯವಾಗಿ ಹೇಳಲು ಸಾಧ್ಯವಿಲ್ಲ. ಹಿನ್ನಾಲಯ ಪರಾತದ ಸಮಪ್ರದೇಶಗಳಲ್ಲಿಯೂ, ದರಿಗಳಲ್ಲಿಯೂ ಪಾರ್ವತೀಯ ಜಾತಿಯವರನೀಕರು ಈಗಲೂ ವಾಸವಾಗಿರುವರು. ಅಂತಹವರು ಕೆಲವರು ಚಂದ್ರಗುಪ್ತನಿಗೆ ಸಹಾಯವಾಗಿ ಬಂದಿರಬಹುದು. ಆಗ ಆ ಪ್ರಾಂತಗಳಲ್ಲಿ ಗ್ರೀಕರೂ ಕೈನವರು ಇದ್ದುದರಿಂದ ಅವರು ಕೂಡ ಈ ಸೈನ್ಯದಲ್ಲಿ ಸೇರಿದ್ದರೂ ಇರಬಹುದು.

ನಾಲ್ಕನೇಯ ಪ್ರಕರಣ.

ಗ್ರೀಕರೊಡನೆ ಯುದ್ಧ.

ಚೆಂಡುಗುಪ್ಪನು ಅಸಂಖ್ಯಾತವಾದ ಸೈನ್ಯಗಳನ್ನು ಕೂಡಿಕೊಂಡು, ಅವರಿನ್ನು ಪರಾಕ್ರಮಶಾಲಿಯಾಗಿ ಅದುವರೆಗೆ ಪಂಚಾಬದೇಶವನ್ನು ಆಕ್ರಮಿಸಿದ್ದ ಗ್ರೀಕ್‌ಸೈನ್ಯಗಳನ್ನು ನಿಶ್ಚೀಯವಾಗಿ ಓಡಿಸಿ ಹೊರಡಿಸಿಟ್ಟಿದ್ದನು. ಆದರೆ ಈ ಕಥಾಭಾಗವೆಲ್ಲ ವನ್ನೂ ಸರಿಸ್ತಾರವಾಗಿ ವರ್ಣಿಸುವುದರ ಮೂದಲು ಗ್ರೀಕರಂದರಾರು? ಅವರು ಈ ದೇಶಕ್ಕೆ ಹೇಗೆ ಬಂದರು? ಎಂಬುದನ್ನು ಸಂಗ್ರಹವಾಗಿ ಹೇಳಬೇಕಾಗಿದೆ.

ಸಿಂಧುನದಿಗೆ ಆಚೆಯಲ್ಲಿರುವ ಸುಲೇನಾನ್ ಹಾಲಾಪರ್ವತಗಳ ಗಡಿಯಿಂದ ಪ್ರಾರಂಭವಾಗಿ, ಒರಸೀಯಾಗಿ ಪಶ್ಚಿಮವಲ್ಲಿ ಅಫಘಾನಿಸ್ಥಾನ, ಬಲೂಚಿಸ್ಥಾನ, ಪಷ್ಟಿಯ, ಆಸಿಯದ ತುಕ್ಸಿ, ಯುರೋಪಿನ ತುಕ್ಸಿ ಎಂಬ ಹೆಸರುಗಳಿಂದ ಕರೆಯಲ್ಪಡುವ ಭೂಭಾಗವೆಲ್ಲ ನಮ್ಮೆ ಕಥೀಯ ಕಾಲದಲ್ಲಿ ಪಾರಸೀಕರಾಗಿದ್ದಿತು. ಅಂತಹ ಪಾರಸೀಕರ್ಕೆ ಪಶ್ಚಿಮಮೇರೆಯಲ್ಲಿ ಮುಕಡೋನಿಯನೆಂಬ ರಾಜ್ಯವಿದ್ದಿತು. ಗ್ರೀಸು ಈ ಮುಕಡೋನಿಯಕ್ಕೆ ದಕ್ಷಿಣದಲ್ಲಿರುವ ದೇಶವು ಆಲ್ಯಯ ಜನರೇ ಗ್ರೀಕರು. ಹೀಗೆ ಗ್ರೀಕೆ ಮುಕಡೋನಿಯದೇಶಗಳಿಗೂ, ಹಿಂದೂದೇಶಕ್ಕೂ ಮಧ್ಯದಲ್ಲಿದ್ದುವರು ಪೂರ್ವಕಾಲದಲ್ಲಿ ಪಾರಸೀಕರ್ವೇಂದೇ. ಇದರಲ್ಲಿ ದಕ್ಷಿಣಸಮುದ್ರದಿಂದ ಗೆಡ್ಡೋನಿಯ, ಅರಕೋನಿಯ, ಪರೋಪಮಿಶದ, ಬಾಕ್ಟಿಯಾನ, ಸಾಗ್ನಿಯಾನ ಗಳು ಕ್ರಮವಾಗಿ ಉತ್ತರಕ್ಕೆ ಪ್ರಾಣಿಸಿದ್ದಿವು. ಇವುಗಳೊಳಗೆ ಗೆಡ್ಡೋನಿಯ, ಅರಕೋನಿಯ, ಪರೋಪಮಿಶದಗಳು ಈಗಳಿನ ಕಾಲದಲ್ಲಿ ಬಳೂಚಿಸ್ಥಾನ, ಅಥ ಫಾನಿಸ್ಥಾನಗಳಿಂದು ಕರೆಯಲ್ಪಡುತ್ತಿವೆ. ಬಾಕ್ಟಿಯಾನ, ಸಾಗ್ನಿಯಾನಗಳು ಈಗ ಬೊಬಾರಾ, ಸಮರಬಂಡಗಳಿಂದೂ, ಭಾರತದಲ್ಲಿ ಬಾಹ್ಲಿಕವೆಂದೂ ಪ್ರಕಟವಾಗಿವೆ. ಪರೋಪಮಿಶದ ಬಾಕ್ಟಿಯಾನಗಳ ಮಧ್ಯ ಹಿಂದೂಕುಶಪರ್ವತಗಳೂ, ಬಾಕ್ಟಿಯಾನ ಸಾಗ್ನಿಯಾನಗಳಿಗೆ ನಡುವೆ ಉತ್ತರಕ್ಕೆ ನದಿಯೂ ಇರುವುದು. ಸಾಗ್ನಿಯಾನದೇಶಕ್ಕೆ ದಕ್ಷಿಣದಲ್ಲಿ ಉತ್ತರಕ್ಕೆ ಜಕ್ಕಾಟೀಸಾನದಿಯೂ ಹರಿಯುತ್ತಿವೆ. ಅರಕೋನಿಯಕ್ಕೆ ಪಶ್ಚಿಮದಲ್ಲಿ ದ್ರಾಗಿಯಾನ, ಪರೋಪಮಿಶದಕ್ಕೆ ಪಶ್ಚಿಮದಲ್ಲಿ ಅರ್ಯಯ, ಬಾಕ್ಟಿಯಕ್ಕೆ ಪಶ್ಚಿಮದಲ್ಲಿ ವಾಗ್ರಾಯಾನದೇಶಗಳೂ ಇವೆ. ಗೆಡ್ಡೋನಿಯದೇಶದ ಪಶ್ಚಿಮಕ್ಕೆ ಕಾರ್ಮಾನಿಯ ಪೇರೀಸಾದೇಶಗಳೂ, ಇವುಗಳ

ಉತ್ತರಕ್ಕೆ ಎದಾರಿಯೂ ಇದಕ್ಕೆ ಉತ್ತರದಲ್ಲಿ ಒರಸೆಯಾಗಿ ಪಾಠ್ಯರು, ಹುಕ್ಕೇನಿಯದೇಶಗಳೂ ವ್ಯಾಪಿಸಿ, ಕರ್ಕ್ಯಪಸಮುದ್ರಕ್ಕೆ ತಗಲುತ್ತವೆ. ಪಾಠ್ಯರು, ಹುಕ್ಕೇನಿಯುಗಳ ಪಶ್ಚಿಮಕ್ಕೂ ಕರ್ಕ್ಯಪಸಮುದ್ರಕ್ಕೆ ದಕ್ಷಿಣ ಮತ್ತು ಪಶ್ಚಿಮದಿಕ್ಕೆ ನಲ್ಲಿ ಮಧ್ಯದೇಶವೂ ಇದೆ, ಮಧ್ಯದೇಶದ ದಕ್ಷಿಣಕ್ಕೆ ಸೂಸಿಯಾನ ಎಂಬ ಸೀಮೆಯಿದೆ. ಈ ದೇಶಗಳಿಲ್ಲವೂ ಕೆಲೆತು, ಈಗಿನ ಪಣ್ಯದೇಶವಾಗುವುದು. ಇಂತಹ ದೇಶಕ್ಕೆ ಪಶ್ಚಿಮದಲ್ಲಿ ಟ್ರೈಸ್‌ಸಾನದಿಯು ಪ್ರವಹಿಸುತ್ತಿದೆ. ಟ್ರೈಸ್‌ಸಾನದಿಮೊದಲುಗೊಂಡು ಸಿಂಧುನದಿಯವರಿಗೂ, ಪಾರಸೀಕ ಅರಬಿಸಮುದ್ರಗಳೆಂದ ಮೊದಲು ಕಾಕೆಸ ಪರ್ವತಗಳು ಕರ್ಕ್ಯಪಸಮುದ್ರ, ಜಕ್ಕಾಟ್‌ಸಾನದಿಯವರಿಗೂ, ವ್ಯಾಪಿಸಿರುವ ಭಾಭಾಗಕ್ಕೆ ಅತಿ ಪ್ರಾಚೀನಕಾಲದಲ್ಲಿ ಖರಾನ್ ಎಂದರೆ ಆರ್ಯವ ತರ್ವಾನೆಂಬ ಹೆಸರು. ಈ ಆರ್ಯರೇ ಕ್ರಮವಾಗಿ ಪ್ರಜಾಧನಬಲಗಳಲ್ಲಿ ಪ್ರಬಲಿಸಿ, ನಾನಾ ದಿಗ್ನೇಶಗಳನ್ನು ವ್ಯಾಪಿಸಿ ಇಂದಿಗೂ ಭಾತ್ಲವಾಸಿಗಳಲ್ಲಿ ಅತ್ಯಂತ ಬುದ್ಧಿ ಭುಜಬಲಾಧ್ಯರಾಗಿ ಶೋಭಿಸುತ್ತಿರುವರು. ಆಗಲೆ. ನಾವು ವಿಷಯವನ್ನು ಅನು ಸರಿಸೋಣ.

ಗ್ರೀಸುದೇಶಕ್ಕೂ ಹಿಂದೂದೇಶದ ಸಿಂಧೂನದಕ್ಕೂ ಮೂರವೈ ಸುಮಾರು ನಾಲ್ಕುಸಾವಿರ ಮೈಲುಗಳಿರಬಹುದು. ಗ್ರೀಸಾದೇಶದವರನ್ನು ಗ್ರೀಕರಂದು ಕರೆಯುವರು. ಇವರನ್ನು ನಮ್ಮ ಪೂರ್ವಿಕರು ಮೇಳಿಜ್ಫುರಂತಲೂ, ಯುವನರಂತಲೂ ಕರೆದಿರುವರು. ಈ ಪದಗಳನ್ನು ಓದುವವರು ಮಹಮ್ಮದೀಯರಂದು ಅಥವಾಡ ಕೂಡದು. ಏಕೆಂದರೆ, ನಾವು ಈಗ ಬರಿಯುತ್ತಿರುವ ಕಥೆಯು ಮಹಮ್ಮದನು ಹುಟ್ಟಿಸುತ್ತಿರುವ ಮೊದಲೇ ನಡೆದಿದೆ. ಈ ವ್ಯಾತ್ಪಿಂತಸ ನಡೆದ ತರುವಾಯ ೯೦೦ ವರುಷಗಳಿಗೆ ಮಹಮ್ಮದನು ಹುಟ್ಟಿದನು. ಗ್ರೀಕರು ಮಹಾಬಲಾಧ್ಯರು. ಮಗಧದೇಶವನ್ನು ನಂದರು ಆಳುತ್ತಿರುವಾಗ ಗ್ರೀಸುದೇಶವನ್ನು ತನ್ನ ಸಾಮ್ರಾಜ್ಯಕ್ಕೆ ಸೇರಿಸಿಕೊಂಡಿದ್ದ ಅಲೆಗ್ಗಾಂಡರನೆಂಬೊಬ್ಬ ಮಹಾವೀರನು ಕ್ರಿ. ಪೂ. ಇಂದಿರಲ್ಲಿ ಮಕ್ಕೊನಿಯದೇಶದಲ್ಲಿ ಜನ್ಮಿಸಿದನು.



ಅಲೆಗ್ಗಾಂಡರನ ದಂಡಯಾತ್ರೆ.

ಆತನು ಅನೇಕ ದೇಶಗಳನ್ನು ಜಯಿಸಿ, ಪಾರಸೀಕದೇಶವನ್ನು ಸ್ವಾಧೀನ ಪಡಿಸಿಕೊಂಡ ತರುವಾಯ, ಹಿಂದೂದೇಶದ ಮೇಲೆ ದಂಡತ್ತಿಬಂದನು. ಈತನು

ಕ್ರಿ. ಪ್ರಾ. ಇಂಳನೇ ವರುಷದ ಮೇ ತಿಂಗಳ ಮೊದಲುಗೊಂಡು ಕ್ರಿ. ಪ್ರಾ. ಇಂಳನೆಯ ಮೇಯವರೆಗೆ ಎಂದರೆ, ಮೂರು ವರುಷಗಳ ವರೆಗೆ ಪಂಚಾಬು ಸಿಂಧೂದೇಶಗಳ ಲಿದ್ದು ಅನೇಕ ಚಿಕ್ಕ ಚಿಕ್ಕ ರಾಜ್ಯಗಳನ್ನು ಜಯಿಸಿದನು. ಈತನಿಗೆ ಅಷ್ಟರಲ್ಲಿ ವರ್ಕ ರಾದ ದೋಡ್ಡ ರಾಜರಲ್ಲಿ ಮೊದಲನೇಯವನು ತಕ್ಕ ಶಿಲಾನಗರಾದಿಕ್ಕೆ ರನು. ತಕ್ಕ ಶಿಲಾ ರಾಜ್ಯವು ಸಿಂಧೂ, ಜೀಲಮ್ ನದಿಗಳ ಮಧ್ಯದಲ್ಲಿದ್ದು ಪೂರ್ವದಲ್ಲಿ ಪ್ರಖ್ಯಾತಿ ಪಡೆದಿದ್ದಿತು. ಬೊಂಧು ರ ಕಾಲದಲ್ಲಿ ತಕ್ಕ ಶಿಲಾನಗರವು ಸಕಲ ವಿದ್ಯೆಗಳಿಗೂ ತವರು ಮನೆಯಾಗಿ ಒಪ್ಪುತ್ತಿದ್ದಿತು. ಅಲೆಗಾಜ್ಞಂಡರನು ಸಿಂಧುನದಿಯ ಪೂರ್ವಭಾಗದಲ್ಲಿ ಇಂದಿದ್ದಾಗಲೇ ತಕ್ಕ ಶಿಲಾರಾಜನಾದ ಅಂಭಿ ಎಂಬವನು ಏಳುನೂರು ಕುದುರೆಗಳನ್ನೂ, ಮೂವತ್ತು ಆನೆಗಳನ್ನೂ, ಮೂರುಸಾವಿರ ಬೆಳೆದ ಎತ್ತುಗಳನ್ನೂ, ಹತ್ತುಸಾವಿರ ಕೊಳ್ಳಿದ ಟಿಗರುಗಳನ್ನೂ ಕಾಣಿಕೆಯಾಗಿ ತೆಗೆದುಕೊಂಡು ಹೋಗಿ, ಅಲೆಗಾಜ್ಞಂಡರನಿಗೆ ಶರಣಾಗತನಾದನು. ಹೀಗೆ ಪಂಚಾಬುದೇಶದ ಒಬ್ಬ ದೋಡ್ಡ ಅರಸನೇ ಅಲೆಗಾಜ್ಞಂಡರನ ವಶನಾದುದರಿಂದ, ಆತನ ಸಹಾಯದಿಂದ ಅಲೆಗಾಜ್ಞಂಡರನು ಅನೇಕ ದೇಶೀಯ ರಾಜರನ್ನು ಒಡಿಸಲು ಸಮರ್ಥನಾದನು.

ಅಲೆಗಾಜ್ಞಂಡರನು ಸಿಂಧುನದದ ಮೇಲೆ ಓಹಿಂದ್ರ ಎಂಬ ಸ್ಥಳದಾಚಿಗೆ, ತೆಪ್ಪ ವನ್ನು ಕಟ್ಟಿ, ದಾಟಿ, ತಕ್ಕ ಶಿಲಾರಾಜ್ಯಕ್ಕೆ ಬಂದು ಅಲ್ಲಿಯ ರಾಜನೀಂದ ವಿಶೇಷ ಗೌರವವನ್ನು ಹೊಂದಿದನು. ಅಲ್ಲಿಂದ ಅವನು ತಕ್ಕ ಶಿಲಾಸ್ಯೇನ್ಯಗಳನ್ನು ಕೂಡ ಹಿಂದಿಟ್ಟುಕೊಂಡು ಪ್ರೋರಸನ ರಾಜ್ಯದಮೇಲೆ ದಂಡತ್ತಿಹೋದನು. ಜೀಲಂ ಜೀನಾಬಾನದಿಗಳ ನಡುವೆ ಪ್ರೋರಸರೆಂಬ ವೌರುಪಪ್ರಧಾನರು ಆಗ ರಾಜ್ಯವಾಳು ತಿದ್ದರು. ಗ್ರೇಕಚರಿತಕಾರರು ಈ ರಾಜರುಗಳ ಹೆಸರನ್ನು ಪ್ರೋರಸ್ ಎಂಬದಾಗಿ ಬರೆದಿರುವರು. ಈ ಪದವು ಪೌರವಸದ ದೋಽಿತಕವೆಂಬುದಾಗಿ ಕೆಲವರೂ ಪುರು ಹೋತ್ತು ಮಹದದೊಽಿತಕವೆಂಬುದಾಗಿ ಮತ್ತೆ ಕೆಲವರೂ ಬರೆದಿರುವರು. ಅಂದಿನ ಪೌರವರಾಜನು ಹೊಣನಾದ ಅಲೆಗಾಜ್ಞಂಡರನನ್ನು ಜೀಲಮ್ ನದಿಯ ಹತ್ತಿರ ತನ್ನ ಚತುರಂಗಸೇನೆಯೊಡನೆ ಇದಿರಿಸಿದನು. ಈಗ ಚಿಲಿಯಾನ್ವಾಲಾ ಎಂದು ಕರಿಯಲ್ಪಡುವ ಮೈದಾನಿಗೆ ಪಶ್ಚಿಮದಲ್ಲಿ ಹದಿನಾಲ್ಕು ಮೈಲು ದೂರದಲ್ಲಿ ನದಿಯ ತೀರದಲ್ಲಿ ಫೋರವಾದ ಯುದ್ಧವು ನಡೆಯಿತು. “ಮನೆಯ ಗುಟ್ಟು ಲಂಕೆಗೆ ಕೇದು,” ಎಂಬಂತೆ ಈ ಯುದ್ಧದಲ್ಲಿ ತಕ್ಕ ಶಿಲಾರಾಜರು ತಮ್ಮ ಸ್ವದೇಶದವನಾದ ಪುರುಹೋತ್ತು ಮನಿಗೆ ಸಹಾಯವಾಡುವ ಬದಲಾಗಿ ದೇಶಪ್ರಾರಾಗಿ ತಮ್ಮಸ್ಯೇನ್ಯದೊಡನೆ ಅಲೆಗಾಜ್ಞಂಡರನ ಪಕ್ಕವಾಗಿ ಹೋರಾಡಿದರು. ಅದರಿಂದಲೂ, ಪುರುಹೋತ್ತು ಮನ ರಥಗಳು ನದಿಯತೀರದಲ್ಲಿ ಇಳಿಯಬಿದ್ದು ದರಿಂದಲೂ, ಅವನ ಆನೆಗಳು

ತಿರುಗಿಬಿದ್ದ ಆತನ ಸೈನ್ಯವನ್ನೇ ನಾಶಮಾಡಿದುದರಿಂದಲೂ, ಅಲೀಗ್ಜಾಂಡರನ ಸೈನ್ಯಗಳು ಪುರುಹೊತ್ತುಮನ ಸೈನ್ಯಗಳಿಗಿಂತ ಹೆಚ್ಚಿಗಿದ್ದುದರಿಂದಲೂ ಆತನಿಗೆ ಪರಾಭವವುಂಟಾಗಿ ಅಲೀಗ್ಜಾಂಡರನಿಗೇ ಜಯವುಂಟಾಯಿತು.

ಅಲೀಗ್ಜಾಂಡರನು ಪಂಚಾಬುದೇಶದಲ್ಲಿಯೂ, ಸಿಂಧುದೇಶದಲ್ಲಿಯೂ ಎರಡು ಪರುಪಗಳ ಕಾಲ ಇದ್ದನು. ಅಷ್ಟರಲ್ಲಿ ಉತ್ತರಪಂಚಾಬಿನಲ್ಲಿ ತಕ್ಕುತಿಲಾ (ದೇರಂವ ಕಾನ್) ನಿಕಾಯ (ಮಾಂಗ್); ದಕ್ಷಿಣಪಂಚಾಬಿನಲ್ಲಿ ಅಲೀಗ್ಜಾಂಡ್ರಿಯ್ಯಾ (ವುಚ್ಚ್); ಸಿಂಧುದೇಶದಲ್ಲಿ ಶಾಟಲ (ಹೈದರಾಬಾದ್); ಎಂಬ ಸ್ಥಳಗಳ ರಾಜರನ್ನು ತನಗೆ ಅಧಿನರಣ್ಯಗಿ ಮಾಡಿಕೊಂಡನು. ಮತ್ತು ತನ್ನ ಸೈನ್ಯದ ಸ್ವಲ್ಪ ಭಾಗವನ್ನು ಅಭಿಲ್ಲಿ ಇರಿಸಿದನು.

ಆತನಿಗೆ ಹಿಂದೂದೇಶವೆಲ್ಲವನ್ನೂ ಜಯಿಸಬೇಕೆಂಬ ಕೋರಿಕೆಯಾದ್ದಿತ್ತಾದರೂ ಆತನ ಸೈನ್ಯಗಳು ಬೀರ್ಯಾನ್ (ವಿಪಾಶ) ನಡಿಯನ್ನು ದಾಟುವುದಕ್ಕೆ ಸಮ್ಮತಿಸದೆ ತಿರುಗಿಬಿದ್ದುದರಿಂದ, ಆತನು ಕ್ರಿ. ಪೂ. ಇಂಃರಲ್ಲಿ ಹಿಂತಿರುಗಿ ಹೋಗಬೇಕಾಗಿ ಬಂದಿತು. ಹೀಗಾಗೆ ತಾನು ಪಂಚಾಬುದೇಶದಲ್ಲಿ ಸಂಪಾದಿಸಿದ ರಾಜ್ಯವನ್ನು ಕಾಷಾಡುವುದಕ್ಕೆ ಅಧಿಕಾರಿಗಳನ್ನು ನಿಯಮಿಸಿ ಆತನು ಹೋರಟುಹೋದನು.



ಜಂದ್ರಗುಪ್ತನು ಅಲೀಗ್ಜಾಂಡರನನ್ನು ನೋಡುವುದು.

ಹೀಗೆ ನಮ್ಮ ಕಥಾನಾಯಕನಾದ ಜಂದ್ರಗುಪ್ತನು ಚಿಕ್ಕವನಾಗಿದ್ದಾಗ ಪಂಚಾಬುದೇಶವೆಲ್ಲವೂ ಗ್ರೀಕ್‌ದೇಶದವರಿಂದ ಆಕ್ರಮಿಸಲ್ಪಟ್ಟಿದ್ದಿತು. ನಂದವೈರ್ ವೇ ಕಾರಣವಾಗಿ ಜಂದ್ರಗುಪ್ತನು ಶಾಟಲಿಪುರದಿಂದ ಓಡಿಹೋಗಿ ಪಂಚಾಬು ಪ್ರಾಂತದಲ್ಲಿ ತಿರುಗುತ್ತ ಅಲೀಗ್ಜಾಂಡರನ ಹತ್ತಿರಕ್ಕೆ ಬಂದು ಆತನನ್ನು ನೋಡಿದಂತೆಯೂ, ನಂದರು ಸರ್ವಜನವಿಒಂದಿಗಳಾದುದರಿಂದ ಅವರನ್ನು ಓಡಿಸಿ ಮಗಧವನ್ನಾಕ್ರಮಿಸುವುದು ಮಹಾಸುಲಭಕಾರ್ಯವೆಂದು ಗ್ರೀಕ್‌ಯೋಥತ್ರೇಷ್ವಿನಿಗೆ ಜಂದ್ರಗುಪ್ತನು ಮಂತ್ರಾಲೋಚನೆಯನ್ನು ಹೇಳಿದಂತೆಯೂ, ಅಷ್ಟದೋ ಬಂದು ಕಾರಣದಿಂದ ಅಲೀಗ್ಜಾಂಡರನಿಗೆ ಜಂದ್ರಗುಪ್ತನ ಮೇಲಿ ಆಗ್ರಹವುಂಟಾಗಿ ಅವನನ್ನು ಹಿಡಿಯಲಾಜ್ಞಾಪಿಸಲು, ಅವನು ಸರ್ವತಪ್ರಾಂತಗಳಿಗೆ ಓಡಿಹೋದಂತೆಯೂ ಪ್ರೂಟಾರ್ಕನು ಬರೆದಿರುವನು. ಈ ಮಾತೇ ನಿಜವಾದಲ್ಲಿ ಜಂದ್ರಗುಪ್ತನು

ಇವುತ್ತೈದು ವರ್ಣ ವಯಸ್ಸನ್ನು ವಿಾರದಾಗಲೇ ಅಲೆಗ್ಜ್ಞಂಡರನು ನಮ್ಮ ದೇಶದ ಮೇಲೆ ದಂಡಿತ್ತಿ ಬಂದನೆಂದು ನಾವು ಉಹಿಸಬಹುದು. ಅದರೂ ಅಲೆಗ್ಜ್ಞಂಡರನೊಡನೆ ಆತನಿಗೆ ಮನಸ್ತಾವವುಂಟಾಗಲು ಕಾರಣವೇನೇಂಬುದನ್ನು ನಾವು ಉಹಿಸಲಾರೆವು.

ಮೂರುಲಕ್ಷ ಸೈನ್ಯದ ವ್ಯಾಹಗಳನ್ನೂ, ಮಗಧಾಧೀಶನ ಏಕಚ್ಛತಾರಧಿಪತ್ಯ ವನ್ನೂ, ಮಹಾಪದ್ಮನ ಧನಜನಾದಿ ಪ್ರೇಭವಗಳನ್ನೂ ನೋಡಿದ ಚಂದ್ರಗುಪ್ತನ ಕೆಲ್ಲಾಗಳಿಗೆ ಅಲೆಗ್ಜ್ಞಂಡರನ ೫೦,೧೦೦ ಸೈನ್ಯವೇ, ಧನಬಲವೂ, ಅಲ್ಲವಾಗಿ ತೋರಿತೇ? ಅಲೆಗ್ಜ್ಞಂಡರು ಚಂದ್ರಗುಪ್ತರ ಪರಸ್ಪರ ಮರ್ಯಾದೀಪಕಾರಗಳಲ್ಲಿ ಹೆಚ್ಚು ಕಡಿಮೆ ಬಂಡಿತೇ? ಗಾಂಗೇಯಸೀಮೆಗೆ ಬಾರದೇ ಸ್ವದೇಶಪರಯಾಣೋ ನ್ನು ಖಿನಾದ ಗ್ರೇಕೀರನನ್ನು ನೋಡಿ ಮರ್ಯಾದ್ಯನು ಪರಿಹಾಸಮಾಡಿದನೇ? ಸಹಾ ಯವಿಶ್ವ ಗಾಂಗೇಯ ಭೂಮಿಯನ್ನು ಸಾಧಿಸಿಕೊಡಬೇಕಾಗಿ ಕೋರಿದಲ್ಲಿ ತನಗೆ ಭವ್ಯತೆಯನ್ನು ತೋರಿಸಿದು ಕೇಳಿದ ಚಂದ್ರಗುಪ್ತನ ಮೇಲೆ ಕೋಪಗೊಂಡನೇ? ಸಾಮಾನ್ಯ ಸಂಭಾಷಣೆಯಲ್ಲಿಯೇ ಚಂದ್ರಗುಪ್ತನ ಸ್ವಾಮ್ಯತಾಗೌರವಭಾವಗಳಿಗೆ ಅಲೆಗ್ಜ್ಞಂಡರನು ತಡೆಯಲಾರದೆ ಹೋದನೇ?—ಇನೆಲ್ಲವೂ ಯೋಚಿಸತಕ್ಕ ವಿಷಯಗಳಾಗಿವೆ.



ಚಂದ್ರಗುಪ್ತನು ಸ್ವತಂತ್ರನಾಗುವುದು.

ಹಿಂದೆ ವರ್ಣಿಸಿದಂತೆ ಗ್ರೇಕ್‌ದೇಶದವನಾದ ಅಲೆಗ್ಜ್ಞಂಡರನು ಪಂಜಾಬು ದೇಶದಲ್ಲಿ ಕೋಂಚರಾಜ್ಯವನ್ನು ಸಂಪಾದಿಸಿ, ಅದರ ರಕ್ತಕ್ಷಣೆಗಾಗಿ ಕೆಲವು ಸೈನಿಕರನ್ನು ಅಲ್ಲಿರಿಸಿ ಹೋದ ತರುವಾಯ ಅವರನ್ನು ಓದಿಸಿ, ಆ ರಾಜ್ಯವನ್ನು ತಾನು ಆಕ್ರಮಿಸಬೇಕೆಂದು ಚಂದ್ರಗುಪ್ತನು ಪ್ರಯತ್ನಮಾಡತೊಡಗಿದನು.

ಮಹಾವೀರನಾದ ಈತನು ಸಮಯವನ್ನು ಸಾಧಿಸಿ, ವಾಯುವ್ಯಪ್ರಾಂತಗಳಲ್ಲಿಯ ಯುದ್ಧ ಪ್ರಿಯರಾದ ಭಟ್ಟರನ್ನೂ, ಅರಾಟ್ಪ್ರಾಗಳನ್ನೂ ಕೂಡಿಕೊಂಡು, ಉಳಿದಿದ್ದ ಗ್ರೇಕ್ ದಳಗಳನ್ನು ವಿದಳನ ಮಾಡಿ, ಸೈನ್ಯಬಲಗಳನ್ನು ದಿನದಿನಕ್ಕೆ ವೃದ್ಧಿಮಾಡಿಕೊಂಡು, ಪ್ರಾಂತಸೀಮೆಗಳಿಗಲ್ಲ ಅಧಿಕಾರಿಯಾದನು. (ಕ್ರಿ. ಪೂ. ೩೨೨.) *ಅರಾಟ್ಪ್ರಾಗಳಿಂದರೆ ಪಂಜಾಬು ನಿವಾಸಿಗಳೂ, ಕಢಕಾರರೂ ಎಂದು ಭಾರತದಲ್ಲಿ

*ಅರಾಟ್ಪ್ರಾಗಳು, ಅರಾಟ್ಪ್ರಾರು ಎಂಬ ಪದಗಳನ್ನು ಗ್ರೇಕ್ ಚಂತ್ರಕಾರರು ಜೋರಾರ್ಥದಲ್ಲಿ ಉಪಯೋಗಿಸಿರುವರು.

ದೂರಿಸಲ್ಪಟ್ಟಿರುವರು. ಕತೇಯರೂ ಹಾಗೆಯೇ ದೂರಿಸಲ್ಪಟ್ಟಿರುವರು. ಅದರ ಈ ಅರಾಟ್ಟಿಗಳ ಸೀಮೆಗಳು ಪ್ರಜಾಸಭೀಗಳಿಂದ ಪಾಲಿತವಾಗಿ, ರಾಜರಿಗೆ ಅಥಿ ಕಾರಣನ್ನು ಕೊಡದೆ ಸ್ವತಂತ್ರಜನಪೂರಿತವಾಗಿದ್ದಂತೆ ತೋರುವುದು.

ಮಹತ್ಮವುದೇಯ ಚರಿತ್ರದಲ್ಲಿ ಅಕ್ಷರನು ತುಂಡುತುಂಡಾಗಿ ಚರಿದಿದ್ದಿಲ್ಲ ಭಾಗಗಳಿಲ್ಲವನ್ನೂ ತನ್ನ ಆಜ್ಞೆಯಲ್ಲಿಟ್ಟುಕೊಂಡು ಚಕ್ರವರ್ತಿತ್ವವನ್ನು ಹೊಂದಿದಂತೆ, ಅತನಿಗೆ ೮೯೦೦ ವರುಷಗಳ ನೊದಲು, ಚರಿದಿಕೊಂಡಿದ್ದ ಸಾಮಂತ ಪ್ರಭುತ್ವಗಳನ್ನೆಲ್ಲ ಚಂದ್ರಗುಪ್ತನು ಏಕಾಜ್ಞಾ ಚಕ್ರಕ್ಕೆ ವರಪಡಿಸಿಕೊಂಡು ಮಗ ಧಾರ್ಧಿ ಶಾಂತಿನೆಂದು ಹೇಳಬಹುದು.

ಚಂದ್ರಗುಪ್ತನು ಹೀಗೆ ಗ್ರೀಕರನ್ನು ಅಟ್ಟಿ, ಪಂಜಾಬುದೇಶವೆಲ್ಲವನ್ನೂ ಆಕ್ರಮಿಸಿಕೊಂಡು, ನಂದರನ್ನು ಓಡಿಸಿ ಮಗಧರಾಜ್ಯವನ್ನು ಸಂಪಾದಿಸಿ, ಹಿಂದೂ ದೇಶವೆಲ್ಲಕ್ಕೂ ತಾನೇ ಏಕಚ್ಛತ್ರಾಧಿಪತಿಯಾಗಿರಲೆಂಬಿಸಿ ಸೈನ್ಯಗಳನ್ನು ವಿಶೇಷ ವಾಗಿ ಅಭಿವೃದ್ಧಿಗೊಳಿಸಿದನು. ಅತನ ಹತ್ತಿರ ಆರುಲಕ್ಷಗಳ ಕಾಲ್ಯಾಂತರ, ಮೂರ ವತ್ತುಸಾವಿರ ಕುದುರೆಗಳ ರಾವುತರೂ, ಒಂಭತ್ತುಸಾವಿರ ಆನೆಗಳೂ ಇದ್ದವು. ಈ ಪ್ರಜಂಡವಾದ ಸೈನ್ಯದೊಡನೆ ಅವನು ಉತ್ತರ ಹಿಂದೂದೇಶದಲ್ಲಿಯ ಎಲ್ಲ ರಾಜ್ಯಗಳನ್ನು ಗೆದ್ದು, ನರ್ಮದಾ ಹಿಮಾಲಯಗಳು ದ್ವಾರ್ಣಣೋತ್ತರದ ಎಲ್ಲಿಗಳಾಗಿಯೂ, ಪೂರ್ವಪಶ್ಚಿಮ ಸಮುದ್ರಗಳು ಆಯಾದಿಕ್ಕುಗಳ ಎಲ್ಲಿಗಳಾಗಿಯೂ ಇರುವ ಆರ್ಯವರ್ತಕ್ಕೆಲ್ಲ ಪ್ರಧನುಚಕ್ರವರ್ತಿಯಾದನು.



ಸೆಲ್ಲ್ಯೂಕೆನನನ್ನು ಜಯಿಸುವುದು.

ಹಾಗೆ ಪಂಜಾಬಿನಿಂದ ಓಡಿಹೋದ ಗ್ರೀಕರಿಗೆ ಸೆಲ್ಲ್ಯೂಕೆಸ್ ನಿಕೇಟ್ರಾ ಎಂಬ ರಾಜನಿದ್ದನು. ಈತನು, ನೊದಲು ಅಲೆಗಾಜ್ಞಂಡರನೊಡನಿದ್ದ ದೊಡ್ಡ ಸೇನಾನಿಗಳಲ್ಲಾಬ್ಬನು. ಅಲೆಗಾಜ್ಞಂಡರನು ಕಾಲಧರ್ಮವನ್ನು ಹೊಂದಿದ ತರುವಾಯ ಸೆಲ್ಲ್ಯೂಕೆಸು ಕೆಲವು ದಿನಗಳ ವರಿಗೆ ಇತರ ಸೇನಾನಿಗಳೊಡನೆ ಹೋರಾಡಿ, ಆಸ್ತ್ರಾಖಿಂಡದೊಳಗಳ ಪಶ್ಚಿಮಭಾಗಕ್ಕೂ ಮಧ್ಯಭಾಗಕ್ಕೂ ರಾಜನಾಗಿ ಬೆಬಿ ಲೋನಾ ಪಟ್ಟಣದಲ್ಲಿ ಕ್ರಿ.ಪೂ. ಖಿಂರಲ್ಲಿ ಪಟ್ಟಾಭಿಷಿಕ್ತನಾದನು. ಅವನ ರಾಜ್ಯದ ಪೂರ್ವದಿಕ್ಕೆನ ನೇರೆಯು ಹಿಂದೂದೇಶದಲ್ಲಿದ್ದ ದರಿಂದ ಗ್ರೀಕರ ಪತಾಕೆಯನ್ನು ತಿರುಗಿ ಪಂಜಾಬುದೇಶದಲ್ಲಿ ಸಾಫಿಸಲು ಯೋಚಿಸಿ ಅದರ ನೇಲೆ ದಂಡಿತ್ತಿ ಬಂದನು. (ಕ್ರಿ. ಪೂ. ೩೦೫). ಅಂದಿಗೆ ಚಂದ್ರಗುಪ್ತನು ಸಿಂಹಾಸನನೇರಿ ಹೆದಿ

ಸೈದು ವರ್ಷಗಳಾಗಿದ್ದುವು. ಆತನು ಪಂಜಾಬು ಸಿಂಧೂದೇಶಗಳನ್ನು, ಗುಜರಾತು ದೇಶವನ್ನು ಜಯಿಸಿ ವರ್ಕಪಡಿಸಿಕೊಂಡಿದ್ದನು. ಸೆಲ್ವ್ಯೂಕ್ಸನಿಗೆ ಸಿಂಧುನ ದಿಯನ್ನು ದಾಟಲು ಅಡ್ಡಿವಾಡದೆ, ಚಾಣಕ್ಯ ಚಂದ್ರಗುಪ್ತರು ಅಶ್ವಂತ ಚಾತುರ್ಯದಿಂದ ಅವನ ಸೈನ್ಯಗಳನ್ನೆಲ್ಲಾ ತಮ್ಮ ಸೈನ್ಯಗಳಿಂದ ಮುತ್ತಿ ಕಷ್ಟಿಬಿಟ್ಟರು.

ಇಂತಹ ಅವಸರದಲ್ಲಿ ಸೆಲ್ವ್ಯೂಕ್ಸ ಯುದ್ಧಮಾಡಿ ಸೋತುಕೋಗಿ, ಶರಣಾಗತನಾದನೀಂದು ಕೆಲವರೂ; ಯುದ್ಧಮಾಡುವುದಕ್ಕೆ ಹೆದರಿ ತನ್ನ ದೌಭಲ್ಯವನ್ನು ನೋಡಿ ವೀರತ್ವಕ್ಕೆಂತ ವಿವೇಕವೇ ಮೇಲಿಂದು ನಿಶ್ಚಯಿಸಿ ಚಂದ್ರಗುಪ್ತನಿಗೆ ಶರಣಾಗತನಾದನೀಂದು ಮತ್ತಿ ಕೆಲವರೂ ಬರದಿರುವರು. ಆದರೆ ಸೆಲ್ವ್ಯೂಕ್ಸ ಶರಣಾಗುವುದೂ, ಚಂದ್ರಗುಪ್ತನು ಅಭಯವನ್ನು ಕೊಡುವುದೂ ನಡೆಯುವ ದಕ್ಕಿ ಮೊದಲೇ ತಮ್ಮ ಕೈಯಲ್ಲಿ ಸಿಕ್ಕಿದ ಮೆಸಿಡೋನಿಯ ಸೈನ್ಯಗಳ ಮೇಲೆ ಮಾಗಧಸೈನ್ಯಗಳು ಹಗೆತೀರಿಸಿಕೊಂಡುವೆಂಬುದಕ್ಕೆ ಸಂದೇಹವಿಲ್ಲ. (ಕ್ರಿ. ಪ್ರಾ. ೩೦೫).

ಚಂದ್ರಗುಪ್ತನು ಸೆಲ್ವ್ಯೂಕ್ಸನೊಡನೆ ಒಡಂಬಿಡಿಕೆಯನ್ನು ಮಾಡಿಕೊಂಡು, ಗೆಡ್ರೋಸಿಯ ಅರಕೋಸಿಯ ಎಂದಿನಿಸುವ ಅಥಫಾನಿಸಾಫ್ ಬಲೂಚಿಸಾಫ್ ನ ದೇಶಗಳನ್ನು ಕಿತ್ತು ಕೊಂಡನು. ಈಗ ಆಂಗ್ಲೀಯರು ಪಶ್ಚಿಮೋತ್ತರ ಸಾಮಂತಸೀ ಮೆಗಳಲ್ಲಿ ಪರ್ವತರಕ್ಷಿತವಾಗಿ ಪರಶತ್ಪರಗೇಗೆ ಅಭೇದ್ಯವಾಗಿರುವ ಮೇರಗಳು ತಮ್ಮ ಕೈಯಲ್ಲಿ ಸಿಕ್ಕಬೇಕೆಂದು ಯತ್ನಿಸುತ್ತಿರುವರು. ಮೊಗಲರಾಜರೂ ಪ್ರಯತ್ನ ಪಟ್ಟರು. ಆದರೆ ಇವರಾರಿಗೂ ಸಾಧ್ಯವಾಗಲಿಲ್ಲ. ಇಂತಹ ಮೇರಗಳು ಅಂಂದ ವರ್ಷಗಳಿಗೆ ಮೊದಲೇ ನಮ್ಮ ದೇಶದ ಚಾರಿತ್ರಿಕ ಚಕ್ರವರ್ತಿಯಾದ ಚಂದ್ರಗುಪ್ತನ ಅಂಗ್ರೇಯಲ್ಲಿ ಸೇರಿದ್ದವೆಂಬುದು ನಮಗೆಷ್ಟೋ ಯಶಸ್ವರನ್ನು ಆನಂದಕರವು ಆಗಿದೆ!

ಚಂದ್ರಗುಪ್ತನು ಸೆಲ್ವ್ಯೂಕ್ಸನ್ನು ಅಷ್ಟರಲ್ಲಿಯೇ ಬಿಟ್ಟಿಬಿಡಲಿಲ್ಲ. ಇಂತಹ ಸಂಧಿಯಲ್ಲಿ ಚಂದ್ರಗುಪ್ತನ ರಾಣಿಯು ಈ ಲೋಕವನ್ನು ಬಿಟ್ಟಿಉಳು. ಸೆಲ್ವ್ಯೂಕ್ಸನ ಮಗಳು ಸುಂದರಿಯೂ, ಯುವತಿಯೂ, ನಿಷ್ಪಣಿಯೂ ಆಗಿದ್ದುದರಿಂದಲೂ, ಯವನರು ಇನ್ನು ಮುಂದೆ ಶತ್ರುತ್ವವನ್ನು ಯೋಚಿಸಿದಿರುವಂತೆ ತಕ್ಕುವಸ್ತುವನ್ನು ವಿಶ್ವಾಸಿಸಾಫ್ ನದಲ್ಲಿ ಇರಿಸಿಕೊಳ್ಳಬೇಕೆಂತಲೂ, ಯಾದವ ನಾಂಡವರ, ವಿರಾಟನಾಂಡವರ ಬಾಂಧವ್ಯದಂತಿಯೇ ಆ ಕಾಲದಲ್ಲಿ ನಂಬಿತನವು ಗೆಳಿತನಕ್ಕೆ ಆಧಾರವಾಗಿ ಭಾವಿಸಲ್ಪಟ್ಟಿದರಿಂದಲೂ, ಚಾಣಕ್ಯನ ಮಂತ್ರಾಲೀಂಚನೆಯನ್ನು ಅಂಗೀಕರಿಸಿ, ಚಂದ್ರಗುಪ್ತನು ಆಕೆಯನ್ನು ತನಗೆ ಭಾರ್ಯೆಯನ್ನಾಗಿ ಅವಳ ತಂದೆಯು ಸಮರ್ಪಿಸುವಂತೆ ಮಾಡಿದನು. ಇದಾದಮೇಲೆ ಆ ಗ್ರೇಕನಾಯಕನು ತನಗೆ ಅಂಂ ಇನೆ

ಗಳು ಬೇಕಾಗಿವೆಯೆಂದು ಕೇಳಿಕೊಳ್ಳಲು, ಒಬ್ಬ ಗಜಗಮನಿಗೆ ಮಾಲ್ಯವಾಗಿ ೧೦೦ ಗಜಗಳನ್ನು ಕೊಡಬಹುದೆಂಬ ವಾಡಿಕೆಯನ್ನು ನುಸರಿಸಿ ಚಂದ್ರಗುಪ್ತನು ಮಾವನಿಗೆ ಬಹುಮಾನವಾಗಿ ಕಳುಹಿಸಿದನು. ಅಂದು ಚಂದ್ರಗುಪ್ತನ ಮೂಲಕ ತನಗೆ ಉಂಟಾದ ಕಿರುಕುಳಗಳು ಮನಸ್ಸಿನಲ್ಲಿ ನಾಟಿಕೊಂಡಿದ್ದು ದರಿಂದ ಗ್ರೀಕರು ಈ ದೇಶದಮೇಲೆ ಪುನಃ ದಂಡಿತ್ತಿ ಬರುವುದನ್ನು ಕಣಸಿನಲ್ಲಾದರೂ ಯೋಚಿಸಲಿಲ್ಲ. ಆದರೆ ಗ್ರೀಕರ ಅರಸುಮಗಳಲ್ಲದೆ, ಚಂದ್ರಗುಪ್ತನ ಮಹಿಳಿಗೆ ಪರಿವಾರವಾಗಿ ಅನೇಕ ಗ್ರೀಕರು ಪಾಟಲೀಪುರದಲ್ಲಿ ವಾಸವಾಗಿದ್ದರು. ಸೆಲ್ವಾಕೆಸು ತನ್ನ ರಾಷ್ಟ್ರದ ಪಶ್ಚಿಮದಿಕ್ಕಿನಲ್ಲಿ ಆಂಟಿಗೋನಸ್ ಎಂಬ ವೈರಿಯು ಎದ್ದು ಉಪದ್ರವ ಮಾಡುವುದನ್ನು ಕೇಳಿ, ಕ್ರಿ. ಪೂ. ೩೫೫ರಲ್ಲಿ ಹೊರಟಿಯೋದನು. ಆದರೆ ತನ್ನ ರಾಯಭಾರಿಯಾದ ಮೆಗಾಸ್ತ್ರಸೀಸಿಂಬವನನ್ನು ನಿಯಮಿಸಿ ಪಾಟಲೀಪುರದಲ್ಲಿರುವಂತೆ ಹೇಳಿ, ಸಿಲ್ಲಿಸಿದನು. ಈ ಮೆಗಾಸ್ತ್ರಸೀಸನ ಪರಿವಾರಗಳೂ, ಆ ಗ್ರೀಕರಾಣಿಯ ಪರಿವಾರಗಳೂ, ಮಾರ್ಗಸೇನೆಯಲ್ಲಿ ಸೇರಿದ್ದ ಶಿಲ್ಪಿಗಳೂ, ಕೈಗಾರಿಕೆ ಕೆಲಸದವರೂ ಕೂಡಿಗ್ರೀಕರ ಒಂದು ಹೇಳಿಯೇ ಪಾಟಲೀಪುರದಲ್ಲಿದ್ದೆಂತೆ ಉಹಿಸತಕ್ಕಿಂದು ಹ್ಯೋಸ್ ಡೇವಿಡ್ಸರ ಅಭಿಪ್ರಾಯವಿದೆ. ಇದರಿಂದ ನಮ್ಮ ದೇಶದ ಜನರಿಗೆ ಶಿಲ್ಪಾದಿಕೃತ್ಯಾಗಳು ತಿಳಿಯನೆಂದಲ್ಲ*. ನಮ್ಮವರ ವಿದ್ಯೆಗಳನ್ನು ಗ್ರೀಕರೂ, ಗ್ರೀಕರ ವಿದ್ಯೆಗಳನ್ನು ನಮ್ಮವರೂ ಕೆಲಿತಿರಬಹುದು.

ಅಲೆಗ್ಜೆಂಡರನಿಗೆ ಮೌದಲು ಭಾರತವರ್ಣವನ್ನು ಕುರತು, ಪಶ್ಚಿಮಖಂಡವಾಸಿಗಳಿಗೆ ನಿಹಿತೇತ ಜ್ಞಾನವಿಲ್ಲದೆ, ಯತ್ಕೂರಾಕ್ಷಸಾದಿ ಲೋಕಗಳಂತೆ ಏನೇನೋ ಕಥಿಗಳಿಗೆ ವಿಷಯವಾಗಿದ್ದಿತು. ಲೋಕವೆಲ್ಲವನ್ನೂ ಜಯಿಸುವ ಆಕಕ್ತಿಯಳ್ಳವನಾಗಿ ಒಂದು ಅಲೆಗ್ಜೊಂಡರು ಆ ಕಾಲದಲ್ಲಿ ಗ್ರೀಕರಿಗೆ ಮುಸಿಸಾ ಸದಲಲ್ಲಿದ್ದ ಅಡಿಸ್ಟ್ ಟಿಲನ ಶಿಕ್ಷಣಲ್ಲಿಡಲ್ಪಟ್ಟ ವಿದ್ಯಾವಿನೀತನಾಗಿ ಬೆಳೆದಿದ್ದು ದರಿಂದ ತಾನು ಆಕ್ರಮಿಸುವ ಸಮಸ್ಯೆದೇಶಗಳ ಚರಿತ್ರೆ ಭೂಗೋಳ ಮೌದಲಾದ ವಿವರಗಳನ್ನು ಜೆನಾಷ್ಟಿಗಿಬರೆಯತಕ್ಕ ಗ್ರೀಕ ವಿದ್ವಾಂಸರನ್ನು ಸಂಗಡ ಕರೆದುಕೊಂಡು ಬಂದನು. ಅಂತಹ ಪರಂಪರಾಪ್ರಪ್ರಭಾದ್ವಿಧಿಯಂದ ಮೆಗಾಸ್ತ್ರಸೀಸು ತಾನಿದ್ದಪ್ಪಕಾಲ ಕೇಳಿದುದನ್ನೂ, ಸೋಡಿದುದನ್ನೂ ದಿನಚರ್ಚೆಯಾಗಿ ಬರೆದುಕೊಂಡು ಹೋದನು.

ಆ ದಿನಚರ್ಚೆಯಲ್ಲಿ ಪಾಟಲಿಪುತ್ರನಿಮಾರಣಾದಿ ವಿವರಗಳನ್ನೂ, ಚಂದ್ರಗುಪ್ತರಾಜ್ಯಭಾರಾದಿ ವಿವರಗಳನ್ನೂ, ಆ ಕಾಲದಲ್ಲಿ ಆತನು ಸೋಡಿದ ಮತ

* ಶಿಲ್ಪ ಮೌದಲಾದುವುಗಳಲ್ಲಿ ಹಿಂಡಂಗಳ ಜ್ಞಾನಕ್ಕೆ ಮೆಗಾಸ್ತ್ರಸೀಸು ಬೇಕಾದಮ್ಮೆ ದ್ವಾರಾ ಕೊಂಡಿರುವನು.

ವರ್ಣಾಶ್ರಮಾಜಾರ ವ್ಯವಹಾರಾದಿ ವಿವರಗಳನ್ನೂ, ದಸ್ತೀಣಹಿಂದೂಸ್ತಾನವೇ ಮೊದಲಾದ ತಾನು ನೋಡಿದ ಪ್ರದೇಶಗಳನ್ನು ಕುರಿತು ತಾನು ಕೇಳಿದ ವಿವರಗಳನ್ನೂ ವಂಚನೆಯಿಲ್ಲದೆ ಬರದಿರುವನು.

ಆತನು ಪಾಟಲೀಪುರದಲ್ಲಿದ್ದ ಎರಡು ವರ್ಣಗಳಲ್ಲಿಯೇ ಎಷ್ಟೂ ಬರದು ಸ್ವದೇಶಕ್ಕೆ ಪುಸ್ತಕರೂಪವಾಗಿ ಚಾಳ್ಳನವನ್ನು ತೆಗೆದುಕೊಂಡು ಹೋದನು. ಅದೊಳಗಳ ಗಣ ವರ್ತಮಾನಗಳನ್ನು ಗ್ರೀಸ್‌ ಮತ್ತು ಇಟಲಿಂದೇಶದ ಚರಿತ್ರೆಕಾರರು ತಮ್ಮ ತಮ್ಮ ಚರಿತ್ರೆಗಳಿಗೆ ಸೇರಿಸಿಕೊಂಡು, ಒಪ್ಪುತ್ಪುಗಳನ್ನು ತಮ್ಮ ಮನಸ್ಸಿಗೆ ಬಂದಂತೆ ವಿಮರ್ಶಿಗಳಲ್ಲಿ ಸೇರಿಸಿ ಬರದಿಟ್ಟುರು.

ಇಂತಹ ಈ ಚರಿತ್ರಾಂಶಗಳೇ ನಮ್ಮ ಒಂದೂದೇಶದ ಚರಿತ್ರೆಯ ವ್ಯತ್ಪಾಂತಗಳ ಕಾಲನಿಣಿಯಗಳನ್ನು ಮಾಡುವುದಕ್ಕೆ ಆಧಾರಗಳಾದುವು. ಭಾರತೀಯರ ನಾಗರಿಕತೆಯೂ, ಚರಿತ್ರೆಯೂ ಶ್ರುತಿ ಸ್ತುತಿ ಪುರಾಣೇತಿಹಾಸಗಳ ಮೂಲಕ ದೊರೆಯತಕ್ಕವುಗಳು ಅತ್ಯಂತ ಪ್ರಾಚೀನವಾಗಿ ೫,೦೦೦, ೧೦,೦೦೦, ೨೦,೦೦೦, ಮೊದಲಾಗುಳ್ಳ .ಸಂವತ್ಸರಗಳ ಭೂತಕಾಲ ವ್ಯಾಪ್ತಿಗಳಾದರೂ, ಕಾಲನಿಣಿಯ ಪಟ್ಟಿಕಾರೂಪವಾಗಿ ಸೇರಿಸಿ ಬರೆಯದುದರಿಂದಲೂ ಅದು ತ ವಿಚಿತ್ರಗಳನ್ನು ಅತಿಶಯೋಕ್ತಿಗಳೊಡನೆಸೇರಿಸಿ ಬರದುದರಿಂದಬೂ ಚರಿತ್ರೆದ್ವಿಷ್ಟಿಗೆ ಅನ್ನ ಅವಿಶ್ವಸನೀಯಗಳಾಗಿವೆ. ಆದುದರಿಂದ ನಮ್ಮ ದೋಶದ ಗತ ಅಖಂ ವರ್ಣಗಳ ವ್ಯತ್ಪಾಂತಗಳ ಪಟ್ಟಿಕೆಗೆ ಈ ಮೇಗಾಸ್ತುನೀಸನ ದಿನಚರ್ಯೆಯು, ಸಮಸ್ತ ಚರಿತ್ರೆಕಾರರಿಗೂ ಅನಿವಾರ್ಯವಾದ ಆಧಾರವಾಗಿದೆ. ಈತನು ಸಾಂದ್ರಕೋಟಸ್ ಎಂದು ಹೆಸರು ಹೇಳಿದ ನಾಮವು ನೊದಲು ಅನಧಿಕಾರವಾಗಿಯೇ ತೋರಿತಾದರೂ, ಚಂದ್ರಗುಪ್ತಪದವು ಆ ಗ್ರೀಕನ ಬಾಯಲ್ಲಿ ಆರೀತಿ ಬದಲಾಯಿತೆಂದು ಸರ್ಥ ವಿಲಿಯಂ ಜೋನ್ಸ್ ಎಂಬೋಬ್ಬಿ ವಾಶ್ವಾತ್ಯ ವಿದ್ವಾಂಸನು ವ್ಯಾಖ್ಯಾನವನ್ನು ಮಾಡಿದೊಡನೆಯೇ ಅಲ್ಲಿಂದ ಚರಿತ್ರಜಾಳನಾಗ್ನಿಯು ಹಬ್ಬಿ ಇದು ಹೀಗೆಯೇ ಸರಿಯಿಂದು ತಿಳಿಯದ ಹಿಂದೂ ಚರಿತ್ರೆದ ವಾತಾಂಗಾರವನ್ನೆಲ್ಲ ಕೆರಳಿಸಿತು.

ಅಂತಹ ಅಗ್ನಿದಾಯಕನು ಈ ಮೇಗಾಸ್ತುನೀಸು; ಅಂತಹ ಅಗ್ನಿಯು ಈ ಚಂದ್ರಗುಪ್ತ (ಸಾಂದ್ರಕೋಟಸ್) ನಾಮವು. ಆದುದರಿಂದ ನವನಂದರನ್ನು ಚಿತ್ಯಿಲ್ಲಿ ದಗ್ಗವಾಗುವಂತೆ ಮಾಡಿದ ಆ ಚಂದ್ರಗುಪ್ತನ ಹೆಸರು, ಈ ಭಾರತ ಭೂಮಿಯ ದಿಗ್ಂತಗಳಿಗೂ ವ್ಯಾಖ್ಯಾಸಿದ ಪ್ರಥಮಚಕ್ರವರ್ತಿಯ ಯಜೋಗ್ನಿಯಾಗಿಯೂ, ಭಾರತಚರಿತ್ರಾಂಥಕಾರವನ್ನು ಕೊಂಡಮಟ್ಟಿಗಾದರೂ ತೋರಿಸುತ್ತು

ಪುರಾಣಾತ್ಮಕೀಯೋಕ್ತಿಗಳನವನ್ನು ಸುಟ್ಟುಬಿಡುವ ದಾವಾನಲವಾಗಿಯೂ ಪ್ರಜ್ಞಲಿ
ಸುತ್ತಿದೆ.

ಚಂದ್ರಗುಪ್ತನು ಮೊದಲೇ ಕೋಸಲ ರಾಜ್ಯವನ್ನು ತನ್ನ ಅಧಿಕಾರ ಮಾಡಿ
ಕೊಂಡಿದ್ದನು. ಆತನು ತಾನಾಗಿಯೇ ಪಂಚಾಬನ್ನು, ಸಿಂಧುದೇಶವನ್ನು ಜಯಿ
ಸಿದನು. ಪಂಚಾಬಿನಲ್ಲಿ ಸೈನ್ಯಶಿಥಿಲತೆಯುಂಟಾಗುತ್ತಲೇ ಚದರಿದ್ದ ಸೈನ್ಯವೆಲ್ಲ
ವನ್ನು ತನ್ನ ಮೂಲಬಲವಾಗಿ ಮಾಡಿಕೊಂಡನು. ಅನಂತರ ಗುಜರಾತನ್ನು
ಜಯಿಸಿ ಅಲ್ಲಿ ಒಬ್ಬ ರಾಜಪ್ರತಿಸಿಧಿಯನ್ನು ನಿಯಮಿಸಿದಂತೆ ರುದ್ರದಾಮನ
ಶಿಲಾಶಾಸನವು ಇಂದಿಗೂ ತೀಕ್ಷ್ಣವಿಂತಿಯಾಗಿದೆ. ಇದಕ್ಕೆ ಮೊದಲೇ ಅವನು ಅವಂತಿ
(ಎಂದರೆ ಉಜ್ಜಳಿಯಿನಿ) ದೇಶವನ್ನು ಆಕ್ರಮಿಸಿ ವಶಮಾಡಿಕೊಂಡಿದ್ದನು.

ಎರಡುದಿಕ್ಕೆ ನಿಂದಲೂ ರಾಜ್ಯದೂರ್ಘಟನಾಗಿದ್ದ ಚಂದ್ರಗುಪ್ತನಿಗೆ ಹಿತ್ತಾರ್ಥಿಗೆ
ಸಮಯವು ದೊರೆಯಲಿಲ್ಲ. ವ್ಯವಹಾರ ಕಲಂಕಕ್ಕೆ ವಿಷಯಭಾತನಾದುದ
ರಿಂದಲೂ, ಧನನಂದನಿಂದ ಹೆಚ್ಚಾಗಿ ಹಿತ್ತಾರ್ಥಿಗೆ ಅರಸನಾದುದ
ರಿಂದಲೂ, ನಂದಕುಲಾಭಿಮಾನಿಗಳಾದ ಜನರ ಮೋಸಮಾಯೆಗಳಿಗೆ ಲಕ್ಷ್ಯನಾ
ದುದರಿಂದಲೂ, ಉನ್ನತ ಜಾತಿಯಲ್ಲಿ ಹುಟ್ಟಿದ ಸಾಮಂತರಾಜರ ಅವಜ್ಞಾ
ವಿರೋಧಗಳಿಗೂ, ಅಲೆಕಾಜ್ಜಂಡರನ ವಾಶ್ವತ್ಯ ಸೇನಾನಾಯಕರ ಅಭಿಯೋ
ಗಕ್ಕೂ ಆಸ್ವದನಾದುದರಿಂದಲೂ, ತಾನೇ ಭಾರತ ಸರ್ವಸ್ವ ವಿಜಯಾ ಕಾಂಪ್ರಯಾ
ದುದರಿಂದಲೂ, ಜಯಿಸಿದ ರಾಷ್ಟ್ರಗಳನ್ನು ಸಮಾಧಾನಗೊಳಿಸಿ, ಪರಿಪಾಲನಾ
ಸಂಪಿಥಾನಗಳಲ್ಲಿ ಸಂಸ್ಕಾರಲಕ್ಷ್ಯಾಂದರ್ಶಿಸ್ತಿಯು ಸ್ವಾಭಾವಿಕವಾಗುತ್ತವನಾದುದರಿಂ
ದಲೂ, ಒಂದೇಕಡೆ ಕುಳಿತುಕೊಳ್ಳುವದಕ್ಕಾಗಲಿ, ನಿಲ್ಲುವದಕ್ಕಾಗಲಿ, ಸ್ವಲ್ಪ
ಹೊತ್ತು ವಿಶ್ವಮಿಸಿಕೊಳ್ಳುವದಕ್ಕಾಗಲಿ, ವ್ಯವಧಿಯಲ್ಲದೆ, ಸದಾ ದುಷ್ಪಸಿಗ್ರಹ
ತಿಷ್ಪ ಪರಿಪಾಲನೆಯಲ್ಲಿಯೇ ಜೀವಿತಕಾಲವೆಲ್ಲವನ್ನೂ ಕಳೆಯಬೇಕಾಗಿ ಬಂದಿತು.
ಇಂತಹ ವಿಷಯಗಳಿಗೆ ಅವಿಶ್ವಸನೀಯಗಳಾದ ಪುರಾಣೀತಿಹಾಸಾದಿ ವಿಷಯಗ
ಳನ್ನು ಒತ್ತುಟ್ಟಿಗಿಟ್ಟಿಲ್ಲ, ಭರತವುಂಡದ ಚಕ್ರವರ್ತಿಗಳಲ್ಲಿ ಈತನೇ ಮೊದಲ
ನೆಯವನೆಂದು ಕಂಡುಬರುವುದು. ಸೇನೆಗಳನ್ನು ನಡೆಯಿಸುವುದು, ಶತ್ರುಗಳ
ನಾಯಕರ್ಮಿಸುವುದು, ಸೂತನ ದೇಶಗಳನ್ನು ಸಂಪಾದಿಸುವುದು, ನಾಯಕಗಳನ್ನು
ತೀರಿಸುವುದು, ನಗರಪಂಚಾಯತರು ಗ್ರಾಮಪಂಚಾಯಿತರು ಮೊದಲಾದವರನ್ನು
ನಿಯಮಿಸುವುದು, ತಿಲ್ಲಗಳನ್ನು ಅಭಿವೃದ್ಧಿಗೊಳಿಸುವುದು, ವಿದೇಶಿಯರನ್ನು
ವಿಜಾರಿಸುವುದು, ಜನನಮರಣಗಳನ್ನು ಲೇಕ್ಕಮಾಡಿಸುವುದು, ವ್ಯಾಪಾರಗಳನ್ನು
ಖವತ್ವಿಸುವುದು, ಕೈಗಾರಿಕೆಗಳನ್ನು ವೃದ್ಧಿಗೊಳಿಸುವುದು, ರಸ್ತೆಗಳನ್ನು ಮಾಡಿ

ಸುವುದು, ಸೇತುನೆಗಳನ್ನು ಕಟ್ಟಿಸುವುದು, ಹಡಗುಗಳನ್ನು ಮಾಡಿಸುವುದು, ರಾಜಕೃದುಹರನ್ನು ನಿಯೋಗಿಸುವುದು, ಚಾರದ್ವಿಪ್ಪಿಲುಂದ ಸೋಮವುದು, ಕಟ್ಟಿತನ ಕೊಲೆಗಳನ್ನು ಖಂಡಿಸುವುದು, ತೆರಿಗೆಗಳನ್ನು ಒರಮಾಡಿಕೊಳ್ಳುವುದು, ಕಾಲುವೆ, ಕೆರೆಬಾವಿಗಳನ್ನು ತೋಡಿಸುವುದು, ನೀರನ್ನು ಬಿಡುವುದು, ಸೇಲವನ್ನು ತೀವುದು, ಬೆಳೆಯನ್ನು ಲೆಕ್ಕ ಮಾಡಿಸುವುದು, ಮೌತಮದ್ಯಾದಿ ವ್ಯಾಸನಗಳನ್ನು ವಿಮುಕ್ತಿಸುವುದು, ಮೋದಲಾದ ಸರ್ವ ರಾಷ್ಟ್ರ ನಿರ್ವಾಹವಿಷಯಗಳಲ್ಲಿಯೂ ಸಹ ಸ್ತಾಪಿಸ್ತು ನಂತೆ ಸಾವಿರಕೆಣ್ಣಿಗಳ ಸೋಂಟದಿಂದ ಜಾಗಡೂಕನಾಗಿದ್ದು ಆತ್ಮರಕ್ಷಣೆಗಾಗಿ, ಆಹಾರ, ವಿಹಾರ, ಶರ್ಯಾ, ಆಸನ, ಭಾಜನ, ಬೈಷಧ, ಬಂಧು, ಕಳತ್ತ ಮಿಶ್ರಪುತ್ರಾದಿಗಳನ್ನೂ ನಂಬಲಾರದೆ ಪರಿಹೋಧಿಸುತ್ತ, ಇವುತ್ತುನಾಲ್ಕುವರ್ವ ರಾಜ್ಯವಾಚಿದನು.

ಜಂದ್ರಗುಪ್ತನ ರಾಜ್ಯದ ವಿಸ್ತಾರವು.

ಕ್ರಿ. ಪ್ರಾ. ಇಶ್ವರ ಮೋದಲುಗೊಂಡು ೫೦೨ ರ ವರಗೆ ಎಂದರೆ, ಜಂದ್ರಗುಪ್ತನು ಮೋದಲು ಗ್ರೀಕರನ್ನು ಹಂಚಬಿಡೆಶದಿಂದ ಓಡಿಸಿದುದು ಮೋದಲು ಗೊಂಡು, ಸೆಲ್ಕೂಕ್ಸನಿಕೈಟರನನ್ನು ಓಡಿಸಿ, ಆತನೊಡನೆ ಸಂಧಿಮಾಡಿಕೊಳ್ಳುವ ವರಗೆ, ಜಂದ್ರಗುಪ್ತನು ಉತ್ತರದಲ್ಲಿ ಅಥಫಾನಿಸ್ಥಾನ, ಬಲೂಚಿಸ್ಥಾನಗಳವರಗೂ ಪೂರ್ವಪಶ್ಚಿಮದಲ್ಲಿ ಸಮುದ್ರದವರಗೂ ಇರುವ ರಾಜ್ಯವನ್ನು ಜಯಿಸಿ, ಐಕ್ಯತ್ವಾದಿಪಶ್ಚಿಮದಿಂದ ಆಳುತ್ತ ಹಿಂದೂ ದೇಶದ ಮೋದಲನೆಯು ಚಕ್ರವರ್ತಿಯೆಂಬ ಬಿರುದನ್ನು ಸಂಪಾದಿಸಿಕೊಂಡನು.

ಮೈಸೂರು ಗೆಜೆಟೀಯರಿನ ಲೇಖಕರಾದ ಮೆ. ರ್ಯಾಸ್ ಸಾಹೇಬರ ಅಭಿಪ್ರಾಯದಂತೆ ಶಿಕಾರಿಪುರ ಕಾಲುಕು ಬಂದನಿಕ್ಕೆ ಗ್ರಾಮದ ಶಿಲಾಶಾಸನವು (ಕ್ರಿ.ಶ. ೮೨ ನೇ ಶತಾಬ್ದದಲ್ಲಿ) ಕುಂತಲದೇಶವೂ ಮಾರ್ಯರ ಅಧೀನದಲ್ಲಿದ್ದಂತೆ ವಣಿಸುತ್ತಿದೆ. ಇದು ಭೀಮಾ-ವೇದವತೀ ನದಿಗಳ ನಡುವೆ ಸಹ್ಯಾದ್ರಿಯವರಗೂ, ಶಿವಮೌರಿ, ಚಿತ್ರದುರ್ಗ, ಬಳ್ಳಾರಿ, ಧಾರನಾಡ, ಬಿಜಾಪುರ, ಚೊಂಬಾಯಿ, ಹೈದರಾಬಾದು ಸೀಮೆಗಳ ಭಾಗಗಳಗೂ ವ್ಯಾಪಿಸಿದ ದೇಶವೆಂದು ತೋರುವುದು. ಈ ದಕ್ಷಿಣದೇಶವನ್ನು ಜಯಿಸಿದವನು ಜಂದ್ರಗುಪ್ತನೋ, ಇಲ್ಲವೇ ಇವನ ಮಗನಾದ ಬಿಂದುಸಾರನೋ ತಿಳಿಯದು. ಮೈಸೂರು ಸೀಮೆಯಲ್ಲಿಯೇ ಶ್ರವಣಬೆಳಗೊಳಿದಲ್ಲಿಯ ಶಿಲಾಶಾಸನವನ್ನು ಸೋಡಿದಲ್ಲಿ, ಜಂದ್ರಗುಪ್ತನು ಅಲ್ಲಿ ಜೈನಮತಾವ

ಲಂಬಿಯಾಗಿ ಮರಣಹೊಂದಿದಂತೆ ಕಂಡುಬರುವುದು. ಅದರೆ ಇದು ಇನ್ನೂ ಅಲೋಚಿಸತಕ್ಕೂ ದಾಗಿದೆ.

ಹದಿನಾರು ವರುಷಗಳಲ್ಲಿ ಇನ್ನೂ ವಿಶಾಲವಾದ ರಾಜ್ಯವನ್ನು ಸಿಮಿಸಿ ಅದನ್ನು ಒಹು ಜಾಗರೂಕತೆಯಿಂದ ಕಾಪಾಡಿದ ಈ ರಾಜನನ್ನು ಲೋಕದಲ್ಲಿ ಶೂರಾಗ್ರೀಸರರೆಂದು ಪುನತೆಹೊಂದಿದ ಹೀಲಿಪ್, ಅಲೇಗಾಳುಂಡರ್, ಹೆನ್ನಿಬಾಲ್, ಸೆನ್ನೋಲಿಯ್ ಮೊದಲಾದ ಮಹಾಸೇನಾನಾಯಕರಲ್ಲಿ ಬ್ಜಿನಾಗಿ ಎಣಿಸಬೇಕೆಂದು ಒಬ್ಬನೊಬ್ಬ ಪಾಶ್ಚಾತ್ಯ ಲೇಖಕನು ಬರಂದಿರುವನು.



ಐದನೇಯ ಪ್ರಕರಣ.

ಒಂದುಗುಪ್ತನ ಕಾಲನಿರ್ಣಯವು.

ಹಿಂದೂದೇಶಕ್ಕೆ ಪ್ರಥಮಚಕ್ರವರ್ತಿಯಾದ ಚಂದ್ರಗುಪ್ತನಕಾಲವು ಹೇಗೆ ನಿಣರ್ಯಿಸಲ್ಪಟ್ಟಿತ್ತೆಂದು ಓದುವವರು ಹೇಳಬಹುದು. ಅವರ ಜಿಜ್ಞಾಸೆಯನ್ನು ತೃಪ್ತಿಸದಿಸುವುದಕ್ಕಾಗಿ ಇಲ್ಲಿ ಈ ವಿಷಯವನ್ನು ಚರ್ಚಿಸಬೇಕಾಗಿದೆ. ಇದೂ ಅಲ್ಲದೆ; ಚಂದ್ರಗುಪ್ತ ಕಾಲನಿರ್ಣಯವು, ಹಿಂದೂದೇಶಕಜರಿತ್ತಿಯನ್ನು ಕಲಿಯ ಕೊಂಡುವ ವಿದ್ಯಾರ್ಥಿಗಳು ಗಮನಿಸಬೇಕಾದ ಮುಖ್ಯ ವಿಷಯಗಳೆಲ್ಲಾ ಉದಾಹಿತಾಗಿದೆ. ಹಿಂದೂದೇಶದ ಅಧ್ಯಂತ ಚರಿತ್ರೆನ್ನು ಇಂದಿನವರೆಗೆ, ಹಿಂದೂಗಳ ಕಾಲನೆಂತಲೂ, ಮಹಮ್ಮದಿಯರ ಕಾಲನೆಂತಲೂ, ಬ್ರಿಟಿಷರ ಪ್ರಭುತ್ವನೆಂತಲೂ ಮೂರು ಭಾಗ ವಾಗಿ ವರ್ಣಿತವಾಗಿದೆ. ಇವುಗಳಲ್ಲಿ ಎರಡನೇಯ, ಮೂರನೇಯ ಭಾಗಗಳಲ್ಲಿಯ ಕಾಲನಿರ್ಣಯಗಳು ನಿಶ್ಚಯವಾಗಿವೆ. ಅವುಗಳನ್ನು ಕುರಿತು ವಿಶೇಷ ಭಿನ್ನಾಭಿಪ್ರಾಯಗಳಿಲ್ಲ. ಘಜನೀಮಹಮ್ಮದನು ಸೋಮನಾಥ ದೇವಾಲಯವನ್ನು ಹೊಚ್ಚಿಕೊಂಡು ಹೊರೆದ ಸಂಪತ್ತರವನ್ನು ಆಕ್ಷರು ಚಕ್ರವರ್ತಿಯು ರಾಜ್ಯಕ್ಕೆ ಬಂದ ವರ್ಣವನ್ನೂ ಲಾಡಾ ಕಾನಾ ವಾಲ್ತಿಸು ರಾಜಪ್ರತಿನಿಧಿಯಾಗಿ ಹಿಂದೂ ದೇಶಕ್ಕೆ ಬಂದ ವರ್ಣವನ್ನೂ ನಾನು ನಿಶ್ಚಯವಾಗಿ ಹೇಳಬಲ್ಲೇನು. ಆಯಾಕಾಲಗಳಲ್ಲಿ ಚರಿತ್ರಾರರು ಕಾಲಸ್ಥಳ ನಿರ್ಣಯಗಳೊಡನೆ ಸಮಕಾಲಿಕ ಚರಿತ್ರನಿರ್ಣಯಗಳನ್ನು ಬರೆದಿಟ್ಟಿರುವುದೇ ಇದಕ್ಕೆ ಕಾರಣವು. ಆದರೆ ಹಿಂದೂಗಳ ಕಾಲದ ಚರಿತ್ರಾಂಶಗಳ ಕಾಲನಿರ್ಣಯವು ಹೀಗಳು. ಇದರೊಳಗೆ ಪ್ರತಿವಿಷಯದ ಕಾಲ ನಿರ್ಣಯವೂ ಸಂಕ್ಷಯಾಸ್ಪದವೇ. ಪ್ರತಿವಿಷಯದಲ್ಲಿಯೂ ಅಭಿವೃದ್ಧಿಯಾಗಿ ನಿರ್ಣಯಿಸುವುದಕ್ಕಾದ ವರ್ಣನ್ನು ದೊಡ್ಡಾಗಿ ಹಿಂದೂ ದೇಶದ ಕಾಲ ನಿರ್ಣಯವೂ ಸಂಕ್ಷಯಾಸ್ಪದವೇ. ಮುಗ್ಗೇಂದರಕಾಲ ನಾವುದೆಂಬುದಾಗಿ ನಿರ್ಣಯಿಸುವುದಾದರೆ ಒಬ್ಬನು ಐದುಸಾವಿರ ವರ್ಷಗಳ ಹಿಂದೆ ಎಂತಲೂ, ಮತ್ತೊಬ್ಬನು ಎಳುಸಾವಿರ ವರ್ಷಗಳ ಹಿಂದೆ ಎಂಬುದಾಗಿಯೂ ಇನ್ನೊಬ್ಬನು ಹತ್ತುಸಾವಿರ ವರ್ಷಗಳ ಹಿಂದೆ ಎಂತಲೂ ಉತ್ತರವನ್ನು ಕೊಡುವರು. ಇದು ಹೀಗೆಯೇ ಎಂದು ಹೇಳುವುದಕ್ಕೆ ತಕ್ಕೆ ಸಾಧನಗಳು ಇಲ್ಲ. ಹೀಗೆಯೇ ಉಪನಿಷತ್ತುಗಳ ಕಾಲವನ್ನು ಕುರಿತೂ, ಮಹಾಭಾಷ್ಯರಚನಾ ಕಾಲವನ್ನು ಕುರಿತೂ, ಶಂಕರಾಚಾರ್ಯರ ಅವತಾರಸಮಯನಿರ್ದಿಷ್ಟ ಯದ್ವಿಯೂ, ನಾದಪ್ರತಿನಾದಗಳನೇ. ನೇರಣಾ ಕಾರಣಗಳಿಂದಲೇ ಹಿಂದೂಗಳ ಕಾಲವು ನಿಶ್ಚಯಕಾಲಜ್ಞ ಸಾಭಾವನೆಂಬ ಅಂಥ

ಕಾರದಿಂದ ತುಂಬಿಹೋಗಿದೆ. ಇಂತಹ ಮಹಾಂಥಕಾರ ಮಧ್ಯದಲ್ಲಿ ಒಂದ್ರಗುಪ್ತ ಕಾಲನಿಣಂಯನೆಂಬುದೊಂದು ಚಿಕ್ಕ ದೀಪನ್ವ ಗ್ರೀಕಚರ್ಚರ್ಕಾರರ ಸಹಾಯ ದಿಂದ ಬೆಳಗುತ್ತಿರುವುದರಿಂದ, ಅದನ್ನು ಆಧಾರವಾಗಿಟ್ಟುಕೊಂಡು ಅದರ ಮೊದಲೂ ಅನಂತರವೂ ಜರುಗಿದ ಚರಿತ್ರಾಂಶಗಳ ಕಾಲವನ್ನು ಪಂಡಿತರು ನಿಶ್ಚಯಿಸುತ್ತಿರುವರು.

ಆದುದರಿಂದ ಕಾಲನಿಣಂಯನೆಲ್ಲಕ್ಕೂ ಆಧಾರಭೂತವಾದ ಈ ಒಂದ್ರಗುಪ್ತ ಕಾಲವು ಹೇಗೆ ನಿರ್ದಿಷ್ಟವಾಗಿದೆಯೋ ಅದು ಎಷ್ಟರ ಮಟ್ಟಿಗೆ ನಂಬತಕ್ಕೂದೋ ಎಂಬುದನ್ನು ನಾವು ಆಲೋಚಿಸಬೇಕಾಗಿದೆ.

ಅಲೆಗಾಜ್ಞಂಡರನು ಹೊಂದೂದೇಶಕ್ಕೆ ಬಂದಾಗ ಆತನೊಡನೆ ಬಂದ ಪಂಡಿತರೂ, ಒಂದ್ರಗುಪ್ತನ ಸಭೆಗೆ ರಾಯಭಾರಿಯಾಗಿ ಬಂದ ಮೆಗಾಸ್ಟ್ರಿಸ್ ಎಂಬ ವನ್ನೂ, ಅವನನ್ನು ನುಸರಿಸಿ, ಇನ್ನೂ ಅನೇಕ ಗ್ರೀಕ್-ಗ್ರಂಥಕಾರರೂ, ಸಾಂತ್ರಕೋಟಸ್ ಇಲ್ಲವೇ ಶಾಂದ್ರಗೋಪ್ತಸ್ ಎಂಬವನು ಅಲೆಗಾಜ್ಞಂಡರನನ್ನು ಮೊದಲು ಬಂದು ನೋಡಿದಹಾಗೂ ಅಲೆಗಾಜ್ಞಂಡರನು ಮೃತಹೋಂದಿದ ಸ್ವಲ್ಪ ಕಾಲದಲ್ಲಿಯೇ ಆತನು ಪಂಜಾಬುದೇಶದಿಂದ ಗ್ರೀಕ್-ಸ್ಕ್ರೀನಿಕರನ್ನು ಓಡಿಸಿ ಸ್ವತಂತ್ರನಾದಹಾಗೂ, ಆತನ ರಾಜಧಾನಿಯು ಗಂಗಾತೀರದಲ್ಲಿಪಾಲಿಚೋತ್ರಾ ಎಂಬ ಹೆಸರಿಂದ ಹೆಚ್ಚಿನ ಸ್ವೇಭವವನ್ನು ಹೊದಿದ ಪಟ್ಟಣವಾಗಿದ್ದ ನೆಂತೂ, ಆತನಿಗೆ ಮೊದಲು ರಾಜನಾಗಿದ್ದು ನಂತ್ರಸ್ ಎಂಬ ಹಾಗೂ, ಅವನಿಗೆ ಜನರಲ್ಲಿ ದ್ವೇಷವುಂಟಾದುದರಿಂದ ಸಾಂಪ್ರಕೋಟಸ್ ಎಂಬವನು ಅವನನ್ನು ಕೊಂಡು ರಾಜನಾದಹಾಗೂ ಬರದಿರುವರು. ಮೊತ್ತಮೊದಲು ಸಾಂತ್ರಕೋಟಸೆಂದರೆ ಯಾರೆಂದು ತಿಳಿಯದೆ ಹೋಯಿತಾದರೂ ಮೇಲಿನ ವರ್ಣನೆಗಳನ್ನೆಲ್ಲಾ ಚಿನ್ನಾಗಿ ವಿವರಿಸಿಪಾಶ್ಚಾತ್ಯ ವಿದ್ವಾಂಸರು ಸಾಂತ್ರಕೋಟಸ್ ಎಂದರ ಒಂದ್ರಗುಪ್ತನೆಂದೂ, “ಪಾಲಿಹೋತ್ರ” ಎಂದರೆ ಪಾಟಲೀಪುತ್ರನೆಂತಲೂ, ನಂತ್ರಸ್ ಎಂದರೆ ನಂದನೆಂತಲೂ ನಿಶ್ಚಯಿಸಿರುವರು. ಪಾಲಿಹೋತ್ರಕ್ಕೂ ಗಂಗಾನದಿಗೂ ಇರುವ ದೂರವನ್ನು ಮೆಗಾಸ್ಟ್ರಿಸ್ ಬರದಿರುವನು. ಅದು, ಈಗಿನ ಪಾಟ್‌ನ ಪಟ್ಟಣಕ್ಕೂ ಗಂಗೀಗೂ ಇರುವ ದೂರಕ್ಕೆ ಸರಿಹೋಗುತ್ತದೆ. ಇಷ್ಟೇ ಅಲ್ಲದೆ ಪಾಲಿಹೋತ್ರವು ಗಂಗಾ-ಹೋಣಾ ಸಂಗಮದಿಂದ ಉಂಟಾದ ಅಂತರ್ವೇದಿಯಲ್ಲಿರುವದೆಂದು ಆತನು ಬರದ ವಿವರವು, ಈಗಿನ ಪಾಟ್‌ನ ಎಂದರೆ ಪೂರ್ವದ ಪಾಟಲೀಪುರಕ್ಕೇ ಅನ್ವಯಿಸುತ್ತದೆ. ಅದುದರಿಂದ “ಪಾಲಿಹೋತ್ರ” ಎಂದರೆ ಪಾಟಲೀಪುರನೆಂತಲೂ, ಸಾಂತ್ರಕೋಟಸ್ ಎಂದರೆ ಒಂದ್ರಗುಪ್ತನೆಂತಲೂ, ಈತನೇ ಸೆಖ್ಚುಕಸ್ ನಿಕೋಟರನ್ನು

ಓಡಿಸಿದನೆಂತಲೂ, ಈತನ ರಾಜಧಾನಿಯು ಪಾಟಲೀಪುರವೆಂತಲೂ, ನಾವು ದೃಢವಾಗಿ ಹೇಳಬಹುದು.

ಕಾಲನಿಣಿಯಕ್ಕೆ ಎರಡನೆಯ ಸಾಧನವು.

ಹೀಗೆ ನಾವು ಒಂದು ನಿಶ್ಚಯವಾದ ಸಾಧನದ ಮೂಲಕ ಚಂದ್ರಗುಪ್ತನ ಕಾಲವನ್ನು ಕಂಡುಕೊಂಡೆವು. ಇದೇ ನಿಜವಾದುದೆಂದು ಒತ್ತಿ ಹೇಳುವುದಕ್ಕೆ ಮತ್ತೊಂದು ಸ್ವತಂತ್ರಸಾಧನವೂ ಇದೆ. ಮೊದಲನೆಯ ಸಾಧನಕ್ಕೂ ಇದಕ್ಕೂ ಸಂಬಂಧವಿಲ್ಲದೆ ಇದನ್ನು ಬೇರೆ ವಿಧವಾಗಿ ಲೆಕ್ಕ ಹಾಕಿ ಮೇಲಿನ ಕಾಲವನ್ನೇ ಸಾಧಿಸುವುದರಿಂದ ಇದನ್ನು ಸ್ವತಂತ್ರಸಾಧನವೆಂದು ಹೇಳಿದೆವು.

ಚಂದ್ರಗುಪ್ತನ ಮಗನು ಬಿಂದುಸಾರನು. ಬಿಂದುಸಾರನ ಮಗನು ಅಶೋಕ ವರ್ಧನನು. ಈತನೇ ಧರ್ಮೋಪದೇಶಕಾಗಿ ತನ್ನರಾಜ್ಯದಲ್ಲಿಲ್ಲಿಯೂ ಶಿಲಾಶಾಸನಗಳನ್ನು ಕೆತ್ತಿಸಿ, ಹೆಚ್ಚಿನ ಖಾತಿಯನ್ನು ಹೊಂದಿದ ಅಶೋಕನು. ಈತನ ಶಾಸನಗಳಲ್ಲಿ ಅಶೋಕನೆಂಬ ಹೆಸರಿಲ್ಲ. ಪ್ರಿಯದಶಿ ಎಂಬ ಸಂಸ್ಕೃತಪದಕ್ಕೆ ಪ್ರಾಕೃತರೂಪವಾದ ಪಿಯದಶಿ ಎಂಬ ಹೆಸರಿದೆ. ಆದರೆ ಅಶೋಕನಿಗೆ ಪ್ರಿಯದಶಿ ಎಂಬ ನಾಮಾಂಶರವಿದೆಯೆಂದು ನಾವು ಅನೇಕ ಸಾಧನಗಳಿಂದ ನಿಶ್ಚಯಿಸಬಹುದು.* ಈ ವಿವರವು ಚರಿತ್ರಕಾರರೆಲ್ಲರೂ ನಿಸ್ಸಂದೇಹವಾಗಿ ಒಪ್ಪಿಕೊಂಡುದೇ. ಆದುದರಿಂದ ಇಲ್ಲಿ ಆದರ ವಿವರಣೆಯು ಅಗತ್ಯವಿಲ್ಲ.

ಅಶೋಕನೆಂದ ವಿರಚಿತವಾದ ಹದಿಮೂರನೆಯ ಶಿಲಾಶಾಸನದಲ್ಲಿ ಈ ಪ್ರಕಾರ ಬರೆದಿದೆ.

ಹದಿಮೂರನೆಯ ಶಿಲಾಶಾಸನವು.

ಸತ್ಯವೇ ಜಯವು.

“ಪಿಯದಶಿಯು ಮುಖ್ಯವಾಗಿ ಹೇಳುವ ವಿಜಯವು ಧರ್ಮಸಂದೇಶದಿಂದ ಆಗುವ ವಿಜಯವೇ. ಇಂತಹ ವಿಜಯವನ್ನು ಪಿಯದಶಿಯು ತನ್ನ ಸಾಮಾಜ್ಯದಲ್ಲಿಯೇ ಅಲ್ಲದೆ ತನ್ನ ಸೀರೆಹೊರಿಯ ಸೀಮೆಗಳಲ್ಲಿರುವ ಪ್ರಜೀಗಳ ಮೇಲಿಯೂ

*ಇದನ್ನು ಕುರಿತು ಹೇಜ್‌ಗ್ರಾಮ ಎಂದುಕೊಳ್ಳಬೇಕಾದವರು “The Journal of the Royal Asiatic Society” ಯಿಗಾಗಂತೆ ಸಂಪನ್ಮೂರಧ ಪುಟದಲ್ಲಿ “Identity of Piyadasi with Asoka Maurya” ಎಂಬ ಲೇಖನವನ್ನು ನೋಡಬೇಕು.

ಹೂಂದಿರುವನು. ಅರುನೂರು ಯೋಜನ ದೂರದಲ್ಲಿರುವ ಅಂಟಿಯೋ ಕನೆಂಬ ಹೆಸರುಳ್ಳ ರಾಜನು ನಿವಾಸಿಸುವ ಪ್ರದೇಶಕ್ಕೂ, ಈ ಅಂಟಿಯೋ ಕೆಸಿಗಾಚೆ ‘ತುರ ಮಾಯೆ’ ‘ಅಂತಿಕೆಸಿ’ ‘ಮಕ’ ‘ಅಲಿಕಸುಂದರ’ ಎಂಬ ಹೆಸರಿನಿಂದ ಹೋಂಭಿಸುವ ರಾಜಚತುಷ್ಪತ್ಯವು ನಿವಾಸಿಸುವ ಪ್ರದೇಶಗಳಿಗೂ ಈ ವಿಜಯವು ವ್ಯಾಪಿಸಿದೆ.”*

ಈ ಶಾಸನದಲ್ಲಿ ಐವರು ವಿದೇಶೀಯ ರಾಜರುಗಳ ಹೆಸರುಗಳನ್ನು ಉದಾಹರಿಸಿರುತ್ತಾರೆ. ಇವರಲ್ಲಿ ಅಂತಿಯೋ ಕನೆಂಬವನು ಅಂಟಿಯೋಕಸ್ ಥಿಯೋಸ್ ಎಂಬ ಸಿರಿಯ ದೇಶದ ಅರಸನು. ಇವನು ಶ್ರೀ. ಪ್ರೌ. ಅಳ್ಳ ರ ವರಗೆ ರಾಜ್ಯವ ನಾವು ಇದನು. ತುರಮಾಯೇ ಎಂಬವನು ಟಾಲಿನಿಂ ಫಿಲಾಡೆಲ್ಫಿಸ್ ಎಂಬ ಹೆಸರಿನಿಂದ ಈಜಿಪ್ತ ದೇಶದಲ್ಲಿ ರಾಜ್ಯಭಾರಮಾಡಿ ಶ್ರೀ. ಪ್ರೌ. ಅಳ್ಳ ರಲ್ಲಿ ಮೃತ ನಾದನು. ಈತನ ಮಗಳನ್ನೇ ಅಂಟಿಯೋ ಕನು ವಿವಾಹವಾದನು. ಅಂತಿಕೆಸಿ ಎಂಬವನು ಅಂಟಿಗೋನಸ್ ಗೊನಿಟಸ್ ಎಂಬ ಹೆಸರಿನಿಂದ ಮೇಕಡೋನಿಯ ರಾಜ್ಯವನ್ನು ಸಂಪಾದಿಸಿ ಶ್ರೀ. ಪ್ರೌ. ಅಳ್ಳ ರ ವರಗೆ ಆಳಿದನು. ಅಲಿಕಸುಂದರ ನೆಂಬವನು ಪ್ರೇರಸ್ ಎಂಬವನ ಮಗನು. ಅಲೆಗಾಜ್ಞಂಡರಂಬವನು ಎಪಿರಸ್ ದೇಶದ ಪ್ರಭುವು. ಶ್ರೀ. ಪ್ರೌ. ಸುಮಾರು ಅಣಂ ರ ವರಗೆ ಪ್ರಭುತ್ವವನ್ನು ಮಾಡಿದನು. ಮಾಗಾಸ್ ಎಂಬವನು ಸ್ಯೇರಸ್ ದೇಶದ ಅರಸನು. ಟಾಲಿನಿಂ ಸಾಪ ತ್ಯಾಸೋದರನು. ಶ್ರೀ. ಪ್ರೌ. ಅಳ್ಳ ರಲ್ಲಿ ಇವನು ಪರಲೋಕಗತನಾದನು.

ಮೇಲೆ ಉದಾಹರಿಸಿದ ಅರಸರು ಅಲ್ಲಲ್ಲಿ ಭಿನ್ನಕಾಲಗಳಲ್ಲಿದ್ದ ರೂ, ಮೇಲಣ ಖದುಹೆಸರುಗಳು, ರಾಜರುಗಳು ಏಕಕಾಲದಲ್ಲಿ ಭಿನ್ನದೇಶಗಳಲ್ಲಿ ಆಳುತ್ತಿರುವುದು ನಾವು ಉದಾಹರಿಸಿದ ಸಿರಿಯಾ, ಈಜಿಪ್ತ, ಮೇಕಡೋನಿಯಾ, ಎಪಿರಸ್, ಸ್ಯೇರಸ್ ರಾಜರ ವಿಷಯವಾಗಿಯೇ ಸಿದ್ಧಿಸುತ್ತಿದೆ. ಆದುದರಿಂದ ಕಾಲನಿಂಹಯವಿಷಯ ದಲ್ಲಿ ಎಷ್ಟು ಮಾತ್ರಕ್ಕೂ ವ್ಯತ್ಯಾಸವಿರಲು ಕಾರಣವಿಲ್ಲ. ಇದೂ ಅಲ್ಲದೆ ಈ ಮಾಗಾಸ್ ಚಿಟ್ಟು, ಇದೇ ಹೆಸರಿನ ಮತ್ತೊಬ್ಬ ರಾಜನು ಇಲ್ಲವೇ ಇಲ್ಲ.

ಮಾಗಾಸು ಶ್ರೀ. ಪ್ರೌ. ಅಳ್ಳ ರಲ್ಲಿ ಮೃತನಾದನು. ಅಲೆಗಾಜ್ಞಂಡರನು ಕೂಡ ಆ ಸಂಪತ್ತರದಲ್ಲಿಯೇ ಅಥವಾ ಅದಕ್ಕೆ ಸ್ವಲ್ಪಮೊದಲೇ ಪರಲೋಕಗತನಾದನು.

* ಏನೇಂಬ ಮುಖಮುತೇ ವಿಜಯೇ ದೇವಾನಾಂ ಪ್ರಿಯ ಸಯೋಧ್ರಮ ವಿಜಯೋ ಸೋಚ ವನ ಲಧೋ ದೇವಾನಾಂ ಪ್ರಿಯ ಸ ಇಹ ಚ ಸದ್ಯೇಮ ಚ ಅಂತೇಮ [ಇ] ಅವನುಪಿಯೋಜನಾ ಶ [ತೇ]ಮ ಯಾತ್ರ ಅಂತಿಯೋಕೇನಾಮ ಯೋನ ರಾಜಾ ವರಾಂಚ ತೇವ ಆಂತ ಯೋಕೇನ ತತ್ತರೇ [ಇ] ರಾಜಾನಿ ಕುರಮಾಯೇ ನಾಮ ಅಂತಿಕೆಸಿ ನಾಮ ಮತ್ತ ನಾಮ ಅಲಿಕ ಸುಂದರೋ ನಾಮ.

ಆದುದರಿಂದ ಮೇಲೆ ಹೇಳಿದ ಅಶೋಕಶಾಸನವು ವಾಗಾಸು ಬದುಕಿರವಾಗಲೀ ಅಥವಾ ಮೃತಹೊಂದಿದ ಸಮಾಖಾರನು ತಿಳಿಯುವ ಮೋದಲೇ ಕೆತ್ತಿಸಲ್ಪಟ್ಟಿರುತ್ತೇನು. ಸೈರಸ್ ನಿಂದ ವಾಗಾಸು ಮೃತಹೊಂದಿದ ವರ್ತಮಾನವು ಹಿಂಡೂ ದೇಶಕ್ಕೆ ಬರುವುದಕ್ಕೆ ಬಂದು ವರ್ಷಕ್ಕೂಂತ ಹೆಚ್ಚಿನ ಶಾಲವು ಬೇಕಾಗದೆಂಬುದು ನಿಶ್ಚಯವು. ಆದುದರಿಂದ ಕ್ರಿ. ಪೂ. ಅಂತಹ ಕೆಲುವಾಯ ಈ ಶಾಸನವು ಕೆತ್ತಿಸಲ್ಪಟ್ಟಿರುವೆಂದು ನಾನು ನಿಶ್ಚಯಿಸಬಹುದು. ಈ ಶಾಸನವು ಅಶೋಕನ ಪಟ್ಟಾಭಿಷೇಕವಾದ ತರುವಾಯ ಹದಿಮೂರನೇಯ ವರ್ಷದಲ್ಲಿ ಕೆತ್ತಿಸಲ್ಪಟ್ಟತು; ಎಂದರೆ, ಪಟ್ಟಾಭಿಷೇಕವಾಗಿ ಹನ್ನೆರಡು ವರ್ಷಗಳು ಆಗಿಹೊಮ್ಮೆದುವೆಂದು ಅಥವಾ ಅಂತಹ ಕ್ಕೆ ಗೂ ಸೇರಿದರೆ ಅಡ್‌ರ ಸಂಖ್ಯೆ ಬರುವುದು. ಆದುದರಿಂದ ಕ್ರಿ. ಪೂ. ಅಡ್‌ರ ನೇಯ ವರ್ಷದಲ್ಲಿ ಅಶೋಕಮಹಾರಾಜನು ಪಟ್ಟಾಭಿಷಿಕ್ತನಾದನೇಂದು ಗೊಂತುಗುತ್ತದೆ. ಸಿಂಹಳದ್ವಿನ ಚರಿತ್ರೆಯನ್ನು ನೋಡಲಾಗಿ, ಕೆಲವು ಗೃಹಚ್ಚಿದ್ರುಗಳಿಂದ ಅಶೋಕನು ರಾಜ್ಯಕ್ಕೆ ಬಂದ ತರುವಾಯ ಮೂರು ಸಂವತ್ಸರಗಳನಂತರ ಆತನಿಗೆ ಪಟ್ಟಾಭಿಷೇಕವಾಯಿತೆಂದು ತಿಳಿಯಬರುತ್ತದೆ. ಆದುದರಿಂದ ಆತನಿಗೆ ಕ್ರಿ. ಪೂ. ಅಡ್‌ರಲ್ಲಿ ಪಟ್ಟಾಭಿಷೇಕವಾದರೂ ಆತನು ಅದಕ್ಕೆ ಮೂರು ವರ್ಷ ಮೋದಲೇ, ಎಂದರೆ ಕ್ರಿ. ಪೂ. ಅಂತ ರಲ್ಲಿ ರಾಜ್ಯಕ್ಕೆ ಬಂದಂತೆ ಗ್ರಹಿಸಬಹುದು.

ಅಶೋಕನ ತಂಡಿಯು ಬಿಂದುಸಾರನು. ಆತನು ಇಪ್ಪತ್ತೀಪ್ತಿದು ವರ್ಷ ರಾಜ್ಯವಾಳಿದನೇಂದು ಪುರಾಣಗಳು ಹೇಳುತ್ತಿವೆ. ನಮ್ಮ ಚರಿತ್ರನಾಯಕನಾದ ಚಂದ್ರಗುಪ್ತನು ಬಿಂದುಸಾರನ ತಂಡಿಯು. ಈತನು ಇಪ್ಪತ್ತನಾಲ್ಯಾ ವರುವ ಗಳು ರಾಜ್ಯವಾಳಿದನೇಂದು ಪುರಾಣಗಳೂ, ಸಿಂಹಳದ ಗ್ರಂಥಗಳೂ ಹೇಳುತ್ತಿವೆ. ಎಂದರೆ, ಚಂದ್ರಗುಪ್ತನೂ ಬಿಂದುಸಾರನೂ ಕೂಡಿ ಇಂದ್ರ ವರ್ಷಗಳ ಶಾಲ ರಾಜ್ಯವಾಳಿದಂತಾಯಿತು. ಈ ಸಂಖ್ಯೆ ಮತ್ತು ಇದುವರಗೆ ನಾವು ಸಾಧಿಸಿದ ಅಂತ, ಎಂದರೆ ಅಶೋಕನು ರಾಜ್ಯಕ್ಕೆ ಬಂದ ಸಂಖ್ಯೆ, ಇವೆರಡನ್ನೂ ಸೇರಿಸಿದರೆ ಇಗಾ ಬರುತ್ತದೆ. ಇದೇ ಚಂದ್ರಗುಪ್ತನು ರಾಜ್ಯಕ್ಕೆ ಬಂದ ಸಂವತ್ಸರದಸಂಖ್ಯೆಯಾಗಿದೆ.

ಈ ರೀತಿ ನಾವು ಎರಡು ಭಿನ್ನವಾಗ್ಗೆಗಳಿಂದ ಹೊರಟು, ಬೇರೆ ಬೇರೆ ದಾರಿಯಿಂದ ಹೊದರೂ ಘಟ್ಟಿಕುಟ್ಟಿರ್ಪುಭಾತ ನಾಯದಿಂದ ಬಂದೇ ಸ್ಥಳಕ್ಕೆ ಬಂದು ಸೇರುತ್ತಲಿದ್ದೇವೆ. ಸಾಂಧ್ರಶೋಟಸ್ ಎಂದರೆ ಚಂದ್ರಗುಪ್ತನೇಂದೆಣಿಸಿ ಅಲೆಗಾಜ್ಞಂಡರನ ದಂಡಯಾತ್ರಾತಿಧಿಗಳನ್ನೂ, ಗ್ರೀಕ ಚರಿತ್ರಕಾರರನ್ನೂ ಆಧಾರವಾಗಿ ತೆಗೆದುಹಾಂಡು ಮಾಡಿದ ಲೆಕ್ಕಾದಿಂದಲೂ ಅಶೋಕವರ್ಧನಾಶಾಸನವನ್ನು ಆಧಾರವಾಗಿಟ್ಟುಕೊಂಡು ಪುರಾಣಾದಿಗಳಲ್ಲಿ ವರ್ಣಿಸಿದ ಮೌರ್ಯರಾಜರ ಪಾಲ

ನೇಯ ಕಾಲವನ್ನು ಲೆಕ್ಕೆ ಹಾಕಿದರೂ, ಕ್ರಿ. ಪ್ರೊ. ಇಂಗ ರಲ್ಲಿಯೋ, ಇಂಗ ರಲ್ಲಿಯೋ ಅತನು ರಾಜ್ಯಕ್ಕೆ ಬಂದಂತೆ ಸ್ಪಷ್ಟವಾಗುತ್ತದೆ.

ಇದಲ್ಲದೆ ಬೇರೊಂದು ವಿಶೇಷವಿದೆ. ಅಶೋಕನು ಕ್ರಿ. ಪ್ರೊ. ಇಂಗ ರಮೆದಲುಗೊಂದು ಅಣಿ ರ ವರಗೆ ರಾಜ್ಯವಾಳಿದನು. ಅತನಿಂದ ಶಾಸನಗಳಲ್ಲಿ ಹೇಳಲ್ಪಟ್ಟ ಅಂಟಿಯೋಕನು ಅವನಿಗೆ ಸಮಕಾಲಿಕನಾಗಿ ಅಣಿ ರಿಂದ ಅಳಿ ರ ವರಗೆ ರಾಜ್ಯವಾಳಿದನು. ಚಂದ್ರಗುಪ್ತನು ಅಶೋಕನ ಅಜ್ಞನು. ಸೆಲ್ಯೂಕಸ್ ನಿಕೇಟರು ಅಂಟಿಯೋಕನ ಅಜ್ಞನು. ಮೊಮ್ಮೆಕ್ಕೆಳು ಸಮಕಾಲಿಕರಾಗಿದ್ದಲ್ಲಿ ಅವರ ಅಜ್ಞಂದಿರೂ ಸಮಕಾಲಿಕರಾಗುವುದು ಸಹಜವೆಂದು ಸಾಧಾರಣನಾಗಿ ಗ್ರಹಿಸಬಹುದು. ಆದುದರಿಂದ ಸೆಲ್ಯೂಕಸ್ ನಿಕೇಟರು ಚಂದ್ರಗುಪ್ತನಿಗೆ ಸಮಕಾಲಿಕನೇಂಬುದು ಸ್ಪಷ್ಟವು.

ಮೇಲೆ ಬರೆದ ಕಾರಣಗಳೇಂದ್ರ ನಮ್ಮ ಚರಿತ್ರನಾಯಕನಾದ ಚಂದ್ರಗುಪ್ತ ಮೌರ್ಯನು ಅಲೆಗ್ಜಾಂಡರನೊಡನೆಯೂ, ಸೆಲ್ಯೂಕಸ್ ನಿಕೇಟರನೊಡನೆಯೂ, ಸಮಕಾಲಿಕನೇಂದು ತೇಲುತ್ತದೆ. ಗ್ರೀಕರಾದ ಇವರಿಬ್ಬ ರ ಚರಿತ್ರೆಗಳೂ ಸಮಕಾಲಿಕರಾದ ಗ್ರಂಥಕಾರರಿಂದಲೇ ಬರಯಲ್ಪಟ್ಟಿರುವುದರಿಂದ ಅವರ ಕಾಲದ ವಿವಯದಲ್ಲಿ ಸಂಶಯವಿಲ್ಲ. ಅವರ ಯುದ್ಧಗಳನ್ನು ಕುರಿತೂ, ಅಭಿಯೋಗಗಳನ್ನು ಕುರಿತೂ, ಪ್ರವಾಸಗಳನ್ನು ಕುರಿತೂ, ಮಾಡಲ್ಪಟ್ಟ ಕಾಲನ್ಯಾಯಗಳಲ್ಲಿ ಒಂದೇ ರದು ತಿಂಗಳ ಹೆಚ್ಚು ಕಡಿಮೆ ಬಂದರೂ ಬರಬಹುದೇ ಹೊರತು ಅದಕ್ಕಂತಹೆಚ್ಚಿನ ವ್ಯತ್ಯಾಸವು ಬಾರದು.

ಅಲೆಗ್ಜಾಂಡರನು ಹಿಂದೂದೇಶಕ್ಕೆ ಬಂದಾಗ ಚಂದ್ರಗುಪ್ತನು ಅತನನ್ನು ಸಂದರ್ಶಿಸಿದಂತಿರುವುದರಿಂದ ಈ ಪ್ರಸಂಗವು ಕ್ರಿ. ಪ್ರೊ. ಇಂಗ ರಲ್ಲಿ ಆಧಿವಾ ಇಂಗ ರಲ್ಲಿ ನಡೆದಿರಬೇಕು. ಅಲೆಗ್ಜಾಂಡರು ಕ್ರಿ. ಪ್ರೊ. ಇಂಗ ನೆಯ ಸಂವಹನರದ ಮೇರೆ ತಿಂಗಳಲ್ಲಿಯೋ ಜೂನ್ ತಿಂಗಳಲ್ಲಿಯೋ ಕೀರ್ತಿಶೀವನಾದನು. ಅತನ ಮರಣವಾತ್ಮೆಯು ತಿಳಿದ ಸ್ವಲ್ಪಕಾಲದೊಳಗಾಗಿ ಚಂದ್ರಗುಪ್ತನು ಸ್ವತಂತ್ರನಾದ ನೇಂದು ತೋರುತ್ತದೆ. ಅಲೆಗ್ಜಾಂಡರನ ಮರಣವಾತ್ಮೆಯು ಹಿಂದೂದೇಶದ ಜನರಿಗೆ ತಿಳಿಯುವುದಕ್ಕೆ ಎರಡುತಿಂಗಳಾಯಿತೆಂದು ಲೆಕ್ಕೆ ಹಿಡಿದರೂ, ಅಗಸ್ಟ್ ಅಥವಾ ಸೆಪ್ಟೆಂಬರ್ ತಿಂಗಳಲ್ಲಿ ಆ ಸಮಾಚಾರವು ತಿಳಿದಿರಬಹುದು. ಆಗ ಚಂದ್ರಗುಪ್ತನು ಕೂಡಲೇ ಸೈನ್ಯವನ್ನು ತೆಗೆದುಕೊಂಡು ಹೋಗಿ ಪಂಚಾಬದೇಶದಿಂದ ಗ್ರೀಕರನ್ನು ಓಡಿಸಿಬಿಟ್ಟಿರಿಂದ ಈ ಸಂಗತಿಯು ಕ್ರಿ. ಪ್ರೊ. ಇಂಗ ರಲ್ಲಿ ಜರುಗಿ

ಹೀಂದು ಹೇಳಬಹುದು. ಸೆಲ್ಯೂಕಸು ತನ್ನ ಅಸಿಯಾಖಿಂಡದ ವೈಭವಕ್ಕೆ ಅನ್ತಿ ಭಾರವನ್ನು ಕಾಕುತ್ತಿರುವಾಗ, ಚಂದ್ರಗುಪ್ತನು ಹಿಂದೂದೇಶಕ್ಕೆ ಚಕ್ರವರ್ತಿಯಾದನ್ನೆಂದು ಜಸ್ಟಿನ್‌ನು ಬರೆದಿರುವನು.* ಸೆಲ್ಯೂಕಸು ಶ್ರೀ. ಪ್ರೌ. ಇಗ ರಳಿ ಬೆಬಿ ಲೋನಾ ಪಟ್ಟಣಕ್ಕೆ ಕ್ಷೇತ್ರವನಾಗಿ ನಿಯಮಿಸಲ್ಪಟ್ಟಿನು. ಈ ಕ್ಷೇತ್ರಪಾಧಿಕಾ ರವೇ ತರುವಾಯ ಆತನು ರಾಜನಾಗುವುದಕ್ಕೆ ಮೂಲಾಧಾರವು. ಅಂದಿಗೆ ಚಂದ್ರಗುಪ್ತನು ಮಗಧಾಧಿಕೃತರನಾಗಿ ಇದ್ದಿರಬೇಕು. ಆದುದರಿಂದ ನಂದ ಸಂಹಾರ, ಪರ್ವತೀಶ್ವರ ವಧಿ, ಅಮಾತ್ಯ ರಾಜುಸನನ್ನು ವಶಮಾಡಿಕೊಳ್ಳಲ್ಪಡೆ ಮೊದಲಾದ ಮುದ್ರಾರಾಕ್ಷಸವರ್ಚಿತವಾದ ಕಥಾಂಶವೆಲ್ಲವೂ ಇಗರಲ್ಲಿಯೋ ತರುವಾಯ ಒಂದಿರದು ವರ್ಣಗಳಲ್ಲಿಯೋ ನಡೆದಿರಬೇಕು. ಸೆಲ್ಯೂಕಸು ಇಂಜ ರಲ್ಲಿ ಯೋ ಇಂಳ ರಲ್ಲಿಯೋ ಚಂದ್ರಗುಪ್ತನ ಮೇಲೆ ದಂಡಿತಿಬಂದು ಇಂಜ ರಲ್ಲಿ ಪೂರ್ವ ಯಾಗಿ ಪರಾಭವವನ್ನು ಹೊಂದಿ, ಮಗದಾಧಿಪತಿಯಾಡನೆ ಸಂಧಿ ಮಾಡಿಕೊಂಡು ಹೊರಟುಹೊಡನು. ಚಂದ್ರಗುಪ್ತನು ಇಪ್ಪತ್ತನಾಲ್ಕು ವರ್ಣಗಳವರೆಗೆ ರಾಜ್ಯವಾಲಿದನ್ನೆಂಬುದಾಗಿ ವಾಯು, ಭಾಗವತ ಮೊದಲಾದ ಪುರಾಣಗಳಲ್ಲಿಯೂ ಸಿಂಹಳ ದೇಶದ ಚರಿತ್ಯೆಯಲ್ಲಿಯೂ ಬರೆದಿರುವುದರಿಂದ ಆತನು ಏಳ ರಲ್ಲಿಯೋ ಏಳರಲ್ಲಿಯೋ ಕೀರ್ತಿಕೀರ್ಣನಾದನೆಂದು ನಾವು ಹೇಳಬಹುದು. ಚಂದ್ರಗುಪ್ತನು ಅಲೆಗ್ಜಾಂಡರನನ್ನು ನೋಡುವ ಕಾಲಕ್ಕೆ ಇಪ್ಪತ್ತೆಡು ವರ್ಣ ಪ್ರಾಯದವನ್ನೆಂದು ಎಣಿಸಿದಲ್ಲಿ ಆತನು ಇಂಜ ರಲ್ಲಿ ಜನ್ಮನೆತ್ತಿರಬೇಕು. ನಾವು ಹೀಗೆ ತಿಳಿದುಕೊಂಡ ಕಾಲನಿಣಾಯವೆಲ್ಲವೂ ಈ ಕೆಳಗಳ ಪಟ್ಟಿಯಲ್ಲಿ ತೋರಿಸಲ್ಪಟ್ಟದೆ.

ಕ್ರಿ. ಪೂರ್ವ.

ಇಂಜ ಚಂದ್ರಗುಪ್ತ ಜನನ.

ಇಂಡ, ಇಂಜ ಅಲೆಗ್ಜಾಂಡರನನ್ನು ನೋಡುವುದು.

ಇಂಡ ಅಕ್ಷಯ್ಯೆಬರು, ಇಗ ಚಂದ್ರಗುಪ್ತನು ಗ್ರೀಕರನ್ನು ಪಂಚಾಬಿನಿಂದ ಸ್ಥಿತಿಸುವುದು.

ಇಂಡ, ಇಗ ಮಗಧರಾಜ್ಯವನ್ನು ಆಕ್ರಮಿಸುವುದು.

ಇಂಜ, ಇಂಳ ಸೆಲ್ಯೂಕಸು ಹಿಂದೂದೇಶದ ಮೇಲೆ ದಂಡಿತಿಬರುವುದು.

ಇಂಳ ಸೆಲ್ಯೂಕಸನ ಪರಾಭವ, ಚಂದ್ರಗುಪ್ತನೋಡನೆ ಸಂಧಿ.

ಏಳ, ಏಳ ಚಂದ್ರಗುಪ್ತನ ಮರಣ.

* Sandrakottus having thus won the throne, was reigning over India, when Seleucus was laying the foundations of his future greatness. (Justin)

ఆరనేయ ప్రకరణాను.

—————
జంద్రగుప్తన రాజధాని.

భరతమండవెల్లవనష్టు వాటిలిపుత్రవేంబ నగరదల్లి రాజ్యభారమాడుత్తిద్దను. పుష్టు పుర, కుసుమపుర ఎంబ బేరీబేరీ హసరుగళుళ్ళ ఈ మహాపట్టణపు జంద్రగుప్త చక్రవర్తియ ప్రభుత్వకాలదల్లి మహోన్నతావస్థియన్న మోంది, ఆతన మోమ్మగనాద అశోకన రాజ్యకాలదల్లి అత్యచ్ఛవేభవ తిఖరవన్నేరి, భూమోకదల్లి ఆ కాలదల్లిద్ద యావత్తు పట్టణగళల్లి ఆతి శ్రేష్ఠవాదుదేంతలూ, అద్వితీయవాదుదేంతలూ హసరుగొండితు. ఇదూ అల్లదే, అనేక కవిగళగూ, పండితరిగూ, తిల్పిగళగూ, అస్యదేశ వత్సకరిగూ, ఆశ్రయస్థానపూ, వణిస్థియ విషయపూ ఆగి రాఘవర అయోధ్యగూ, కౌరవర హస్తినావతిగూ, మోగలర ధిల్లినగరశ్శు, ఆంగీయర కెలకత్తు నగరశ్శు, సరిహోలిసత్క్ష ఈ పుష్టుపురవు, సుమారు సావిర వషాగళవరీగే మగధరాజధానియాగిద్దు తోభిసితు. ఇంతక పురత్రేష్ణద ఉత్సత్తియన్ను, జంద్రగుప్తన కాలదల్లి అదర వైభవవనష్టు సంక్షేపవాగి తదనంతరద జరిత్తియన్ను, ఈ ప్రకరణదల్లి వణిసు వుదు అత్యంత అవశ్యకవాగిదే.

—————
నామనిదేశీకవు.

సాధారణవాగి ఇత్తలాగిన ఇంగ్లీమ చరిత్రగ్రంథగళల్లి “వాటిలి పుత్ర” ఎంబ హసరీ హచ్చాగి వ్యవహరిసల్పట్టిద్దరూ, సంస్కృత కవిగళ మాత్ర వాటిలిపుర, కుసుమపుర, పుష్టుపుర ఎంబ హసరుగళన్నే వాడికే యాగి ఉపయోగిసిరువరు. * త్రికాండతేషదల్లి మాత్ర వాటిలిపుత్ర వేంబ పాతాంతరవిది. బృహత్తథీయల్లి కొడ ఈ హసరు బందంతిది. గ్రీకర భాషియల్లి ఇదన్న పాలిచోఁతు ఎందు ఉపయోగిసిరువరు. ఈ పట్టణశాసనదల్లిద్ద పట్టణశక్తి ఈగ పాట్టు ఎంబ హసరు సల్లుత్తిది.

*రఘుపంత ల నేయ సగ్ర, అల నే తెండ్లు క్రితియలు, ద్వితీయగణకమాదశు.

ಈಗ ಈ ಪಟ್ಟಣವೆಲ್ಲಿದೆ?

ಹಿಂದೂದೇಶದ ಭೂಪಟವನ್ನು ಇದಿರಿಗಿಟ್ಟು ಕೊಂಡು ನೋಡಿದರೆ, ಈಶಾನ್ಯ ದಿಕ್ಕಿನಲ್ಲಿ ಈಗ ಈ ದೇಶಕ್ಕೆಲ್ಲ ಮುಖ್ಯ ರಾಜಧಾನಿಯಾಗಿದ್ದ ಕಲ್ಕತ್ತಾ ನಗರ ವನ್ನು ಕಾಣಬಹುದು. ಈ ಪುರವು ಗಂಗಾನದಿಯ ಶಾಶ್ವತಗಳಲ್ಲಿ ಹೊಡ್ಡಿದಾದ ಹೂಗೀ ನದಿಯ ತೀರದಲ್ಲಿ ಗಂಗಾಸಾಗರ ಸಂಗಮಕ್ಕೆ ನಲವತ್ತು ಮೈಲುಗಳ ದೂರದಲ್ಲಿ ಶೋಭಿಸುತ್ತಿರುವುದು. ಇಲ್ಲಿಂದ ಹಡಗುದಾರಿಯಾಗಿ, ಇಲ್ಲವೆ ಹೊಗೆಬಂಡಿಯ ಮಾರ್ಗವಾಗಿ ಹೋದರೆ ಸುಮಾರು ಇಚ್ಛಿ ಮೈಲುಗಳ ದೂರದಲ್ಲಿ ಪಾಟ್‌ಬ್ರಾಹ್ಮಣವು ಗಂಗಾತೀರದಲ್ಲಿ ಕಲಕತ್ತಿಗೆ ವಾಯವ್ಯದಿಕ್ಕಿನಲ್ಲಿರುವುದನ್ನು ನೋಡಬಹುದು. ಇದು ಕೆಳಬಂಗಾಳದ ಪಟ್ಟಣಗಳಲ್ಲಿ ಕಲಿಕತ್ತಿಗೆ ಎರಡನೆಯ ದಾಗಿದೆ. ಇಮ್ಮು ವಿಸ್ತೀರ್ಣವೂ, ಜನಸಂಖ್ಯೆಯೂ ಇಂದಿಗೂ ಉಳ್ಳ ಈ ಪಾಟ್‌ಬ್ರಾಹ್ಮಣ ನಗರವು ಮಹಮ್ಮದೀಯರ ಪಾಲನೆಯಲ್ಲಿ ಬಿಹಾರು ಜಿಲ್ಲೆಗೆ ಮುಖ್ಯಸ್ಥಾನವಾಗಿದ್ದಿತು. ಆದರೆ ಈ ಹೆಸರಿಂದೊಪ್ಪವ ಪುರವು ಒಂದ ವರ್ಷಗಳಿಗೆ ಮೊದಲು ಇರಲಿಲ್ಲ. ಇದರ ಸ್ಥಾನದಲ್ಲಿ ಸ್ವಲ್ಪಕಾಲದ ಹಿಂದೆ ಬಯಲು ಸ್ಥಳವೂ, ಅದಕ್ಕೂ ಮೊದಲು ಎಂದರೆ ಪ್ರಾಚೀನ ಕಾಲದಲ್ಲಿ ಮತ್ತೊಂದು ಹೊಡ್ಡಿ ಪುರವೂ ಇದ್ದಿತು. ಅದೇ ಪಾಟಲೀಪುರವು.

ರಾಜಕೀಯ ವಿಷಯದಲ್ಲಿ ಗಂಗಾನದಿಯ ಒಂದು ವಿಶೇಷವನ್ನು ನೋಡಿರಿ. ಗಂಗಾಶಾಶ್ವಿಯಾದ ಹೂಗೀನದಿಯ ತೀರದಲ್ಲಿ ಸ್ವಲ್ಪಕಾಲದ ಹಿಂದಿನವರೆಗೂ ಅಂಗೀಯರ ರಾಜಧಾನಿಯಾಗಿದ್ದ ಕಲಕತ್ತಿ ಇದೆ. ಗಂಗೆಗೆ ಉಪನಂದಿಯಾದ ಯಮನಾತೀರದಲ್ಲಿ ಮಹಮ್ಮದೀಯರ ರಾಜಧಾನಿಗಳಾಗಿದ್ದ ಥಿಲ್ಲೀ ಮತ್ತು ಆಗ್ರಾ ನಗರಗಳಿರುವುವು. ಥಿಲ್ಲೀಗೆ ಮೂರು ಮೈಲುಗಳ ದೂರದಲ್ಲಿ ಪಾಂಡವರ ರಾಜಧಾನಿಯಾದ ಇಂದ್ರಪುರಸ್ಥಿತಿದಿತು. ಇಂದ್ರಪುರಸ್ಥಿತಿ ಅರವತ್ತು ಮೈಲು ದೂರವಾಗಿ ವಾಯವ್ಯದಿಕ್ಕಿನಲ್ಲಿ ಕೌರವಪಾರಿಕ್ಕಿತರ ರಾಜಧಾನಿಯಾದ ಹಸ್ತಿನಾ ವರ್ತಿಯು ಇದ್ದಿತು. ಗಂಗೆಗೆ ಉತ್ತರದ ಉಪನಂದಿಯಾದ ಸರಯು (ಗೋಗ್ರಾ) ವಿನ ದಷ್ಟಣತೀರದಲ್ಲಿ ಅಯೋಧ್ಯೆಯು ರಘುಕುಲದ ರಾಜರುಗಳಿಗೆ ರಾಜಧಾನಿಯಾಗಿದ್ದಿತು. ಗಂಗೆ, ಗೋಗ್ರಾ, ರಾಷ್ಟ್ರಿ, ಗಂಡಕೀ, ಶೋಣಾನದಿಗಳು ಕಲೆವ ಪ್ರಾಂತದಲ್ಲಿ ಪಾಟಲೀಪುತ್ರವು ಜಂದ್ರಗುಪ್ತನಿಗೆ ರಾಜಧಾನಿಯಾಗಿದ್ದಿತು. ಆದುದಿನದ ರಾಘವ, ಕೌರವ, ಪಾಂಡವ, ಪಾರಿಷತ್, ನಂಂದ, ಜಂದ್ರಗುಪ್ತ, ಗುಪ್ತ, ಆಂಧ್ರ, ಮಹಮ್ಮದೀಯ, ಆಂಗ್ಲ ರಾಜಧಾನಿಗಳು, ಗಂಗೆಯನ್ನೇ ಗಂಗೆಯ ಥಾಮೋಪಶಾಶೀಗಳನ್ನೇ ಆಶ್ರಯಿಸಿ ಇರುವುವು. ಇವುಗಳಲ್ಲಿ ಪಾಟಲೀಪುರವು

ನಿಮಿಂಸಲ್ಪಟ್ಟ ಸ್ಥಳವು, ಕಂಠನಾಲೆಗೆ ಪೋಣಿಸಿದ ಪದಕೆದಂತೆ ಅನೇಕ ನದಿಗಳ ಸಂಗಮಕ್ಕೆ ಸಮಿಂಧಲೀರುವುದರಿಂದ ಅಲಂಕಾರವಾಗಿಯೂ, ಬಲಪ್ರದವಾಗಿಯೂ ವ್ಯಾಪಾರಕ್ಕೆ ಅನುಕೂಲವಾದುದರಿಂದ ಧನಸ್ವರ್ಪದವಾಗಿಯೂ ಇದ್ದಿತು. ಆದುದರಿಂದಲೇ ಇದು ಸಾವಿರಕ್ಕೆ ನುಡಿಲೂ ಹೆಚ್ಚು ವರ್ಷಗಳಕಾಲ ಹಿಂದುಸಾನಕ್ಕೆ ಪ್ರಬಲವಾದ ರಾಜಧಾನಿಯಾಗಿ ತೋಖಿಸುತ್ತಿದ್ದಿತು.



ನಾಮೋತ್ಸವ.

ಪಾಲಲೇಪುತ್ರವೆಂಬ ಹೆಸರುಂಟಾಗುವುದಕ್ಕೆ ಅನೇಕರು ಅನೇಕ ಹೇತುಗಳನ್ನು ಹೇಳುತ್ತಿರುವರು. ಪಾಟಲಿ ಎಂದರೆ ಬಂದು ಪುಷ್ಟಿನಿತೀನವು. ಇದನ್ನು ಕನ್ನಡದಲ್ಲಿ ಪಾದರಿಯ ಹೂನೆನ್ನು ವರು. ಆ ಪುರದ ಆಕಾರವು ಈ ಹೂನೆನ್ನು ಹೋಲಿದ್ದಿತೆಂತಲೂ, ಆದುದರಿಂದಲೇ ಆ ಹೆಸರು ಬಂದಿತೆಂತಲೂ ಕೆಲವರ ಅಭಿಪ್ರಾಯವು. ಆ ಪಟ್ಟಣದಲ್ಲಿಯೂ, ಸುತ್ತುಮುತ್ತಲೂ, ಪಾಟಲೇ ವೃಕ್ಷಗಳೂ ಪುಷ್ಟಿಗಳೂ ಹೆಚ್ಚಾಗಿದ್ದುದರಿಂದ ಈ ಹೆಸರುಂಟಾಯಿತೆಂದು ಕೆಲವರ ಅಭಿಪ್ರಾಯವು. ಶ್ರೀರಾಮಲಕ್ಷ್ಮಣರು ಸರಯೂ-ಗಂಗಾ ಸಂಗಮದಮೇಲೆ ಸರಯೂ ಸದಿಯನ್ನು ದಾಟಿ, ದಸ್ಯಿಣತೀರವನ್ನು ಸೇರುತ್ತಲೇ ಅವರಿಗೆ ಪಾಟಿಲಾದಿ ವೃಕ್ಷ ಸಂಕೀರ್ಣವಾದ ವನವು ಕಾಣಬಂದಂತೆ ಶ್ರೀಮದ್ರಾಮಾಯಣದಲ್ಲಿ ವರ್ಣಿತವಾಗಿದೆ.* ಆದುದರಿಂದ ಬಹು ಪ್ರಾಚೀನಕಾಲದಿಂದಲೂ ಮಗಧದೇಶದ ಈ ಭಾಗವು ಪಾಟಲಿಪುಷ್ಟಕಾಗಿಯೇ ಪ್ರಸಿದ್ಧಿ ಹೊಂದಿದಂತೆ ಕಂಡುಬರುವುದು.

ಈಗ ಪಾಟಾನ್ನಿಗರದಲ್ಲಿ ಚಿಕ್ಕಪಟ್ಟಿದೇವಿ, ದೊಡ್ಡಪಟ್ಟಿದೇವಿ, ಎಂಬೆರಡು ದೇವಾಲಯಗಳಿವೆ. ಅಪುಗಳಲ್ಲಿ ಅಚ್ಚಕರಾಗಿರುವವರು ಹೇಗೆ ಹೇಳುವರು. ಸುದರ್ಶನನೆಂಬ ರಾಜನಿಗೆ ಪಾಟಲಿ ಎಂಬ ಮಗಳಿದ್ದಳು. ಆಕೆಯು ಈ ಪಟ್ಟಣವನ್ನು ಕಟ್ಟಿಸಿದಳು. ರಾಜನು ಆಕೆಗೆ ಈ ಪಟ್ಟಣವನ್ನು ಬಹುಮತಿಯಾಗಿ ಕೊಡಲು, ಅವಳು ಇದನ್ನು ಪುತ್ರವಾಹ್ನಲ್ಪದಿಂದ ತಾಯಿಯಂತೆ ರಕ್ಷಿಸುತ್ತಿದ್ದುದರಿಂದ ಪಾಟಲಿಪುತ್ರವೆಂಬ ಹೆಸರು ಇದಕ್ಕೆ ಬಂದಿತಂತೆ.

ಪುತ್ರಕನೆಂಬ ರಾಜಕುಮಾರನು ಮಂತ್ರದಂಡಮಹಿಮೆಯಿಂದ ನಿಮಿಂಸಿದ ನೆಂತಲೂ, ಆತನ ಹೆಂಡತಿಯ ಹೆಸರು ಪಾಟಲಿ ಎಂತಲೂ ಆಕಾರಣದಿಂದಲೇ ಇದಕ್ಕೆ ಪಾಟಲಿಪುತ್ರವೆಂಬ ಹೆಸರಿಟ್ಟಿನೆಂತಲೂ ಕಥಾಸರಿತ್ವಾಗರದಲ್ಲಿಯೂ, ಹ್ಯಾಂಗನ ಯಾತ್ರಾಚರಿತ್ರೆಯಲ್ಲಿಯೂ ಬರೆಯಲ್ಪಟ್ಟಿದೆ. ಡಿಯೋಡೋರಸ್ ಎಂಬ

* ವಾಲ್ತೀಕಿರಾಮಾಯಣ, ಬಾಲಕಾಂಡ, ಅಲ್ಲ ನೇಯ ಸರ್ಗ.

ಗ್ರೀಕ ಚರಿತ್ರಕಾರನು ಹೇರಕೆ ಸ್ಥಾ ಎಂದರೆ ಬಲರಿಂಮನಿಂದ ಇದು ಪ್ರತಿಷ್ಠಿತವಾದ ಕಾಗೆ ತಾನು ಕೇಳಿದಂತೆ ತಿಳಿಸಿರುವನು. ವಾಯುಪುರಾಣವು, ಸುತ್ತಸಿಟಕ್ವೆ, ಶಿಶುನಾಗವಂಶಸ್ಥನಾದ ಉದ್ದೇಶನು ಇದನ್ನು ಕಟ್ಟಿಸಿದಂತೆ ತಿಳಿಸುತ್ತದೆ.

ಮೇರಾ ವಿಶೇಷ್ಯೇರ್ದರು, ಪಾಟಲಿಪುತ್ರವು ಪದ್ಭಾವತಿಯೆಂತಲೂ, ಮಹಾ ಬಲಿಪುರವೆಂತಲೂ ಪ್ರಖ್ಯಾತವಾಗಿದ್ದಂತೆಯೂ ಈ ಹೆಸರುಗಳು ಬರುವುದಕ್ಕೆ, ಮಹಾಬಲಿಯೆಂದೂ ಮಹಾಪದ್ಭಾನೆಂದೂ ಅದನ್ನು ಪ್ರತಿಷ್ಠಿಸಿದ ರಾಜನ ಹೆಸರುಗಳಾಗಿದ್ದುದೇ ಕಾರಣವೆಂತಲೂ ವಿವರಿಸುತ್ತಿರುವರು. ಹಾಗೆ ನಂದನ ಪಟ್ಟಣವಾದುದರಿಂದ ಬಲಿಪುತ್ರವೆಂದೂ, ಪಾಲಿಚೋತ್ವೆಂದೂ ಹೆಸರನ್ನು ಹೊಂದಿ, ಗ್ರೀಕರ ಕಿವಿಗೆ ಮುಟ್ಟಿತೆಂದೂ ಹೇಳುತ್ತಿರುವನು. ಇನ್ನೊಂದು ವ್ಯಾಪ್ತತಿಯಿಡೆ. ಕೋಸಿಗಂಗಾಸಂಗಮದಲ್ಲಿ ರಾಜಮಹಾಲು ಎಂಬಲ್ಲಿಗೆ ಸಮಾಪದಲ್ಲಿ ಪಾಲಿಚೋತ್ವು ಇಡ್ಡಿತಂತೆ, ಈಗಲೂ ಮತ್ತೊಂದೇಶದಲ್ಲಿ ಪಾಲಿಜಾತಿಯವರು ಅನೇಕರು ವಾಸವಾಗಿರುವರು. ಆದುದರಿಂದ ಪಾಲಿಚೋತ್ವೆಂಬ ಹೆಸರು ಬಂದಿತೆಂತಲೂ ಹೇಳುತ್ತಾರೆ. ಸೂರ್ಯವಂಶದರಾಜನಾದ ಮಹನೆಂಬವನಿಗೆ ಇನ್ನೆಯ ತಲೆಯವನು ಸುದರ್ಶನರಾಜನೆಂತಲೂ, ಆತನ ಮಗಳು ಪಾಟಲಿ ಎಂತಲೂ ಈಕೆಯ ಮೂಲಕ ವಾಗಿಯೇ ಪಾಟಲಿಪುತ್ರವೆಂಬ ಹೆಸರು ಬಂದಿತೆಂತಲೂ ಇನ್ನೊಂದು ವ್ಯಾಪ್ತಿ ನಷ್ಟಿಸಿಕೊಂಡು ಬರುತ್ತಿದೆ.



ಮತ್ತೊಂದು ಚಿಕ್ರಕಥೆ.

ದಕ್ಷಿಣದೇಶದಲ್ಲಿ ಬ್ಬಿ ಬ್ರಾಹ್ಮಣನಿದ್ದನು. ಆತನಿಗೆ ಮೂರುಮಂದಿ ಮಕ್ಕಳಿದ್ದರು. ಆ ಬ್ರಾಹ್ಮಣನು ಚಿಕ್ಕವರಾದ ತನ್ನ ಮಕ್ಕಳನ್ನು ಮನೆಯ ಹಕ್ಕಿರವೇ ಇರಿಸಿ ಹಿಮಾಲಯದಲ್ಲಿಯ ಗಂಗಾದ್ವಾರಕ್ಕೆ ಯಾತ್ರೆ ಹೊರಟು ಅಲ್ಲಿಯೇ ಕಾಲಧರ್ಮವನ್ನು ಹೊಂದಿದನು. ಎನ್ನುಕಾಲವಾದರೂ ತಂದೆಯು ತಿರುಗಿ ಬಾರದು ದರಿಂದ ಆತನ ಮಕ್ಕಳು ಮೂನರೂ ವಿದ್ಯಾಭ್ಯಾಸ ನಿರ್ಮಿತ್ವವಾಗಿ ಹೊರಟು, ಕುಪೂರಸ್ವಾಮಿ ಕ್ಷೇತ್ರದ ಹತ್ತಿರವಿದ್ದ ಚಿಂಚಣಿ ಎಂಬ ಗ್ರಾಮದಲ್ಲಿ ವಾಸವಾಗಿದ್ದ ಭೋಜಕನೆಂಬ ಬ್ರಾಹ್ಮಣ ವಿದ್ಯಾಂಸನನ್ನು ಆಶ್ರಯಿಸಿದರು. ಆ ಬ್ರಾಹ್ಮಣನು ಈ ಮೂನರಿಗೂ ತಕ್ಷಂತೆ ವಿದ್ಯೆಯನ್ನು ಹೇಳಿ ತನ್ನ ಮೂನರು ಹೇಣ್ಣಿ ಮಕ್ಕಳನ್ನು ಈ ಮೂನರಿಗೂ ಕೊಟ್ಟಿ ವಿವಾಹವಾಡಿ ಅವರನ್ನು ತನ್ನ ಮನೆಯಲ್ಲಿಯೇ ಇರಿಸಿಕೊಂಡನು.

ಅವರು ಅನೇಕಾಲ ಅಲ್ಲಿಯೇ ಇದ್ದು, ಬಂದು ಸಾರಿ ಕ್ಷಮಾವು ಬರಲು, ತಮ್ಮ ಹೆಂಡಿರನ್ನು ಅಲ್ಲಿಯೇ ಬಿಟ್ಟು ಧನಾಜ್ಞನೀಗಾಗಿ ತಾವು ದೇಶಾಂತರಕ್ಕೆ ಹೊರಟಿಹೋದರು. ಅವರು ಹೊರದುವಾಗ ನಡುವಣವನ ಹೆಂಡತಿಯು ಗಭೀ ಟಿಯಾಗಿದ್ದಳು. ಆದರೆ ಆ ಸಮಾಚಾರವು ಆ ಬ್ರಾಹ್ಮಣನಿಗೆ ತಿಳಿಯದು. ಆಕೆಗೆ ಒಬ್ಬ ಮಂಗನು ಹುಟ್ಟಿದನು. ಅವನಿಗೆ ಪುತ್ರಕನೆಂದು ಹೆಸರಿಟ್ಟಿರು. ಆದರೆ ಬ್ರಾಹ್ಮಣರು ತಿರಿಗಿ ಬಾರದುದರಿಂದಲೂ, ಬರವು ಹೆಚ್ಚಾದುದರಿಂದಲೂ, ಪುತ್ರಕನನ್ನು ಕರೆದುಕೊಂಡು ಆತನ ತಾಯಿಯು ಮಗಧ ದೇಶಕ್ಕೆ ಹೋಗಬೇಕಾಯಿತು. ಅಲ್ಲಿ ಈಕೆಯು ತನ್ನ ಕುವಾರನೋಡನೆ ಯಜ್ಞದತ್ತನೆಂಬ ಬ್ರಾಹ್ಮಣನನ್ನು ಆಶ್ರಯಿಸಿ ಇಡ್ಡಳು.

ಪುತ್ರಕನು ಹೊಡ್ಡಿವನಾಗಿ ವಿದ್ಯಾಬುಧಿಗಳನ್ನು ಕಲಿತು ತುಂಬ ಧನವನ್ನು ಸಂಪಾದಿಸಿದನು. ತನ್ನ ತಂದೆ, ಚಿಕ್ಕತಂದೆ, ಹೊಡ್ಡತಂದೆ ನೊದಲಾದವರು ದೇಶಾಂತರಕ್ಕೆ ಹೋಗಿ ಇನ್ನೂ ಬರಲಿಲ್ಲವೆಂಬ ಸಮಾಚಾರವನ್ನು ಕೇಳಿ ಅವರನ್ನು ಕಂಡುಕೊಳ್ಳುವ ನಿಮಿತ್ತ ಬಂದು ಅನ್ನಸತ್ಯವನ್ನು ಸಾಷಿಸಿ, ತಾನು ಸತ್ಯಾಧಿಕಾರಿಯಾಗಿದ್ದು ಬಂದುಹೋಗುವವರ ಗೋತ್ರ ಮತ್ತು ಹೆಸರುಗಳನ್ನು ವಿಚಾರಿಸಿಕೊಳ್ಳುತ್ತಿದ್ದನು. ಆ ಮೂವರು ಬ್ರಾಹ್ಮಣರೂ ಬಂದು ದಿನ ಆ ಸತ್ಯಕ್ಕೆ ಬರುವ ಸಂದರ್ಭವುಂಟಾಯಿತು. ಅವರು ಆ ಪುತ್ರಕನ ಸಮಾಚಾರವೆಲ್ಲವನ್ನೂ ತಿಳಿದು, ಅವನು ವ್ಯಾಖಿಚಾರಜಾತನೆಂದು ತಿಳಿದು ಅವನನ್ನು ಕೊಳ್ಳುವುದಕ್ಕೆ ಕೆಲವರನ್ನು ನಿಯಮಿಸಿದರು. ಪುತ್ರಕನು ಅವರಿಗೆ ಲಂಜವಿತ್ತು ಅವರ ಕೈಯಿಂದ ತಪ್ಪಿನಕೊಂಡು ವಿಂಥ್ಯಾವಾರಂತಕ್ಕೆ ಹೋದನು. ಈತನು ಅಲ್ಲಿ ಸಂಚರಿಸುತ್ತೇ ಇರಲು, ರಾಕ್ಷಸರಾದ ಇಬ್ಬರು ಅಣ್ಣತಮ್ಮುದಿರು ತಮ್ಮ ಪಿತಾರ್ಜಿತವಾದ ಮೂರು ವಸ್ತುಗಳನ್ನು ಕುರಿತು ವಿವಾದಮಾಡುತ್ತಿದ್ದವನ್ನು ಕಂಡನು. ಭೋಜನ ಪಾತ್ರಿ, ದಂಡ ಮತ್ತು ಪಾದರಕ್ಷೆಗಳು ಎಂಬ ಇವೇ ಆ ವಸ್ತುಗಳು. ಈ ಮೂರ ರಲ್ಲಿಯೂ ಮೂರು ವಿಶೇಷಗಳಿದ್ದವು. ಭೋಜನಪಾತ್ರಿಯ ಕೋರಿದ ಭೋಜನ ಪದಾರ್ಥಗಳನ್ನು ಕೊಡುವುದು. ದಂಡದಿಂದ ಕೋರಿದ ದ್ರವ್ಯವು ಸಿಕ್ಕುವುದು. ಪಾದರಕ್ಷೆಗಳನ್ನು ತೊಟ್ಟಿರೆ ಆಕಾಶಪಥದಲ್ಲಿ ಸ್ವೇಚ್ಛಾವಿಹಾರವನ್ನು ಮಾಡಬಹುದು. ಇಂತಹ ವಸ್ತುಗಳಿಗಾಗಿ ಹೋರಾಡುತ್ತಿದ್ದವರು ಪುತ್ರಕನನ್ನು ಮಧ್ಯ ವರ್ತಿಯಾಗಿಟ್ಟುಕೊಂಡರು. ರಾಕ್ಷಸಪುತ್ರರು ಓಡಬೇಕೆಂತಲೂ, ಯಾರು ನಿಣೀತಸ್ಥಿತವನ್ನು ಮೊದಲು ಸೇರುವನೋ ಅವನಿಗೇ ಈ ಮೂರು ವಸ್ತುಗಳೂ ಸೀರತಕ್ಕುವೆಂತಲೂ ಪುತ್ರಕನು ನಿರಾಯಿಸಿದನು. ಅವರು ಅದಕ್ಕೆ ಒಪ್ಪಿ ಓಡಿಕೊಂಡರು. ಅತ್ತ ಹಾಗೆ ಅವರನ್ನು ಓಡಬಿಟ್ಟು, ಇತ್ತ ಪುತ್ರಕನು ಪಾದರಕ್ಷೆ

ಗಳನ್ನು ಧರಿಸಿ ಉಳಿದ ಎರಡು ಪಸ್ತಿಗಳನ್ನು ತೆಗೆದುಹೊಂಡು ಹಾರಿ, ಅಕಾಶ ವೊಗ್ವವಾಗಿ ಆಕಷಿಕಾಪುರಕ್ಕೆ ಹೋದನು. ಅಲ್ಲಿಯ ಅರಸು ಮಹೇಂದ್ರ ವಮ್ಮನು. ಆತನಿಗೆ ಪಾಟಲಿ ಎಂಬ ಮಗಳಿದ್ದಳು. ಆಕೆಯು ಯುಕ್ತವಯಸ್ಕ ಇಂಗಿ ವಿವಾಹಕ್ಕೆ ಸಿದ್ಧಿಂತಿರುವಳಿಂಬುದನ್ನು ಕೇಳಿ ಪುತ್ರಕನು ಒಂದು ದಿನ ಆಕಾಶವೊಗ್ವವಾಗಿ ಆಕೆಯ ಮಂದಿರವನ್ನು ಸೇರಿದನು. ಆಕೆಯೂ ಈತನ ಅಮಾನುಷ ಶಕ್ತಿಗೆ ಆಶ್ಚರ್ಯಗೊಂಡು ಆತನನ್ನು ವರಿಸಿದಳು. ಆದರೆ ಆ ಸಮಾಜಾರವು ಅರಸನಿಗೆ ತಿಳಿದಲ್ಲಿ ಆತನು ಪುತ್ರಕನನ್ನು ಕೊಲ್ಲುವನೆಂದು ಯೋಚಿಸಿ ಅವರಿಬ್ಬರು ಅಲ್ಲಿಂದ ಆಕಾಶವೊಗ್ವವಾಗಿ ಹೋರಟು, ಒಂದು ಪಟ್ಟಣವನ್ನು ನಿರ್ಮಿಸಿ, ತಮ್ಮಿಬ್ಬರ ಹೆಸರನ್ನೂ ಕೂಡಿಸಿ ಅದಕ್ಕೆ “ಪಾಟಲೀ ಪುತ್ರ” ಎಂಬ ಹೆಸರನ್ನಿಟ್ಟಂತೆ. ಈ ಕಥೆಯು ಬೃಹತ್ಕಥಿಯೆಂಬ ಗ್ರಂಥದಲ್ಲಿದೆ.

ಹೀಗೆ ಈ ಗಾರುಮದ ಉತ್ತರತ್ಯಿಯನ್ನು ಕುರಿತು ಅನೇಕ ಕಥೆಗಳಿವೆ. ಇನ್ನು ಇವನ್ನು ಬಿಟ್ಟು ಚರಿತ್ರಭಾಗಕ್ಕೆ ಬಂತಾಣ.



ಪಾಟಲೀ ದುರ್ಗವು.

ಕ್ರಿ. ಪ್ರಾ. ೪೩ ರಲ್ಲಿ ಅಜಾತಶತ್ರುವೆಂಬವನು ಮಗಧಕ್ಕೆ ರಾಜನಾದನು. ಇದಕ್ಕೆ ನೊದಲು ಪಾಟಲಿಯೆಂಬುದು ಗಂಗೆಗೆ ದಕ್ಷಿಣತೀರದಲ್ಲಿದ್ದ ಒಂದು ಚಿಕ್ಕ ಹೆಳ್ಳಿಯು. ಆ ನದಿಯ ಉತ್ತರಭಾಗದಲ್ಲಿ ಲಿಕ್ಷ್ವವಿ ವಂಶದ ರಾಜರ ಪ್ರಬಲವಾದ ರಾಜ್ಯವಿದ್ದಿತು. ಆ ರಾಜರು ತನ್ನ ರಾಜ್ಯಕ್ಕೆನೂ ತೊಂದರೆ ಮಾಡದಂತೆ ಆವ ರನ್ನು ಒತ್ತಿದೆಬೇಕೆಂದು ಅಜಾತಶತ್ರುವು ಪಾಟಲೀ ಗಾರುಮದಲ್ಲಿ ಒಂದು ದುರ್ಗವನ್ನು ಕಟ್ಟಿಸಿದನು. ರಾಜಭೃತ್ಯರು ದುರ್ಗವನ್ನು ನಿರ್ಮಿಸುತ್ತಿದ್ದ ಕಾಲದಲ್ಲಿ ಗೂತ್ತನು ಬುದ್ಧನು ಅಲ್ಲಿಗೆ ಬಂದನು. ಆತನು ಆ ದುರ್ಗವನ್ನು ನೋಡಿ ಅದರ ವಿವರವಾಗಿ ಈ ರೀತಿ ಭವಿಷ್ಯವನ್ನು ಹೇಳಿದನಂತೆ:—ಹೇಚ್ಚಿನ ಖಾಗ್ಯತಿಯನ್ನು ಹೊಂದುವ ಸ್ಥಳಗಳಲ್ಲಿಯೂ, ನಾಲ್ಕು ದಿಕ್ಕುಗಳಿಂದಲೂ ವರ್ತಕರನ್ನೂ ವ್ಯಾಪಾರವನ್ನೂ ಆಕಷಿಸುವುದರಿಂದ ದೇಸರುಗೊಳ್ಳುವ ಪಟ್ಟಣಗಳಲ್ಲಿಯೂ ಇದು ಮುಖ್ಯವಾದುದು. ಆದರೆ ಈ ಪಟ್ಟಣಕ್ಕೆ ಅಗ್ನಿ, ಜಲ, ಅಂತಃಕಲಕ ಎಂಬ ಮೂರು ವಿಪಶ್ನುಗಳಿಂಬಾಗುವುವು.

ಉದಯನನು ಅಜಾತಶತ್ರುವಿನ ನೊಮ್ಮೆಗನು. ಈತನು ಕ್ರಿ. ಪ್ರಾ. ೪೪ ರಲ್ಲಿ ರಾಜಸಾದನು. ಈತನು ಪಾಟಲೀದುರ್ಗದ ಹತ್ತಿರವೇ ಕ್ರಿ. ಪ್ರಾ. ೪೫ ರಲ್ಲಿ

ಪಾಟಲೀಪುತ್ರ ಪಟ್ಟಣವನ್ನು ಕಟ್ಟಿಸಿದನು. ಇದೇ ಭಗವಾನ್ ಬುಧ್ ದೇವನ ಭವಿಷ್ಯತ್ತನ್ನುಸರಿಸಿ, ಸಾಮಿರ ವರ್ಣಗಳವರೆಗೂ ಹಿಂಡೂದೇಶದ ಒಂದು ಕಂಠರತ್ತದಂತೆ ಶೋಭಿಸಿತು.

ಇದಕ್ಕೆ ಮೊದಲು ಮಗಧರಾಜ್ಯಕ್ಕೆ ರಾಜಗೃಹವು ರಾಜಧಾನಿಯಾಗಿದ್ದಿತು. ಉದಯನನು ರಾಜಧಾನಿಯನ್ನು ಪಾಟಲೀಪುತ್ರಕ್ಕೆ ಮಾರ್ಪಡಿಸಿದನು. ಹೀಗೆ ಪರ್ವತಪೂರಂತಗಳಲ್ಲಿದ್ದ ರಾಜಗೃಹದಿಂದ ನದಿಯ ದಡದಲ್ಲಿದ್ದ ಪಾಟಲೀಪುತ್ರಕ್ಕೆ ರಾಜಧಾನಿಯನ್ನು ಬದಲಾಯಿಸುವುದಕ್ಕೆ ಕಾರಣವಿಲ್ಲದೆ ಇರಲಿಲ್ಲ. ಮಗಧ ರಾಜ್ಯವು ದಿನಕ್ರಮವಾಗಿ ಅಭಿವೃದ್ಧಿಯನ್ನು ಹೊಂದುತ್ತಿದ್ದಿತು. ರಾಜ್ಯದ ಸಮಸ್ತ ಭಾಗಗಳನ್ನೂ ಸ್ವಾಧೀನದಲ್ಲಿಟ್ಟುಕೊಳ್ಳುವುದಕ್ಕೂ, ಹಿಂಡೂದೇಶದಲ್ಲಿನ ವ್ಯಾಪಾರವೆಲ್ಲವನ್ನೂ ಆರ್ಕಿಫೆಸುವುದಕ್ಕೂ. ಗಂಗಾ, ಶೋಣಾ, ಗೋಗ್ರಾ ಮೊದಲಾದ ನದಿಗಳ ಸಂಗಮದ ಸಮಾವಸ್ಥಾನದಲ್ಲಿ ಪಾಟಲಿಪುತ್ರವು ಬಹು ಯೋಗ್ಯವಾಗಿರುವುದೆಂದು ನಿಶ್ಚಯವಾಗಿದ್ದಿತು. ಉದಯನನು ಶಿಶುನಾಗ ವಂಶದ ಅರಸನು. ಕ್ರಿ. ಪ್ರಾ. ೩೧೮ ರಲ್ಲಿ ಈ ವಂಶವು ಅಂತ್ಯವಾಗಿ ಮಗಧವು ನಂದರಿಗೆ ಅಧಿನಿಯಾಯಿತು. ಅವರನ್ನು ಓಡಿಸಿ ನಮ್ಮ ಕಥಾನಾಯಕನಾದ ಜಂದ್ರಗುಪ್ತನು ಕ್ರಿ. ಪ್ರಾ.೩೨೫ ರಲ್ಲಿ ಮಗಧಾದಿಪತಿಯಾದನೇಂದು ಇದಕ್ಕೆ ಮೊದಲೇ ಬರೆದಿರುವೆವು.

ಜಂದ್ರಗುಪ್ತನಕಾಲದ ಪಾಟಲೀಪುತ್ರವು.

ಕ್ರಿ. ಪ್ರಾ. ೩೧೯ ರಲ್ಲಿ ಜಂದ್ರಗುಪ್ತನು ಸೆಲ್ಯುಕಸೆಂಬ ಗ್ರೀಕರಾಜನನೈಷಿಡಿಸಿ ಆತನೊಡನೆ ಸಂಧಿಯನ್ನು ಮಾಡಿಕೊಂಡನೇಂದು ಮೊದಲೇ ಬರೆದಿರುವೆವು. ಆ ಗ್ರೀಕರಾಜನು ಮೇಗಾಸ್ತನೀಸೆಂಬುವನನ್ನು ಪಾಟಲೀಪುತ್ರದಲ್ಲಿ ಜಂದ್ರಗುಪ್ತನ ಹತ್ತಿರ ರಾಯಭಾರಿಯಾಗಿಟ್ಟುನ್ನು. (ಕ್ರಿ. ಪ್ರಾ. ೩೧೭) ಈತನು ಕೆಲವು ವರ್ಣಗಳವರೆಗೂ ಈ ಪಟ್ಟಣದಲ್ಲಿ ವಾಸವಾಗಿದ್ದು, ಆ ಗ್ರಾಮವನ್ನು ಕುರಿತೂ, ಆ ದೇಶವನ್ನು ಕುರಿತೂ, ಅನೇಕಾನೇಕ ವಿಶೇಷಗಳನ್ನು ಬರೆದಿಟ್ಟಿರುವನು. ಆ ಕಾಲದ ಚರಿತ್ರಾಂಶಗಳನ್ನು ತಿಳಿಕೊಳ್ಳುವುದಕ್ಕೆ ಈ ರಾಯಭಾರಿಯ ಲೇಖನಗಳೇ ಮುಖ್ಯಾರ್ಥಾರಗಳಾಗಿವೆ. ಆ ಲೇಖನಗಳನ್ನುಸರಿಸಿಯೇ ಈ ಕೆಳಗಳ ವಣನೆಗಳು ಬರೆಯಲ್ಪಡುತ್ತಿವೆ.

ಪುರವಣನೆ.

ಮಗಧದೇಶದ ರಾಜಧಾನಿಯಾದ ಪಾಟಲೀಪುರವು ಗಂಗಾ-ಶೋಣಾ ನದಿಗಳ ಸಂಗಮದಿಂದುಂಟಾದ ಅಂತನೇಂದಿಯಲ್ಲಿ ಶೋಣಾನದಿಗೆ ಉತ್ತರಭಾಗ

ದಲ್ಲಿಯೂ, ಗಂಗೆಗೆ ದಕ್ಷಿಣಭಾಗದಲ್ಲಿಯೂ ಇದ್ದಿತು. ಈ ಪುರವು ಸುಮಾರು ಒಂಬತ್ತು ಹತ್ತು ಮೈಲುಗಳ ಉದ್ದವೂ ಎರಡುಮೈಲುಗಳ ಅಗಲವೂ ಉಳ್ಳದಾಗಿ ಜರುಭೂಜಾಕಾರವಾಗಿ ನಿರ್ಮಿತವಾಗಿದೆ. ಎಂದರೆ ಇದು ಅಂ ಜದರ ಮೈಲು ಗಳ ವಿಸ್ತೀರ್ಣವು ಇಲ್ಲಿನ ನಗರವು. ಅತ್ಯಂತ ಶಿನವಾದ ಕಾವ್ಯ ಪ್ರಕಾರದಿಂದ ಆವರಿಸಲ್ಪಟ್ಟಿ, ಅರವತ್ತನಾಲ್ಕು ದ್ವಾರಗಳಿಂದಲೂ, ಏಳನೂರು ಪ್ರತಿ ಬುರುಜುಗಳಿಂದಲೂ ಕೂಡಿ ಇದ್ದು, ಶೋಣಾನಿಯ ನೀರಿಂದ ತುಂಬಿ ತುಂಬ ಅಗಲವೂ ಆಳವೂ ಆದ ಅಗತ್ಯಾಯಿಂದ ರಕ್ಷಿಸಲ್ಪಟ್ಟಿದ್ದಿತು. ಪಟ್ಟಣದ ಸುತ್ತಲೂ ಇದ್ದ ಆಕಂದಕವು ಆರುನೂರು ಅಡಿಗಳ ಅಗಲವೂ, ಮೂವತ್ತು ನೊಳ ಆಳವೂ ಇದ್ದಿತ್ತಂತೆ. ಈ ಪಟ್ಟಣದ ಸುತ್ತಲೂ ಎಪ್ಪತ್ತುದು ಗಜಗಳಿಗೆ ಒಂದು ಬುರುಜೂ, ಆರುನೂರ ಆರುವತ್ತು ಗಜ ದೂರಕ್ಕೆ ಒಂದೊಂದು ಕೋಟಿಬಾಗಿಲೂ ಇದ್ದಿತು. ಇಪ್ಪತ್ತು ಜದರಮೈಲುಗಳ ಮೈಲಾಲ್ಕುವೂ, ಇಪ್ಪತ್ತನಾಲ್ಕು ಮೈಲುಗಳ ಸುತ್ತಳ ತೆಯೂ ಉಳ್ಳ ಆನಗರರಾಜವು ಕಲಕತ್ತಿಗೆ ಕಡಿಮೆಯಲ್ಲವೆಂದು ಉಹಿ ಸಬಹುದು.

ರಾಜಮಂಡಿರವು

ಶೋಣಾನಿಯ ತೀರದಲ್ಲಿ ನಾನಾವಿಧಿ ವೃಕ್ಷಜಾತಿಗಳಿಂದ ಶೋಭಿತವಾದ ಉದ್ಯಾನವನವಿದ್ದಿತು. ಅದರಲ್ಲಿ ರಾಜಮಂಡಿರವಿದ್ದಿತು. ರಾಜಪೂರುಸಾದವು ದಾರುಮಯವಾಗಿ, ಪಾರಸಿಕ ರಾಜಭವನಗಳಾದ ಸ್ಕೂಸಾ, ಎಕಾಬಟ್ಟಾನಾಗಳಿಗಿಂತ ಹೆಚ್ಚಿನ ಮೈಭವದೊಡನೆ ಶೋಭಿಸುತ್ತಿದ್ದಿತು. ಅದರ ಕಂಬಗಳಿಲ್ಲವೂ ಸ್ವಂಖರಿಂತಹ ತಗಳಾಗಿದ್ದು, ಬಂಗಾರದ ಪತಾಕೆಗಳಿಂದಲೂ, ಬೆಳ್ಳಿಯ ರೂಪಲಿಂಗಳಿಂದಲೂ ಅಲಂಕೃತವಾಗಿದ್ದುವು. ಈ ಭವನವು ಅನೇಕ ಕಟ್ಟಡಗಳಾಗಿ ವಿಭಾಗಿಸಲ್ಪಟ್ಟಿದ್ದಿಲ್ಲವೂ ಒಂದು ವಿಶಾಲವೂ, ಮನೋಹರವೂ ಆದ ಆರಾಮದಲ್ಲಿ ನಿರ್ಮಿತವಾಗಿದ್ದಿತು. ಇದರಲ್ಲಿ ಮಿರಮಿರನೆಮಿರುಗಿ ಮೆರೆಯುತ್ತಿದ್ದ ಮತ್ತೊಂದು ಶೋಭಿಸುವ ಪಲ್ಮಲಗಳೂ, ಅನೇಕ ಬಳ್ಳಿಗಳುಳ್ಳ ಶ್ಯಂಗಾರವೃಕ್ಷಗಳೂ, ಪೂದೆಗಳೂ ಶೋಭಿಸುತ್ತಿದ್ದುವು. ಇದರ ಒಳಗಳ ಕಟ್ಟಡಗಳಲ್ಲಿ ಕೆಲವು ರಾಜಕಾರ್ಯಕಾಲಿಗಳು, ಕೆಲವು ಪರಿವಾರ ನಿವಾಸಗಳು, ಕೆಲವು ರಾಜಸ್ವೀಯರ ಅಂತಹ ಪುರಗಳು ಇಷ್ಟೇ ಅಳ್ಳಿದೆ ಸಹ್ಯಭಾವಿಕಾಪೂರುಸಾದವೂ, ಸಹಸ್ರಸುಂಭಮಂಟಪವೂ, ದ್ಯುತಕಾಲೀಯೂ, ಉಷ್ಣಸ್ವಾನನಾಟಕೆಯೂ ಇದ್ದವಂತೆ. ದ್ಯುತಕಾಲೀಯಲ್ಲಿ ಗೆದ್ದುದರಲ್ಲಿ ಒಂದಂಶವು ರಾಜಸ್ವವಾಗಿ ಸೇರುತ್ತಿದ್ದಿಂದು ಆಸ್ತಂಬ ವಚನವಿದೆ.

ಸ್ವಾನಶಾಲೆಯಲ್ಲಿ ಮೊದಲು ಪ್ರವೇಶಾಗಾರವೂ, ತದನಂತರ ಉನ್ನಿಜಲಗೃಹವೂ, ಆಮೇಲೆ ಸ್ವಾನಪಲ್ಪಲಗಳೂ ಇದ್ದು, ಮಧ್ಯದಲ್ಲಿ ಅಗ್ನಿಕುಂಡವೂ ಅದರ ಸುತ್ತಲೂ ಆಸನಗಳೂ ಇದ್ದವು. ಸಾಧಾರಣ ಸ್ವಾನಕ್ಷಾಗಿ ವಾಪೀತಟಾಕಗಳು ಉಪಯೋಗಿಸಲ್ಪಡುತ್ತದ್ದವು. ಇವುಗಳಿಗೆ ಕಲ್ಲಪಡಿಕಟ್ಟಿಗಳೂ, ಆ ಪಡಿಕ ಟ್ಟಿಗಳ ಮೇಲೆ ವುಷ್ಪಾದಿ ಶಿಲ್ಪ ಲಂಬಾರಗಳೂ ಕೆತ್ತಿ ಇದ್ದವು.

ರಾಜಸಭಾಮಂಟಪವು ಅತ್ಯಂತ ಅಲಂಕಾರಯುಕ್ತವಾಗಿ ಆದಂಬರಗಳಿಂದ ಒವ್ವುತ್ತಿದ್ದಿತು. ಆರಡಿ ಅಗಲವುಳ್ಳ ಬಂಗಾರದ ಹರಿವಾಣಗಳೂ, ಬಟ್ಟಲುಗಳೂ ಬಲು ಸೋಗಸಾದ ಕೆತ್ತಿಗೆಯ ಕೆಲಸಗಳಿಂದಲೂ, ಬೆಲೆಯುಳ್ಳ ಹಾಸುಗಳಿಂದಲೂ ಒಷ್ಟಿ, ಮುದ್ದಾದ ಲೋಲುಕಗಳಿಂದ ಅಲಂಕರಿಸಿದ ರಾಜಪೀಠಗಳೂ, ಹಲಗೆಗಳೂ, ರತ್ನವಿಚಿತವಾದ ತಾಮ್ರದ ವಾತ್ರೀಗಳೂ, ಅತಿಸುಂದರಗಳಾದ ಚಿತ್ರವಸ್ತು ಸಂಚಯಗಳೂ ಕಾಣಬರುತ್ತದ್ದವು. ಇಲ್ಲಿ ಅರಸನು ಸಂಪೂರ್ಣ ಶೋಭೆಯಿಂದ ಸೈಮಿತ್ತಿಕ ಪ್ರೇರಕಾರ್ಯಗಳನ್ನಾಚರಿಸುವನು. ಅಂತಹ ಉತ್ಸವ ಕಾಲಗಳಲ್ಲಿ ಆತನು ಮುತ್ತಿನ ಕುಚ್ಚಿಗಳಿಂದ ಅಲಂಕರಿಸಿದ ಬಂಗಾರದ ಪಲ್ಲಕ್ಕಿಯನ್ನೇರಿ, ಸ್ವರ್ವಾಂಶಮಯವಾದ ಪಟ್ಟಿಯ ಹಚ್ಚಿಡಗಳನ್ನೂ ಸೋಗಸಾದ ಬಟ್ಟಿಗಳನ್ನೂ ಧರಿಸಿ ಸವಾರಿಹೋಗುತ್ತಿದ್ದನು. ಚಿಕ್ಕ ಸವಾರಿಗಳ ಸಮಯದಲ್ಲಿ ಅರಸನು ಆಶ್ವರೂಢ ನಾಗಿಯೂ, ದೊಡ್ಡ ಸವಾರಿಗಳಲ್ಲಿ ಗಜಾರೂಢನಾಗಿಯೂ, ಹೊರಡುವ ಸಮಯ ಗಳಲ್ಲಿ ಇವು ಬಂಗಾರದ ತೋಡವುಗಳಿಂದ ಹೋಳಿಸುತ್ತಿದ್ದವು. ಮತ್ತು ಇಂತಹ ಸಮಯಗಳಲ್ಲಿ ಎತ್ತು, ಟಿಗರು, ಆನೆ, ಗಂಡಮೃಗ ಮೊದಲಾದ ಮೃಗಗಳ ಪಂಡ್ಯಗಳನ್ನೂ, ಜಟ್ಟಿಕಾಳಗವನ್ನೂ ರಾಜನು ಅತ್ಯಾಹಾರಿಸಿದ ನೋಡುವನು. ಇವುಗಳಲ್ಲಿ ಎತ್ತುಗಳ ಪಂಡ್ಯವು ಮಾತ್ರ ಈಗ ನಡೆಯುವುದು ಅವರೂಪ. ಮಿಕ್ಕವು ಗಳು ಹಿಂಡೂರಾಜಧಾನಿಯಲ್ಲಿ ಈಗಲೂ ವಾಡಿಕೆಯಲ್ಲಿವೆ. ಇಷ್ಟೇ ಅಭ್ಯಾಸಿ ರಥಗಳಿಗೆ ನಡುವೆ ಕುದುರೆಯನ್ನೂ ಎರಡು ಪಕ್ಷದಲ್ಲಿಯೂ ಎತ್ತುಗಳನ್ನೂ ಕಟ್ಟಿ ಬಂದೂವರೆ ಹರದಾರಿಯ ದೂರದವರೆಗೆ ಓಟದ ಪಂಡ್ಯವನ್ನೂ ಬಿಡುವರಂತೆ.

ನಗರದ ನಿರ್ವಾಣವು ಸ್ವಪ್ನವಾಗಿ ಗೋತ್ರಾಗುವುದಿಲ್ಲ. ಆದರೂ ಉನ್ನ ತವಾದ ಗೋಡೆಗಳೂ, ಬುರುಜಾಗಳೂ, ಮುಟ್ಟುಗೋಡೆಗಳೂ, ಕಾಪಿನ ಗೋಪ ರಗಳೂ, ಮಹಾದ್ವಾರಗಳೂ, ಕಂದಕಗಳೂ ನಿಸ್ಸೆಂದೇಹವಾಗಿ ಇದ್ದವು. ರಾಜನು ಸಾಯಂಕಾಲದ ವಿಹಾರವನ್ನು ಮಾಡುವಾಗ ಪುರಜನರು ಆತನನ್ನು ನೋಡುವುದಕ್ಕಾಗಿ ಮಂದಿರಗಳು ಉಚಿತರೀತಿಯ ಕಿಟಕಿಗಳಿಂದ ಕೂಡಿ ಇದ್ದವು ನಾಲ್ಕು ದಿಕ್ಕುಗಳಲ್ಲಿಯೂ ಮನೆಗಳಿಂದ ಕೂಡಿದ ಚತುರ್ಭುಲೆಗಳೂ ಅನೇಕವಾಗಿದ್ದವು.

ಸಾಮಾನ್ಯವಾಗಿ ಕಲ್ಲಕಟ್ಟಡಗಳೇ ಇಲ್ಲ. ತಳಹದಿಗಳು, ಕಂಬಗಳು, ಹಡಿಕಟ್ಟುಗಳು ಹೊರತು ಮಿಕ್ಕುವೆಲ್ಲನೂ ಮರದ ಅಥವಾ ಇಟ್ಟಿಗೆಯ ಕಟ್ಟಡಗಳಾಗಿದ್ದುವು. ಒಳಗೂ ಹೊರಗೂ ಗಚ್ಚುಹಚ್ಚಿ, ಹೂಗಳು, ಬೊಂಬಿಗಳು, ದಂಡೆಯ ಕೆಲಸ, ಬಳ್ಳಿಯ ಕೆಲಸ, ನೂತನವಾದ ಜೋಡಣೆಯ ಕೆಲಸ, ಚಿತ್ರಕೆಲಸ ಮೊದಲಾದುವುಗಳು ಒಪ್ಪುವಂತೆ ದೇರೀಪ್ಯಮಾನವಾಗಿ ಬಣ್ಣಗಳಿಂದ ಒಳಯಲ್ಪ ಹಿಡ್ಡಿದ್ದುವು.*



ಗ್ರಾಮರಕ್ಷಕರ ಸಂಘ.

ಇಂತಹ ರಾಜಧಾನಿಯನ್ನೂ ರಾಜಮಂದಿರವನ್ನೂ ಕಾಪಾಡುವುದಕ್ಕೆ ಮೂವತ್ತುಮಂದಿ ಉದ್ಯೋಗಸ್ಥರ ಸಂಘವೇಂದು ಏರ್ಫಟ್ಟಿದ್ದಿತು. ಇದನ್ನು ಆಗಳಿನ ಮ್ಯಾನಿಸಿವಾಲಿಟಿಯನ್ನು ಬಹುದಾಗಿದೆ. ಆದರಲ್ಲಿದ್ದ ಮೂವತ್ತುಮಂದಿಯೂ ಆರು ಪಂಚಾಯತಿಗಳಾಗಿ ವಿಭಾಗಿಸಲ್ಪಟ್ಟು, ಒಂದೊಂದು ಪಂಚಾಯತಿಯಲ್ಲಿಯೂ ಒವರು ಉದ್ಯೋಗಸ್ಥರಿರುತ್ತಿದ್ದರು. ಅವುಗಳಲ್ಲಿ ಮೊದಲ ಪಂಚಾಯತಿಯೂವರು ಪಟ್ಟಣದ ಕಲಾಕಾಶಲ್ಯಾಭಿವೃದ್ಧಿಗೆ ಉತ್ತರವಾದಿಗಳಾಗಿದ್ದರು. ಎಂದರೆ, ಈಗ ನಮ್ಮ ದೇಶಾಭಿಮಾನಿಗಳು ಕೆಲವರು ಮಾಡುತ್ತಿರುವ ಸ್ವದೇಶೀಯದ್ವಾರಾ ದ್ಯಮದಂತಹ ಉದ್ಯಮಗಳನ್ನು ಈ ಉದ್ಯೋಗಸ್ಥರು ಮಾಡುತ್ತಿದ್ದರು. ಎರಡನೀಯ ಪಂಚಾಯತಿಗಾರರು ಪಾಟಲೀಪುತ್ರಕ್ಕೆ ಬರುವ ಅನ್ಯದೇಶೀಯರನ್ನು ಕಾಪಾಡುತ್ತಿದ್ದರು. ಅನ್ಯದೇಶೀಯರು ರಾಜ್ಯದ ಗುಟ್ಟನ್ನು ಕಂಡುಕೊಳ್ಳಲು ಬಂದ ಮೋಸಗಾರರೂ, ಇಲ್ಲವೇ, ಆವುದೋ ಬೇರೆ ಕಾರ್ಯದರ್ಮೀಲೆ ಬಂದ ವರೋ ಎಂದು ಕಂಡುಕೊಳ್ಳುವುದು; ಬೇರೆ ಕೆಲಸದರ್ಮೀಲೆ ಬಂದವರನ್ನು ಗೌರವಿಸುವುದು; ಅವರಿಗೆನೂ ತೊಂದರೆ ಬಾರದಂತೆ ಕಾಪಾಡುವುದು; ಅವರಿಗೆ ಬೇಕಾದ ಭೋಜನಪದಾರ್ಥಗಳನ್ನು ಕೊಡಿಸುವುದು; ಅಸ್ವಸ್ಥದವರಿಗೆ ಔಷಧಗಳನ್ನು ಕೊಡಿಸುವುದು; ಮೃತಹೋಂದಿದವರಿಗೆ ಅಂತ್ಯಸಂಸ್ಕಾರಗಳನ್ನು ಮಾಡಿಸಿ ಅವರ ಆಸ್ತಿಯೇನಾದರೂ ಇದ್ದರೆ ಅವರ ಸಂಖಂಧಿಗಳಿಗೆ ಕಳುಹಿಸುವುದು;

* ಕೆವಿಕೆಲಗುರುವಾದ ಕಾಳಿದಾಸಕ್ಕೆ ರಘುವಂತದ ಉನೆಯ ಸರ್ಗದ ಅಳನೆಯ ಶೈಲಿಕದಲ್ಲಿ ಪಾಟಲೀಪುರವನ್ನು ಕುರಿತು “ಪ್ರಾಸಾದವಾತಾಯನ ಸಂತ್ರಾನಾಂ ನೇಶೈಲ್ತಿತ್ವವಂ ಪುಷ್ಪಪುರಂ ಗನಾನಾಂ” ಎಂದರೆ, “ಉಪ್ಪರಿಗೆಯ ಶಿಂಕಿಗಳನ್ನು ಅಶ್ರಯಿಸಿರುವ ಪುಷ್ಪಪುರದ ಸ್ತೀಯರಿಗೆ ನೇಶೈಲ್ತಿತ್ವವೇ” ಎಂದು ನರೋಸಲ್ಪಟ್ಟಿರುವುದನ್ನು ನೋಡಲುಗಿ, ಉತ್ತರವಾದಿಗಳನ್ನು ನೋಡುವುದಕ್ಕಾಗಿ ಮನೆಗಳಿಗೆ ಗಮಕ್ಕಿರುವ ಇದ್ದತ್ತಿದ್ದರಿಂಬುದು ಸ್ವಷ್ಟವಾಗುವುದು.

ಇವರ ಕೆಲಸವಾಗಿದ್ದಿತು. ಇದರಿಂದ ಆ ಕಾಲದಲ್ಲಿ ಅನೇಕರು ಪರದೇಶಗಳಿಂದ ನಮ್ಮ ದೇಶಕ್ಕೆ ಬರುತ್ತಿದ್ದರಂತಲೂ, ಚಂದ್ರಗುಪ್ತನಿಗೆ ಅನೇಕ ಪರಾಜರು ಸ್ವೀಹಿತರಾಗಿದ್ದರಂತಲೂ ತೋರಿಬರುತ್ತಿದೆ. ಮೂರನೆಯ ಪಂಚಾಯತಿಗಾರರು ಉಂಟಿನ ಜನನಮರಣಗಳ ಲೆಕ್ಕಗಳನ್ನು ನೋಡುತ್ತಿದ್ದರು. ನಾಗರಿಕತೆಯನ್ನು ಹೊಂದಿದ ಇಂಗ್ಲೀಸು ದೊರೆತನದವರು ಕೂಡ ಇತ್ತೀಚಿಚಿಯವರಿಗೂ ಈ ದೇಶದಲ್ಲಿ ಜನನಮರಣಗಳ ಲೆಕ್ಕವನ್ನು ಪ್ರಾರಂಭಿಸಲಿಲ್ಲ; ಪ್ರಾರಂಭಿಸಿ ಸ್ವಲ್ಪಕಾಲ ಮಾತ್ರವಾಯಿತು. ಇಂತಹ ಸ್ಥಿತಿಯಲ್ಲಿ ಎರಡುಸಾವಿರ ವರ್ಷಗಳ ಹಿಂದೆ ಚಂದ್ರಗುಪ್ತನು ಪ್ರಜಾಕ್ಷೇಮವನ್ನು ತಿಳಕೊಳ್ಳುವುದಕ್ಕೂ, ತೆರಿಗೆಗಳನ್ನು ವಿಧಿಸುವುದಕ್ಕೂ, ಸಾಧ್ಯವಾಗುವಂತೆ ಈ ಲೆಕ್ಕಗಳನ್ನು ಬರೆಯಿಸಿದುದನ್ನು ನೋಡಿದರೆ ಆತನ ಬುದ್ಧಿಕೌಶಲಕ್ಕೆ ಯಾರುತಾನೇ ಅಶ್ವಯರ್ಪಜಿರರು? ನಾಲ್ಕನೇಯ ಪಂಚಾಯತಿಗಾರರು ವಾಣಿಜ್ಯಾಧಿಕಾರವುಳ್ಳವರಾಗಿದ್ದರು. ಅಳತೆ ತೂಕಗಳು ತಪ್ಪಾಗದಂತೆಯೂ, ಮಾರುವ ವಸ್ತುಗಳಲ್ಲಿ ಮೋಸವಿಲ್ಲದಂತೆಯೂ ನೋಡುವುದು ಇವರ ಕೆಲಸವಾಗಿದ್ದಿತು. ಐದನೆಯ ಪಂಚಾಯತಿಗಾರರು ಕೈಗಾರಿಕೆಗಳ ಮೇಲಣ ಅಧಿಕಾರಿಗಳು. ಅವರು ವರ್ತಕರು ಮಾರಿದ ಸರಕುಗಳ ಮೇಲೆ ತೆರಿಗೆಗಳನ್ನು ವಿಧಿಸುತ್ತಿದ್ದರು. ಈ ಬಿಡಿಬಿಡಿಯಾದ ಕೆಲಸಗಳಲ್ಲಿ ಇವರೆಲ್ಲರೂ ಉರ್ಯಾಳಗಳ ಇತರ ವ್ಯವಹಾರಗಳನ್ನೆಲ್ಲ ನೋಡುತ್ತ, ಗುಡಿಗಳು, ರೇವುಗಳು ಅಂಗಡಿಗಳು ಮೊದಲಾದುವನ್ನು ಕಾಪಾಡುತ್ತಿದ್ದರು. ಇದು ಪಾಟಲೀವುತ್ತರಕ್ಕಣವಿಧಾನವು. ಹೀಗೆಯೇ ಇತರ ಪುರಗಳೆಲ್ಲವೂ ರಕ್ಷಿಸಲ್ಪಡುತ್ತಿದ್ದವು.



ಒಂದು ಮಹೋತ್ಸವ.


ಪಾಟಲೀವುತ್ತರದ ಬೀದಿಗಳಲ್ಲಿ ಡಂಭವಾಗಿ ಜರುಗಿಸಲ್ಪಟ್ಟು ಒಂದು ದಿವ್ಯ ಮಹೋತ್ಸವನ್ನು ಮೆಗಾಸ್ಟ್ರೀಸು ನೋಡಿ ತಿಳಿಸಿದುದನ್ನು ಸ್ವಾಭೋ ಎಂಬ ವನು ಈ ರೀತಿಯಾಗಿ ಪರೋಸಿರುವನು.

“ಅವರ ಹಬ್ಬಗಳ ಉತ್ಸವಗಳಲ್ಲಿ ಸ್ವಾರ್ಥರಜತಾಲಂಕೃತಗಳಾದ ಅನೇಕ ಆನೆಗಳು ಒಯ್ಯಾರದಿಂದ ನಡೆದುಬರುವವು. ನಾಲ್ಕು ಕುದುರೆಗಳನ್ನೂ, ಎತ್ತುಗಳ ಜತೀಗಳನ್ನೂ ಹೊಡಿದ ಲೆಕ್ಕವಿಲ್ಲದ ಬಂಡಿಗಳು ಹಿಂಬಾಲಿಸುವವು. ಹಿಂದ ಹೀಂದ ಹೋಗುವ ಚಾರರ ಸಮೂಹಗಳು ಯಾವತ್ತು ತೊಡಿಗೆಗಳನ್ನು ತೊಟ್ಟು ಬಂಗಾರದ ಪಾತ್ರಗಳನ್ನೂ, ದೊಡ್ಡ ಹರಿವಾಣಗಳನ್ನೂ, ಅಗಲವಾದ ಬಟ್ಟುಲುಗ

ಇನ್ನೂ, ಮೇಜುಗಳು, ಬೆಲೆಯುಳ್ಳ ಕುಚಿಗಳು, ನೀಲ, ಮರಕತ, ಗರುಡಪಚ್ಚೆ
ಕೆಂಪು ಮೊದಲಾದ ರತ್ನಗಳನ್ನು ಕೆತ್ತಿದ ತಾಮ್ರದ ವಾತ್ರಗಳು ಮೊದಲಾದು
ವನ್ನು ಹೊತ್ತುಕೊಂಡು ಬರುತ್ತಿರುವರು. ಬಂಗಾರದ ಕೆತ್ತನೆಯ ಕೆಲಸಮಾಡಿದ
ಉತ್ತಮ ವಸ್ತುಗಳನ್ನು ಹೊರುವವರು ಕೆಲವರಿರುವರು. ಅವರ ಹಿಂದಣಿಂದ
ಕಾಡುಕೋಣ, ಚಿರತೆ, ದೀಹದ ಸಿಂಹಗಳು, ಹಲವು ಬಣ್ಣದ ರಕ್ಷಿಗಳುಳ್ಳ ನಾನಾ
ಜಾತಿಯ ಪಕ್ಷಿಗಳು, ಮರಿಗಳು ಮೊದಲಾದುವುಗಳು ತರಲ್ಪಡುತ್ತಿದ್ದವು.



ఎళ్లనేయ ప్రకరణము.



స్తోన్మశ్వన స్తో .

శ్రీ. పూ. నాల్గునేయ శతమానదల్లిద్ద ఈ ప్రథమ జక్రవతీయ కాలదల్లియే నమ్మి ఇప్పత్తనేయ శతాబ్దద రాజ్యాంగమాటణవన్ను దోఱువ విశేష రాజ్యాంగ నిమాటణవిద్దితు. ఒండోందు అంగవన్ను వణిసువుదక్కే ఒండోందు ప్రకరణవాదరూ సాలదు. ప్రతిభాతాలి యాద చంద్రగుప్తనూ, మంత్రలోచనాధురీణనాద చాణక్యనూ మాడిద రాజ్యాంగగళ స్ఫురూపవన్ను నమ్మిందాదమ్ముమట్టిగే సంక్షేప వాగి ఇల్లి వివరిసువేషు.



స్తోన్మశ్వన స్తో .

విస్తీర్ణదల్లి ఈగిన భరతఖండక్షీంత హేచ్చిన భూభాగవన్ను చంద్రగుప్తనిగే సంపాదిసిట్ట స్తోన్మశ్వద సంబ్యేయు ఆపరిమితనాగిద్ది తేందు గ్రేకజరిత్కారరు బర్దిరువరు. ఆ రాజులేష్టన హత్తిర ఆరులక్ష పదాతిదళవూ, 20,000 ఆశ్వాదూహిగళూ, 2,000 ఆనేగళూ, 1,000 రథగళూ ఇద్దునెందు గొత్తాగుత్తిదే.

సారథియల్లదె ప్రతిరథద మేలేయూ ఇబ్బరు రథికరించువరు. ఆదుద 10ంద 1,000 రథగళీందరే 14,000 రథికరింబ ఆధ్వర్య. ప్రతి ఆనేయ మేలే మావటిగనల్లదె మూవరు యోధరు హత్తుత్తిద్దరు. ఆదుదరింద 2,000 గజగళీందరే 22,000 యోధరింబ ఆధ్వర్య. కీగే ఇవరెల్లరన్నో లేక్కివిడలాగి సుమారు ఏళులక్క సేనాబలవాగువుదు.

ఇష్ట దొడ్డ స్కంధావారదల్లి వ్యవస్థేయన్ను కల్పిసి, ఒబోబ్బరిగూ ఆవరవర కేలసగళన్ను నిణయిసి, యావ నేళేయల్లి యావ ఆసందభ్ర వుంటాదరూ ఆదక్కుదక్కునువాద తెరదింద బలగళన్ను నడేయిసి వ్యోక్త చనుత్యారగళన్ను తోరిసి, చంద్రగుప్తను విజయవన్ను డోందిదను.

ಸೈನ್ಯವೈನಸ್ಥಿಗಾಗಿ ಈ ಚಕ್ರವರ್ತಿಯ ಮೂವತ್ತು ಅಧಿಕಾರಿಗಳ ಸಂಖ್ಯೆ ವನ್ನು ಏರ್ಪಡಿಸಿ, ಅದನ್ನು ಕೊಡ ಆರು ಪಂಚಾಯತಿಗಳಾಗಿ ವಿಭಾಗಿಸಿದನು. ಮೊದಲನೇಯ ಪಂಚಾಯತಿಯೋಳಿಗಳ ಅಧಿಕಾರಿಗಳು ಸಮುದ್ರಸೈನ್ಯಕ್ಕೂ, ಎರಡನೇಯ ಪಂಚಾಯತಿಯವರು ರಸ್ತಾಸಾಮರ್ಗಿ ಮತ್ತು ಪ್ರಯಾಣ ಪ್ರಯತ್ನಗಳಿಗೂ ಸೈನ್ಯಗಳಿಗೆ ಬೇಕಾದ ಹುಲ್ಲು ಕಟ್ಟಿಗೆಗಳನ್ನು ಸಂಪಾದಿಸುವುದಕ್ಕೂ, ಮೂರನೇಯ ಪಂಚಾಯತಿಯವರು ಕಾಲ್ಪಣಿಕ್ಕೂ, ನಾಲ್ಕನೇಯವರು ರಥಸೈನ್ಯಕ್ಕೂ ಒದನೇಯವರು ಅಶ್ವಸೈನ್ಯಕ್ಕೂ, ಆರನೇಯವರು ಆನೇಗಳಿಗೂ ಅಧಿಕಾರಿಗಳಾಗಿ ಛಾರು.

(ಮೆಗಾಸ್ಟ್ ನೀಸಾ)



ಸ ಮುದ್ರಸೈನ್ಯವು.

ಈ ಚಕ್ರವರ್ತಿಯ ಹತ್ತಿರ ನೌಕಾಬಲವಿದ್ದಂತೆ ಮೆಗಾಸ್ಟ್ ನೀಸು ಬರದ ಲೇಖನಗಳಿಂದ ಗೊತ್ತಾಗುತ್ತದೆ. ಆದರೆ ಆ ಸೈನ್ಯವನ್ನು ಕುರಿತು ವಿವರವಾಗಿ ತಿಳಕೊಳ್ಳುವುದಕ್ಕೆ ಸಾಧನಗಳಾವುವೂ ಕಾಣಬಂಪುದಿಲ್ಲ. ಕೊಟ್ಟಿಲ್ಲನ ಅರ್ಥಾತ್ ಸೈನ್ಯವನ್ನು ಹಿಡಿದು ನೋಡಿದಲ್ಲಿ “ನಾವಾಧ್ಯಕ್ಷ” ನೇಂಬ ಅಧಿಕಾರಿಯು ಇದ್ದಂತಿಯೂ, ಸಮುದ್ರಗಳನೇಲೆಯೂ, ಸರಸ್ವತಿಗಳನೇಲೆಯೂ ತಿರುಗುವಂತಹ ಹಡಗುಗಳ ನೇಲಣಿ ಅಧಿಕಾರವೆಲ್ಲವೂ ಆತನಲ್ಲಿದ್ದಂತಿಯೂ ಕಂಡುಬರುವುದು. ರೇವುಗಳಲ್ಲಿ ಸುಂಕೆಗಳನ್ನೆತ್ತುವ ಕೆಲಸವನ್ನು ಕೂಡ ಈತನೇ ತೀರಿಸುತ್ತಿದ್ದನು. ನೌಕಾಚೋರರನ್ನು ದಂಡಿಸುವುದೂ ಗಳಿಮಳೆಗಳಿಂದ ತ್ರಿಸ್ತವಾದ ಹಡಗುಗಳಿಗೆ ಆಶ್ರಯಕೊಡುವುದೂ ಈತನ ಧರ್ಮವಾಗಿದ್ದಿತು. ದೊಡ್ಡದೊಡ್ಡ ನದಿಗಳನ್ನು ದಾಟುವುದಕ್ಕಾಗಿ ಪ್ರಭುತ್ವದವರು ಏರ್ಪಡಿಸಿದ ಹಡಗುಗಳಿಗೂ, ದೂರಿಂಜಿಗಳಿಗೂ ಅವುಗಳ ಮೇಲಿರುವ ಸೇವಕರಿಗೂ ಈತನೇ ಅಧಿಕಾರಿಯು.



ರಸ್ತಾಸಾಮರ್ಗಿ.

ಎರಡನೇಯ ಪಂಚಾಯತಿಯವರು ರಸ್ತಾಸಾಮರ್ಗಿ ಮೊದಲಾದುವುಗಳನ್ನು ಸರಿಗೊಳಿಸಿದುವರೆಂದು ಹೇಳಿದೆವು. ಯುದ್ಧಕ್ಕೆ ಸೈನ್ಯವು ಹೊರಡುವಾಗ, ಹೊತ್ತುಹೊತ್ತಿಗೆ ಬೇಕಾದ ಭೋಜನಗಳನ್ನು ಸಿದ್ಧಪಡಸುವುದಕ್ಕೆ ಬೇಕಾದ ಧಾನ್ಯಾದಿಗಳನ್ನೂ ಇತರ ಸಾಮರ್ಗಿಗಳನ್ನೂ, ಯುದ್ಧದಲ್ಲಿ ಗಾಯಹೊಂದುವ

ಭಟರ ಚಿಕಿತ್ಸಿಗಾಗಿ ಬೈವರ್ಥಗಳನ್ನೂ ಉಪಕರಣಗಳನ್ನೂ, ಕುದುರೆಗಳಿಗೂ ಅನೇ ಗಳಿಗೂ ಬೇಕಾದ ಹುಲ್ಲು ಮೇವು ಮೊದಲಾದುದನ್ನೂ, ಯುದ್ಧಮಾಡುವಾಗ ಬೇಕಾಗುವ ಆಯುಧಾದಿಗಳನ್ನೂ ಹಿಂದಣಿಂದ ಕಳುಹಿಸುವುದಕ್ಕಾಗಿಯೇ ಈ ಪಂಚಾಯತಿಯು ಏರ್ಪಟಿದ್ದಿತು. ಆ ಕಾಲದಲ್ಲಿ ವೈದ್ಯಶಾಸ್ತ್ರವು ಭರತವರ್ವದಲ್ಲಿ ತುಂಬ ವೃದ್ಧಿಹೊಂದಿದ್ದಿತು. ಕಾಶೀನಗರದಲ್ಲಿಯೂ, ತಕ್ಷಾಶಿಲಾನಗರದಲ್ಲಿಯೂ, ನೆಲಿಗೊಳಿಸಿದ ಸರ್ವಕಲಾಭವನಗಳು ಪ್ರಸಿದ್ಧಿಹೊಂದಿದ್ದವು. ಅಲ್ಲಿ ವಿದ್ಯಾವಂತರಾದ ವೈದ್ಯವಿದ್ಯಾವಿಶಾರದರು ಶಸ್ತ್ರಗಳನ್ನೂ, ಯಂತ್ರಗಳನ್ನೂ, ತೈಲಗಳನ್ನೂ ಕೈಕಾಲು ಮುರಿದುಹೋದವರಿಗೆ ಕಟ್ಟುಗಳನ್ನೂ ಕಟ್ಟುವುದಕ್ಕೆ ಬಟ್ಟಿಗಳು ಮೊದಲಾದ ವೈದ್ಯೋಪಕರಣಗಳನ್ನೂ ತೆಗೆದುಕೊಂಡು ಸೈನ್ಯವನ್ನು ಹಿಂಬಾಲಿಸಿಕೊಂಗುತ್ತಿದ್ದರು. ಗಾಯವಡಿದ ಯುದ್ಧಭಟರಿಗೆ ಉಪಕಾರಗಳನ್ನು ಮಾಡಿ ಪಥ್ಯವಾನಾದಿಗಳನ್ನು ಒದಗಿಸುವುದಕ್ಕಾಗಿ, ಅದಕ್ಕುದಕ್ಕೆ ಬೇಕಾದ ವಸ್ತುಗಳನ್ನು ತೆಗೆದುಕೊಂಡು ಧಾತ್ರಿಯರು (ದಾದಿಗಳು) ಇವರೊಡನೆ ಇರುವರು. ಇಂತಹ ದಾದಿಗಳಿಗೆ ಮಾರ್ಗದರ್ಶಿನಿಯಿಂದು ಈಗಿನಕಾಲದಲ್ಲಿ ಲೋಕದಲ್ಲಿಲ್ಲ ಹೆಸರುಗೊಂಡ ಫಾಲ್ರನ್ಸ್ ಸ್ಟೆಟಿಂಗೆಲ್ ಎಂಬವೇ ಕಳಿದ ಶತಾಬ್ದಿದವರಳು. ಇಂತಹ ಫಾಲ್ರನ್ಸ್ ಸ್ಟೆಟಿಂಗೆಲುಗಳು ಚಂದ್ರಗುಪ್ತ ಚಕ್ರವರ್ತಿಯ ಕಾಲದಲ್ಲಿನ್ನೂ ಮಂದಿ ಇದ್ದರು. ಅಂತಹವರನ್ನು ನಿಯಮಿಸುವುದೂ ರಸ್ತುಸಾಮಗ್ರಿಯ ಪಂಚಾಯತಿಯವರ ಕರ್ತವ್ಯವಾಗಿದ್ದಿತು. (ಉಂಟಾಕ್ಕೆನ ಅರ್ಥಶಾಸ್ತ್ರ, ೧೦ನೇಯ ಭಾಗ).

ಕಾಲ್ಪಿಲಗಳು.

ಚಂದ್ರಗುಪ್ತನ ಕಾಲದಲ್ಲಿ ಪದಾತಿಗಳಿಲ್ಲರೂ ಸಾಮಾನ್ಯವಾಗಿ ಧನುಧಾರಿಗಳು. ಪ್ರತಿಭಟನೂ ತನ್ನದ್ದದ ಅಳತೆಗೆ ಸಂಯಾಗಿ ಬಿಲ್ಲಸ್ಪು ಪಿಡಿಯುತ್ತಿದ್ದನು. ಬೇಕಾದಾಗ ಅದನ್ನು ಕೆಳಗಿರಸಿ, ಹದೆಯೇಸಿ, ಕಿವಿಯವರೆಗೂ ಸೇಳಿದು ಮೂರು ಜನಗಳ ಉದ್ದದ ಬಾಣಗಳನ್ನು ಪ್ರಯೋಗಿಸುತ್ತಿದ್ದನು. ಈ ಬಾಣಗಳಿಗೆ ಒಡ್ಡಾಣಗಳಾಗಲಿ ಕವಚಗಳಾಗಲಿ, ಮತ್ತೆನ್ನು ಬಲಿಷ್ಠವಾದ ಇತರ ರಕ್ಷಣೆಗಳಾಗಲಿ ಅಡ್ಡವಾಗಿರಲು ಸಾಧ್ಯವಿರಲಿಲ್ಲ. ತಮ್ಮ ಶರೀರಗಳನ್ನು ರಕ್ಷಿಸಿಕೊಳ್ಳುವುದಕ್ಕಾಗಿ, ಹೆದನೂಡದ ಚಮರ್ದಿಂದ ಮಾಡಲ್ಪಟ್ಟು, ನಿಂತಾಗ ತಮ್ಮನ್ನು ಪೂರ್ಣವಾಗಿ ಮರೆಮಾಡುವ ಹೇಟಿಕಗಳನ್ನು ಇವರು ಎಡಗ್ರೀಯಲ್ಲಿ ಧರಿಸುತ್ತಿದ್ದರು.

ಆ ಧನುಧಾರಿಗಳಲ್ಲದೆ ಪದಾತಿಸ್ಯೇನ್ಯದಲ್ಲಿ ಖಡ್ಗಧಾರಿಗಳೂ ಕೆಲವರಿರುವರು. ಅವರ ಕತ್ತಿಗಳು ಉದ್ದವೂ ಅಗಲವೂ ಇದ್ದು, ಜೋಕ್ಕೈ ಯುದ್ಧದಲ್ಲಿ

ಹೆಚ್ಚಾಗಿ ಉಪಯೋಗಕ್ಕೆ ಬೀಳುತ್ತಿದ್ದುವು. ಅಂತಹ ಸಂದರ್ಭದಲ್ಲಿ ಭಟರು ಹಂಡೊಂದು ವೇಳಿ ಎರಡೂ ಕೈಗಳಲ್ಲಿ ಖಡ್ಗಗಳನ್ನು ಹಿಡಿದು ಯುದ್ಧವಾಡುತ್ತಿದ್ದರು. *

ಚಂದ್ರಗುಪ್ತ ಚಕ್ರವರ್ತಿಯ ಬಲಗಳು—ಮೂಲಬಲಗಳು, ಕೃತಬಲಗಳು, ಶ್ರೀಣಿಬಲಗಳು ಎಂದು ಮೂರು ತೆರನಾಗಿದ್ದುವು. ರಾಜನಿಂದ ಶಾಶ್ವತವಾಗಿ ನಿಲ್ಲಿಸಿಕೊಳ್ಳಲ್ಪಟ್ಟಿದ್ದ ಸೈನ್ಯಗಳು ಮೂಲಬಲಗಳು. ಯುದ್ಧಪ್ರಸಂಗ ಬಂದಾಗ ಸಿದ್ಧಗೊಳಿಸಿ, ನೇತನವನ್ನು ಕೊಟ್ಟು ನಿಲ್ಲಿಸಿಕೊಂಡ ಸೈನ್ಯಗಳು ಕೃತಬಲಗಳು. ಶ್ರೀಣಿಬಲಗಳು ಎಂಹ ಪದಕ್ಕೆ ಸ್ಪೂಲ್ ವಿಪುಲವಾಗಿ ವ್ಯಾಖ್ಯಾನಮಾಡಬೇಕಾಗಿದೆ. ದೇಶದಲ್ಲಿ ಅಲ್ಲಲ್ಲಿ ಪ್ರಶ್ನಿಯ ವಿರರ ‘ಶ್ರೀಣಿ’ ಗಳು ಎಂದರೆ ಸಂಘಗಳು ನೆಲೆಗೊಂಡಿದ್ದವು. ಇವರು ಜಾತಿಯಲ್ಲಿ ದ್ವಾತ್ರಿಯರಾದರೂ, ಯಾವುದಾದರೂ ರಾಜ್ಯಾಧಿಕಾರವನ್ನು ಮಾಡಿ, ಯುದ್ಧವಿದ್ಯೆಯನ್ನು ಅಭ್ಯಾಸಮಾಡಿಯೂ ಇತರ ವೈಶಿಗಳಿಂದ ಜೀವನವನ್ನು ನಡೆಯಿಸುತ್ತಿದ್ದರು. ಇವರ ಸಹಾಯವನ್ನು ಯುದ್ಧದಲ್ಲಿ ಚಕ್ರವರ್ತಿಗಳು ಹೊಂದುತ್ತಿದ್ದರು. ಇವರೇ ಶ್ರೀಣಿಗಳು. ಆ ಕಾಲದಲ್ಲಿ ಇಂತಹ ಶ್ರೀಣಿಗಳಲ್ಲಿ ಕಾಂಭೋಜ, ಸೌರಾಷ್ಟ್ರ, ಲಕ್ಷ್ಮಿ, ವಿಜಕ, ಮಲ್ಲಕ, ಮದುಕ, ಕುಕುರು, ಕರು, ಖಾಂಚಾಲ ನೊದಲಾದುವುಗಳು ಪ್ರಸಿದ್ಧವಾದುವು. × ಅವುಗಳಲ್ಲಿ ಕಾಂಭೋಜ ಸೌರಾಷ್ಟ್ರಗಳವರು ಕೃಷ್ಣರಾಗಿಯೂ, ವರ್ಕರಾಗಿಯೂ ಕಾಲಕಳಿಯುತ್ತಿದ್ದರು. ಮಿಕ್ಕವರು ರಾಜರಂದು ಕರೆಯಲ್ಪಡುತ್ತಿದ್ದರು. ಪ್ರತಿಶ್ರೀಯೀಯೂ ಒಬ್ಬ ನಾಯಕನ ಒಳಗಾಗಿ ಪ್ರವರ್ತಿಸುತ್ತಿದ್ದಿತು.

ಈ ಮೂರು ತೆರನಾದ ಬಲಗಳಲ್ಲಿದೆ ಆರಣ್ಯಕರೂ, ಪಾರ್ವತೀಯರೂ ಸಂದರ್ಭವಶದಲ್ಲಿ ವಿಶೇಷ ಸೈನ್ಯಾಂಗವಾಗಿ ಖಾಪಯೋಗಿಸಲ್ಪಡುತ್ತಿದ್ದರು. ಸೋತವರನ್ನು ದೋಷಿಕೊಳ್ಳುವುದೇ ಇವರಿಗೆ ನೇತನವಾಗಿದ್ದಿತು.

ಹೀಗೆ ಏಕಟ್ಟು ಕಾಲ್ಪನಕ್ಕೆ ನಾಯಕನಾಗುವವನೇ ಸವಸೈನ್ಯಕ್ಕೂ ಅಧಕ್ಯಕ್ಷನು.

ಕುದುರೆಯ ಸೈನ್ಯ.

ಕುದುರೆಯ ಸೈನ್ಯದಲ್ಲಿ ಪ್ರತಿಯೋಭ್ಯ ಭಟನೂ ಎರಡು ಉಟಿಗಳನ್ನೂ ಧಾಲನ್ನೂ ಯುದ್ಧಕ್ಕೆ ತೆಗೆದುಕೊಂಡು ಹೋಗುತ್ತಿದ್ದನು. ಈತನ ಧಾಲು ಪದಾ

*ಅರ್ಥಯನ್ ಎಂಬ ಗ್ರೀಕ್ ಲೀಖಕನ ಪೀಠಿನವನ್ನು ನುಸಿಸಿ ಬರದಿದೆ.

× ಖಾಂಕ್ರಿನ ಅರ್ಥಾಷ್ಟ, ಗಂನಯ ಭಾಗ, ಗನಯ ಶ್ರುತಿಗಳ.

ತಿಸ್ಯನ್ಯಾಸವನ ಧಾಲಿಗಿಂತಲೂ ಕುರುಕಾಗಿರುವುದು. ಕುದುರೆಯ ಮೇಲೆ ಜೀನನ್ನು ಹಾಕುವುದು ಅಚಾರವಲ್ಲ. ಕುದುರೆಗಳಿಗೆ ಕಡಿವಾಣಿಗಳನ್ನು ಹಾಕುವುದೂ ಇಲ್ಲ. ಅದರೆ ಗುಂಡಾಗಿ ಹೊಲಿಯಲ್ಪಟ್ಟ ಎತ್ತಿನ ಚರ್ಮದ ಮುಚ್ಚೆಳದಿಂದ ಶವಗಳ ಮುಖಗಳು ಮುಚ್ಚಲ್ಪಡುತ್ತಿದ್ದುವು. ಆ ಮುಚ್ಚೆಳದ ಒಳಭಾಗದಲ್ಲಿ ಕೆಬಿಣ, ಹಿತ್ತಾಳಿ, ಅಥವಾ ದಂತದ ಮುಳ್ಳಗಳು ನೆಟ್ಟು ಇಡ್ಡುದರಿಂದ ಅದೇ ಕಡಿವಾಣಿದಂತೆ ಉಪಯೋಗಕ್ಕೆ ಬೀಳುತ್ತಿದ್ದಿರಬಹುದು. *

ಯುದ್ಧಕ್ಕಾಗಿ ಕುದುರೆಗಳಿಗೆ ವಲ್ಲನ, ಲಂಘನ ಇತ್ಯಾದಿ ಅನೇಕ ಗತಿವಿಶೇ ಷಗಳನ್ನು ಕಲಿಸುತ್ತಿದ್ದರು. ಯುದ್ಧಭೂಮಿಯಲ್ಲಿಯೂ, ಅರಣ್ಯಗಳಲ್ಲಿಯೂ ಮಧ್ಯಭಾಗದಲ್ಲಿ ನಿಂತು, ಮಿಕ್ಕ ಸೈನ್ಯವನ್ನು ಸೇರುವುದಕ್ಕೆ ಗುರಿಯಾಗುವುದಕ್ಕೂ, ಸೈನ್ಯೋಪಯೋಗಕ್ಕೆ ತಕ್ಕ ಜಂತುಗಳು ಪ್ರವಾಹಗಳನ್ನು ದಾಟಬೇಕಾದಾಗಲೂ, ಬಿರುಗಾಳಿಯಲ್ಲಿ ಪ್ರಯಾಣಮಾಡಬೇಕಾದಾಗಲೂ, ಚರ್ದರಿಕೋಗ ದಂತೆ ಅವುಗಳಿಗೆ ಕಟ್ಟಿದ ಹಗ್ಗನನ್ನು ಹಿಡಿದುಕೊಳ್ಳುವುದಕ್ಕೂ, ತಮ್ಮ ರಸ್ತು ಸಾಮಗ್ರಿಗಳನ್ನು ಕಾಪಾಡಿಕೊಳ್ಳುವುದಕ್ಕೂ, ಶತ್ರುಗಳ ರಸ್ತು ಸಾಮಗ್ರಿಗಳನ್ನು ಕೊಳ್ಳಿ ಹೊಡಿಯುವುದಕ್ಕೂ, ಹೊಸದಾಗಿ ತಮ್ಮ ಸಹಾಯಾರ್ಥ ಬರುವ ದಂಡುಗಳನ್ನು ರಕ್ಷಿಸಿಕೊಳ್ಳುವುದಕ್ಕೂ, ಶತ್ರುಗಳ ಸಹಾಯಕ್ಕಾಗಿ ಬರುವ ದಂಡುಗಳನ್ನು ಚೆಂಡಿಸುವುದಕ್ಕೂ, ತಮ್ಮ ಸೈನ್ಯವನ್ನು ಸುಶೀಲಿಸಿತನಾಗಿಟ್ಟುಕೊಳ್ಳುವುದಕ್ಕೂ, ಸಮಯ ಬಂದಾಗ ಹೆಚ್ಚಾಗಿ ಕಾರ್ಣಿಸಿಕೊಳ್ಳುವಂತೆ ಮಾಡುವುದಕ್ಕೂ, ಸೈನ್ಯಪಾಶ್ವಂಗಗಳನ್ನು ಸಂರಕ್ಷಿಸಿಕೊಳ್ಳುವುದಕ್ಕೂ, ಯುದ್ಧವು ಆರಂಭವಾದಾಗ, ಹೊದಲು ಸೈನ್ಯದಮೇಲೆ ಬಿಡ್ಡ ಶತ್ರುಬಳಗಳನ್ನು ದಿಕ್ಕುಪಾಲಾಗಿ ಮಾಡಿ ಸುರಿದುಬಿಡುವುದಕ್ಕೂ, ತಮ್ಮ ಬಿಳಗಳನ್ನು ವೈರಿಗಳು ಆಕ್ರಮಿಸುವಲ್ಲಿ ಅಡ್ಡಕಟ್ಟುವುದಕ್ಕೂ, ಅವರನ್ನು ಹಿಡಿಯುವುದಕ್ಕೂ, ಸರೆಸಿಕ್ಕಿದವರನ್ನು ಹಿಡಿದುತ್ತರುವುದಕ್ಕೂ, ತಮ್ಮ ಸೈನ್ಯದ ಮಾರ್ಗಗಳನ್ನು ಭದ್ರವಾಗಿಡುವುದಕ್ಕೂ, ರಾಜರನ್ನೂ ಧನವನ್ನೂ ಹೊತ್ತುಕೊಂಡು ಹೋಗುವುದಕ್ಕೂ, ಶತ್ರುಗಳ ಬೆಸ್ಟುಹಿಡಿದು ಹಿಡಿಸುವುದಕ್ಕೂ, ಹಿಡಿಹೋಗುವ ವೈರಿಗಳನ್ನು ತರುಬುವುದಕ್ಕೂ, ಜಯಿಸಿದ ಸಾಫಿಗಳನ್ನು ಬಿಲಪಡಿಸಿ ಇಟ್ಟುಕೊಳ್ಳುವುದಕ್ಕೂ ಕುದುರೆಯ ಸಾರಾರ ಸೈನ್ಯವು ಅಗತ್ಯಬೀಳುತ್ತಿದ್ದಿತು.

ತು ಅಶ್ವರೋಹಿ ಸೈನ್ಯಗಳಿಗೆ ಬೇಕಾದ ಉತ್ತಮಾಶ್ಯಗಳು ಕಾಂಫೋಜ, ಸಿಂಧು, ಅರಟ್ಟು, ವನಾಯು, ಬಾಹೀಕ, ಸೌವೀರ, ಪಾಹೇಯ, ಶೈತಲ ದೇಶ

*ಅರ್ಥಯನ್ ಎಂಬ ಗ್ರೀಕ್ ಲೀಖಕನು.

ಗಳಿಂದ ಬರುತ್ತಿದ್ದು ವು. ಇವುಗಳಲ್ಲಿ ಕಾಂಭೋಜ, ಸಿಂಧು, ಆರಟ್ಟಿ, ವನಾಯು ದೇಶಗಳ ಕುದುರೆಗಳು ಶ್ರೀನೃವಾಗಿ ಎಣಿಸಲ್ಪಡುತ್ತಿದ್ದುವು. ×

ಕುದುರೆಗಳ ಮೇಲಣ ಅಧಿಕಾರಿಗಳಿಗೆ ಅಶ್ವಧ್ಯಿಕ್ಕನೆಂದು ಹೆಸರು. ತೀಕ್ಕುಂಬದ್ದು, ಮಂದಗಳೆಂಬ ಗುಣಗಳನ್ನು ನುಸರಿಸಿಯೂ, ಅನುಗಳ ಇನ್ನೆಷ್ಟು ಕ್ರಾಂತಿನ್ನು ನುಸರಿಸಿಯೂ, ಕುದುರೆಗಳ ತರಗತಿಗಳನ್ನೀರ್ವಹಣಿಸಿ ಲೆಕ್ಕಾಗಳನ್ನು ಬರಿಯಿಸುವುದೂ ಅವುಗಳಿಗೆ, ಯುದ್ಧದಲ್ಲಿಯೂ ಇತರ ಸಮಯಗಳಲ್ಲಿಯೂ ಕೆಲಸಕ್ಕೆ ಬರುವ ನಾನಾನಡಿಗಳನ್ನು * ಕೆಲಸಿಸುವುದೂ, ವಿಶಾಲವಾದ ಕುದುರೆ ಲಾಯಗಳನ್ನು ಕೆಟ್ಟಿಸುವುದೂ, ಅಶ್ವಚಿಕಿತ್ಸಕರನ್ನು ಏರಣಿಸಿ, ಆವರಿಂದ ಕೆಲಸವನ್ನು ತೆಗೆದುಕೊಳ್ಳುವುದೂ, ಮತ್ತು ಇತರ ವಿಧಗಳಿಂದ ಕುದುರೆಗಳನ್ನು ಸಾಕಿ ಕಾಪಾಡುವುದೂ, ಈ ಅಧ್ಯಿಕ್ಕನ ಕರ್ತವ್ಯವಾಗಿದ್ದಿತು. ಕುದುರೆಗಳಿಗೆ ಉಪಚಾರವನ್ನು ವರಾಡುವುದಕ್ಕೆ ಈ ಕೆಳಗಣ ಕ್ಷೇತ್ರದ್ವಾರಾ ಸೇವಕರು ನಿಯಮಿಸಲ್ಪಡುತ್ತಿದ್ದರು.

೧. ಸೂತ್ರಗ್ರಾಹಕ—ಕೇಳು ಚಾಕರಿಯನ್ನು ವರಾಡುವವನು.
೨. ಅಶ್ವಬಂಧಕ—ಕುದುರೆಗಳನ್ನು ಕೆಟ್ಟಿರಾಕುವವನು.
೩. ಯಾವಸಿಕನು—ಹುಲ್ಲುತರುವವನು.
೪. ವಿಧಾಪಾಚಕನು—ಕುದುರೆಯ ಗೊರಸು, ಕಿವಿ ಮೊದಲಾದವುಗಳನ್ನು ಶುಭ್ರವಾಗಿಡುವವನು.
೫. ಸ್ಥಾನಸಾಲಕನು—ಅಶ್ವಶಾಲೆಯನ್ನು ರಕ್ಷಿಸುವವನು.
೬. ಕೇಶಕಾರನು—ಕೊದಲುಗಳನ್ನು ಕತ್ತಲಿಸಿ ಕುದುರೆಗಳನ್ನು ನುಣುಪಾಗಿಡುವವನು.
೭. ಜಾಂಗಲಿಕನು—ಆಹಾರಾದಿಗಳನ್ನು ಪರೀಕ್ಷಿಸುವವನು.



* ಕಾಂಭೋಜವೆಂದರೆ ಅಫಘಾನಿಸ್ತಾನವು. ಸಿಂಧುವು ನಾವರಿತುದೇ. ಆರಟ್ಟಿವೆಂಬುದು ಹಂಚಾಬಿನೊಳಗಳ ಆರಾಷ್ಟರ ದೇಶವು. ವನಾಯುವೆಂದರೆ ಅರಬ್ಬೀ ದೇಶವು. ಬುಷ್ಟಿಕವೆಂದರೆ ತೆಮ್ಮಡಿಉಸಿಯದೊಳಗಳ ಬಾಲಖವಟ್ಟಿಗಳ ಸುತ್ತುಮುತ್ತಲನ ಪ್ರದೇಶವು. ಸೌರೀರವೆಂದರೆ ಗುಜರಾತು ದೇಶದಲ್ಲಿರುವ ಇಡಾರ್ ರಾಷ್ಟ್ರವು, ಪಾಕಿಸ್ತಾನ ಕ್ಷೇತ್ರದ ದೇಶಗಳು ಮಾತ್ರ ಯಾವುದೋ ತಿಳಿಯದು, ಕೆಂಡುಕೊಳ್ಳಬೇಕಾಗಿದೆ.

*ಯುದ್ಧ ಸಮಯದಲ್ಲಿಯ ನಡಿಗೆಗಳಿಗೆ “ಬೈಪಾಯ್ಕೆ” ಗಳಿಗಳಿಂದೂ, ಶಾಂತಸಮಯ ದಲ್ಲಿ ಮಾಡುವ ಸಾರಿಯ ಸಂಬಂಧವಾದ ನಡಿಗೆಗಳಿಗೆ “ಸನ್ನಾಯ್ಕೆ” ಗಳಿಗಳಿಂದೂ ಹೆಸರು,

ಅ ನೆಗ ಇಂ .

ನಮ್ಮ ದೇಶದ ಪ್ರಾಚೀನಕಾಲದ ಸೈನ್ಯಗಳ ಗಜಾಂಗವು ಹೆಚ್ಚಿನ ಉಪಯೋಗಕಾರಿಯಾಗಿದ್ದೆಂತೆ ಕಂಡುಬರುತ್ತಿದೆ. ಚಂದ್ರಗುಪ್ತನ ಕಾಲದಲ್ಲಿ ಪ್ರತಿಗಜದೊಂಬತ್ತು ಹೊರತು ಮೂರವರು ಯೋಧರು ಏರುತ್ತಿದ್ದರು. ಆ ಮೂರವರೂ ಧನುಧಾರಿಗಳು. ಇಬ್ಬರು ಬದಿಗಳಿಂದಲೂ, ಮೂರ ನೆಯವನು ಹಿಂಡಣಿಂದಲೂ ಭಾಣಗಳನ್ನು ಹೊಡಿಯುತ್ತಿದ್ದರು (ಮೆಗಾಸ್ಟಿಸ್). ಆ ಕಾಲದಲ್ಲಿ ಆನೆಯ ಸೈನ್ಯವು ಯುದ್ಧಸಮಯದಲ್ಲಿ ಮಾಡುತ್ತಿದ್ದ ಕೆಲಸಗಳಾವುವೆಂದರೆ—ಸರ್ವಸೇನಾಮುಖದಲ್ಲಿ ನಡೆವುದು, ಸೈನ್ಯವುನಡಿವುದಕ್ಕೆ ಮಾರ್ಗಗಳನ್ನೂ, ಶಿಬಿರಸಾಫ್ ನಗಳನ್ನೂ, ನೀರು ತರುವುದಕ್ಕೆ ದಾರಿಗಳನ್ನೂ ಸಿದ್ಧಗೊಳಿಸುವುದು, ಸೈನ್ಯವನ್ನು ಸುತ್ತಲೂ ಆವರಿಸಿ ರಕ್ಷಿಸುವುದು. ಇತರ ಅಂಗಗಳು ಚಲಿಸಿದರೂ ತಾವು ಚಲಿಸದೆ ಇದಿರೂಡಿ ಸಿಲ್ಲುವುದು, ಪ್ರವಾಹಗಳು ಅಡ್ಡಬಂದಾಗ ಸೇನಗಳನ್ನು ದಾಟಿಸುವುದು, ಅಭೇದ್ಯ ಸ್ಥಳಗಳನ್ನು ಬಿಲದಿಂದ ಭೇದಿಸುವುದು, ಶತ್ರುಸೈನ್ಯಗಳಿಗೆ ಬೆಂಕಿ ಹೊತ್ತಿಸಿ, ಸ್ಪಷ್ಟಸೈನ್ಯಕ್ಕೆ ತಗುಲಿದ ಅಗ್ನಿಬಾಧ ಯನ್ನು ಶಿವಾರಿಸುವುದು, ಚೆಡರಿದ ಸೈನ್ಯವನ್ನು ಬಂದುಕಡೆ ಕೂಡಿಸುವುದು, ವೈರಿಗಳ ಅಡ್ಡಕಟ್ಟಿಗಳನ್ನು ಬಡಿಸುವುದು, ವೈರಿಗಳನ್ನು ತುಂಡು ನಾಶಗೊಳಿಸುವುದು, ಕೋಟಿಗಳ ಗೊಡಿಗಳನ್ನೂ ಮಗ್ರಾದ್ವಾರಗಳನ್ನೂ, ಬುರುಜಾಗಳನ್ನೂ ಹಿಡಿ ಹೊಡಿದು ಕೆಡಹುವುದು, ಹಣವನ್ನು ಹೊತ್ತುಕೊಂಡು ಹೋಗುವುದು. ಇವುಗಳಲ್ಲಿ ದುರ್ಗಗಳನ್ನು ಸಾಧಿಸುವುದೇ ಮುಖ್ಯತಮವು.

ಈ ರೀತಿಯಾಗಿ ಉಪಯುಕ್ತವಾದುದರಿಂದ, ಆನೆಗಳಿಂದರೆ ಚಕ್ರವರ್ತಿಗೆ ಮಹಾಪೀಠಿ. ಅವುಗಳ ಸಂರಕ್ಷಣೆಗಾಗಿ, ಒಬ್ಬ ಅಧ್ಯಕ್ಷನೂ, ಅನೇಕ ಅಧಿಕಾರಿಗಳೂ, ಲೆಕ್ಕೆವಿಲ್ಲದ ಕೀರ್ತಿ ಸೇವಕರೂ ನಿಯಮಿಸಲ್ಪಟ್ಟಿದ್ದರು. ಅವುಗಳ ಗಾಗಿ ಹೊಡ್ಡಿ ಹೊಡ್ಡಿ ಅಡವಿಗಳನ್ನೇ ಬಿಟ್ಟಿದ್ದರು. ಅವುಗಳಗೇನಾದರೂ ನೋಯಿಸಿದಲ್ಲಿ ಅವರಿಗೆ ತಪ್ಪದೆ ಶಿಕ್ಷೆಯಾಗುತ್ತಿಲ್ಲದ್ದಿತು. ಆನೆಯ ಲಾಯಗಳಲ್ಲಿ ಕೆಷವಿರಗೊಡಿಸಿದರೂ, ಶರಿಯಾಗಿ ಆಹಾರವಿಡದೆ ಹೋದರೂ, ಮೆತ್ತನಾದ ಸ್ಥಳದಲ್ಲಿದೆ ಕೆಟ್ಟಿ ಎಡಿಗಳಲ್ಲಿ ಮಲಗಿಸಿದರೂ, ಮರ್ಮಸಾಫ್ ನಗಳಿಗೆ ಪೆಟ್ಟಿ ಹೊಡಿದರೂ, ಅವುಗಳ ಮೇಲೆ ಇತರರನ್ನು ವರಗೊಡಿಸಿದರೂ, ತಕ್ಕುವಲ್ಲದ ಸಮಯಗಳಲ್ಲಿ ಅವನ್ನೇಡರೂ, ಇಕ್ಕೆಬ್ಬಾದ ಓಟಿಗಳೊಳಗಿಂದ ಅವನ್ನು ಜಲಾಶಯಗಳಿಗೆ ನೀರು ಕುಡಿಸು ಕೊಂಡುಹೋದರೂ, ದಟ್ಟವಾದ ಅಡವಿಗಳೊಳಗೆ ಹೋಗ

ಗೊಟ್ಟಿರೂ—ಇವೆಲ್ಲ ಅಪರಾಧಗಳಾಗಿ ತಿಳಿಯಲ್ಪಟ್ಟ ಈ ಅಪರಾಧಗಳಿಗೆ ಕರೆಣ ದಂಡನೆಯಾಗುತ್ತಿದ್ದಿತು. ಅನೆಯನ್ನು ಕೊಂಡವಲಿಗೆ ಮರಣದಂಡನೆಯುಂಟಾಗುತ್ತಿದ್ದಿತು.*

ಈ ಕಾಲದಂತೆಯೇ ಆ ಕಾಲದಲ್ಲಿಯೂ, ಆನೆಗಳು ತಮ್ಮನ್ನು ಸಾಕಿದ ವಾವಟಿಗರಲ್ಲಿ ಹೆಚ್ಚಿನ ವಿಶ್ವಾಸವಿಟ್ಟು ಯುದ್ಧದಲ್ಲಿ ಅವರನ್ನು ರಕ್ಷಿಸುತ್ತಿದ್ದುವು. ಇದನ್ನು ಕುರಿತು ಚಂಪ್ರಗುಪ್ತನ ಆಸ್ಥಾನದಲ್ಲಿ ಗ್ರಿಕರ ಪ್ರತಿನಿಧಿಯಾಗಿವ್ಯಾಪೆಗಾಸ್ತ್ರನೀಸು ಒಂದು ಪಿಂಚಿತವಾದ ಕಢಿಯನ್ನು ಬರೆದಿರುವನು:—

ಒಬ್ಬ ಭಾರತೀಯನಿಗೆ ಬಿಳಿಯ ಆನೆಯಮರಿಯೋಂದು ಸಿಕ್ಕಿತು. ಅದನ್ನು ಅವನು ಸಾಕಿ ವಾಹನವಾಗಿ ಉಪಯೋಗಿಸಿಕೊಳ್ಳುತ್ತಿದ್ದನು. ದಿನದಿನಕ್ಕೂ ಅದರಲ್ಲಿ ಅವನಿಗೆ ಅನುರಾಗವು ಹೆಚ್ಚುತ್ತೆ ಬಂದಿತು. ಅದೂ ತನ್ನ ಯಜಮಾನನಲ್ಲಿ ವಿಶ್ವಾಸವನ್ನು ತೋರಿಸುತ್ತಿದ್ದಿತು. ಒಂದಿರಲು, ರಾಜನಿಗೆ ಅದನ್ನು ಅಪಹರಣ ಹೇಕೆಂಬ ದುರಾಶಯುಂಟಾಯಿತು. ಆದರೆ ಆದರ ಯಜಮಾನನಿಗೆ ಆ ಪ್ರಾಣೀಯನೇಲ ಹೆಚ್ಚಿನ ಪ್ರೇಮವನ್ನು ವಿದ್ವಾನು ವಿದ್ವಾನರಿಂದಿಲ್ಲಾ, ಇತರರ ವಶದಲ್ಲಿ ಅದನ್ನು ಇಡುವುದಕ್ಕೆ ಬುದ್ಧಿ ಹುಟ್ಟಿದೆ ಹೋದುದರಿಂದಲೂ, ಆತನು ಅದರೂಡನೆ ದೇಶವನ್ನೇ ಬಿಟ್ಟು ಅಡವಿಗೆ ಓಡಿಹೋದನು. ಈ ವಾತೀಯನ್ನು ಕೇಂದ್ರ ಅರಸನು ಕೋಣ್ಣೋದ್ದೀಪಿತನಾಗಿ, ಆ ಆನೆಯನ್ನೂ ಮನುಷ್ಯನನ್ನೂಹಿಡಿದು ತರುವುದಕ್ಕೆ ತನ್ನ ಪರವಾರವನ್ನು ಕಳುಹಿಸಿದನು. ಆವರು ಹೊರಟಿಹೋಗಿ ಆ ಆನೆಯನ್ನೂ ಅದರ ಯಜಮಾನನನ್ನೂ ಸಂಧಿಸಿದರು. ಆನೆಯ ಮೇಲಿದ್ದ ಅವನು ಆ ರಾಜಭಟ ಚೂಡನೆ ಹೋರಾಡಿದನು. ಅವನಿಗೆ ಆನೆಯು ಕೂಡಾ ಸಹಾಯವನ್ನು ಮಾಡಿತು. ಆದರೂ ರಾಜಭಟರು ಅನೇಕರಿಂದುದರಿಂದ ಅವನು ಗಾಯವಡಿದು ಸೋತು ಕೆಳಗೆ ಬಿದ್ದನು. ಯುದ್ಧದಲ್ಲಿ ಬಿದ್ದ ಭಟಿನನ್ನು ಆತನೊಡನಿದ್ದವರು ತಮ್ಮ ಧಾರುಗಳಿಂದ ಮರಿಮಾಡುತ್ತಿರುವುದನ್ನು ನೋಡಿ, ಈ ಆನೆಯೂ ತನ್ನ ಯಜಮಾನನಿಗೆ ಅಡ್ಡಲಾಗಿ ನಿಂತು, ಶತ್ರುಗಳಲ್ಲಿ ಕೆಲವರನ್ನು ಕೊಂಡು ಮಿಕ್ಕವರನ್ನು ಓಡಿಸಿಬಿಟ್ಟಿತು. ಬಳಿಕ ಆತನನ್ನು ತನ್ನ ಸೂಂಡಿಲಿಂದ ಎತ್ತಿ ಬೆನ್ನುಮೇಲಿಟ್ಟು ಕೊಂಡು ತನ್ನ ಲಾಯಕ್ಕೆ ಹೋಗಿ ಸ್ವೇಹಿತನಂತೆ ಆತನ ಪಕ್ಕದಲ್ಲಿದ್ದು ದುಃಖಿಸುತ್ತಿದ್ದಿತು. ×



* ಚಾಣಕ್ಯನ ಅರ್ಥಾತ್ಸ್ತ, ಅನೆಯ ಭಾಗ ಇಂದ್ರನೆಯ ಪ್ರಕರಣ.

× Macrindle's Megasthenes, page 118

ರ ಭಂಗ ಇಂ .

ರಾಮಾಯಣ ಮಹಾಭಾರತಾದಿ ಕಾಲಗಳಿಂದಲೂ, ನಮ್ಮ ದೇಶದಲ್ಲಿ ಮಹಾಯೋಧರು ರಘಾರೂಧರಾಗಿಯೇ ಯುದ್ಧ ಮಾಡುತ್ತಿದ್ದಂತೆ ಕಂಡುಬರುತ್ತಿದೆ. ಸಾಧಾರಣ ಸೈನಿಕರು ಮಾತ್ರ ನೆಲದನೇಲೆ ನಿಂತು ಯುದ್ಧ ಮಾಡುತ್ತಿದ್ದರು. ಚಂದ್ರಗುಪ್ತನ ಕಾಲದಲ್ಲಿ ಸಾಧಾರಣವಾಗಿ ರಘಕ್ಕೆ ಎರಡು ಕುದುರೆಗಳನ್ನು ಹೊಡುತ್ತಿದ್ದರು. ನಾಲ್ಕು ಕುದುರೆಗಳ ರಘಗಳೂ ಇದ್ದವು. ಪ್ರತಿರಘದ ನೇಲೆ ಯೂ ಸಾರಥಿಯಲ್ಲಿದೆ ಇಬ್ಬರು ರಘಿಕರಿರುವರು. ಕೆಲವು ರಘಗಳನೇಲೆ ಇಬ್ಬರು ಸಾರಥಿಗಳೂ, ಇಬ್ಬರು ಧನುಧಾರಿಗಳೂ, ಇಬ್ಬರು ಹಲಗೆಯನ್ನು ಒಂದಿದವರೂ ಇರುವರು. ಕೆಲಸ ಬಿದ್ದಾಗ ಸಾರಥಿಗಳು ಕೂಡ ಸಮರರಂಗದಲ್ಲಿ ತಮ್ಮ ಶಾರ್ಯ ವನ್ನು ತೋರಿಸಿ ತಮ್ಮ ಕೆಲಸಗಳನ್ನು ನೇರವೇರಿಸುತ್ತಿದ್ದರು. *

ಇಂತಹ ರಘಸೈನ್ಯಕ್ಕೆ ರಘಾಧ್ಯಕ್ಷನೇಂಬ ಅಧಿಕಾರಿಯು ಇದ್ದನು. ಯುದ್ಧ ಕ್ಕೆ ತಕ್ಕ ರಘಗಳನ್ನು ಸಿದ್ಧಗೊಳಿಸಿದುವುದು ಅವನ ಕೆಲಸವಾಗಿದ್ದಿತು.



ಸೈನ್ಯದೊಳಗಳ ಅಧಿಕಾರಿಗಳ ಪರಂಪರೆ.


ಚತುರಂಗದೊಳಗಳ ಒಂದೊಂದು ಅಂಗದಲ್ಲಿ ಹತ್ತುಮಂದಿ ಭಟ್ಟರನೇಲಿನ ಅಧಿಕಾರಿಯು ಪಢಿಕನು. ಅಂತಹ ಪಢಿಕರು ಹತ್ತುಮಂದಿಯ ನೇಲಣಿ ಅಧಿಕಾರಿಗೆ ಸೇನಾಪತಿಯಿಂದು ಹೆಸರು. ಅಂತಹ ಸೇನಾಪತಿಗಳು ಹತ್ತುಮಂದಿಗೆ ಒಬ್ಬ ನಾಯಕನು. ಅಂತಹ ನಾಯಕರಿಗೂ, ಸರ್ವಸೈನ್ಯಕ್ಕೂ ಅಧಿಕಾರಿಯಾದವನು ಸೇನಾಮುಖ್ಯನೇಂದು ಕರೆಯಲ್ಪಡುತ್ತಿದ್ದನು.



ಸ್ವಂಧಾನಾರಣಿನೇತನ್.

ಸೈನ್ಯವು ಯುದ್ಧಕ್ಕೆ ಸನ್ನಿಧಿವಾಗಿ ಹೊರಡುವುದಕ್ಕೆ ಹೊದಲು ಒಬ್ಬ ನಾಯಕನೂ, ಜ್ಯೋತಿಷಿಕನೂ, ವರ್ಧಕಿರುಃ (ಬಡಗಿ) ಆನೇಕ ಕೂಲಿಯವರೂ ಹೊರಟುಮಾಗಣಗಳನ್ನೂ, ಅಲ್ಲಿಯಗ್ರಾಮಗಳನ್ನೂ, ಶರಣಗಳನ್ನೂ, ಸೇತುವೆಗಳನ್ನೂ, ಶಾಲುದಾರಿಗಳನ್ನೂ, ಬಾವಿಗಳನ್ನೂ, ಕೆರೆಗಳನ್ನೂ ಪರೀಕ್ಷೆಸಿ, ಕೆಟ್ಟು ಹಾಳಾದು ಶುಗಳನ್ನು ಸರಿಗೊಳಿಸುತ್ತಿರುವರು. ಸೈನ್ಯವು ಬೀಂದುಗೊಳ್ಳುವುದಕ್ಕೆ ತಕ್ಕ ಸ್ಥಳ

ಗಳನ್ನು ನಿಣಂಯಿಸಿ, ಇಂದುಕೊಳ್ಳುವಲ್ಲಿ ವಲಯಾಕಾರವಾಗಿಯಾಗಲಿ, ಚತುಷ್ಪೂರ್ಣಾಕೃತಿಯಾಗಿಯಾಗಲಿ, ಶಿಬಿರವನ್ನು ಏನೆಡಿಸುವರು. ಶಿಬಿರಕ್ಕೆ ನಾಲ್ಕು ದ್ವಾರಗಳೂ ಆರು ದಾಲಿಗೇಶೂ ಇರುವುದು. ಅದು ಒಂಭತ್ತು ಭಾಗಗಳಾಗಿ ವಿಭಾಗಿಸಲ್ಪಡುತ್ತಿದ್ದಿತು. ಶತ್ರುಗಳ ದೇಸೆಯಿಂದ ಅಪಾಯಬಾರದಾತೆ ಅದರ ಸುತ್ತಲೂ ಕಂದಕಗಳನ್ನೂ ಗೋಡೆಗಳನ್ನೂ ಪರಿಧಿಗಳನ್ನೂ ಬುರುಜುಗಳನ್ನೂ ನಿಮಿಂದುತ್ತಿದ್ದರು. ರಾತ್ರಿಹಗಲೂ ಪಹರೆ ಕೊಡುವುದಕ್ಕೆ ಹದಿನೇಂಟು ಜತೆ ಸೈನಿಕರಿರುವರು. ಶಿಬಿರದಲ್ಲಿ ಅಪ್ರವುತ್ತ ತೆಯು ನೆಲೆಗೊಂಡಿರುವುದಕ್ಕಾಗಿ, ದ್ವಾರಕೆ, ಮದ್ಯಪಾನ, ಜೀತಣ, ಕಲಹಗಳು ಪೂರ್ಣವಾಗಿ ನಿರ್ವೇಧಿಸಲ್ಪಟ್ಟಿದ್ದವು. ಶತ್ರುಗಳು ಮಾರುವೇಂದಿಂದ ಶಿಬಿರವನ್ನು ಸೇರಗೊಡದಂತೆ ಅಭಿಜ್ಞಾನವತ್ತರವನ್ನು ಹೊಂದದವರು ಒಳಗೆ ಬರಕೂಡದಾಗಿದ್ದಿತು. 1



ಸೈನ್ಯಗಳು ದಂಡಿತಿ ಹೊರಡುವ ರೀತಿ.

ಹುಲ್ಲೂ, ನೀರೂ, ಕಟ್ಟಿಗೆಯೂ ಸಮೃದ್ಧಿಯಾಗಿ ಹೊರಕುವ ವಾಗ್ಯ ವೆಂದು ಮೊದಲು ದೋಗಿದ್ದ ನಾಯಕನಿಂದ ಸೂಚಿಸಲ್ಪಟ್ಟ ವಾತೆ-ಯನ್ನುನುಸಿ, ಆಯಾ ಗಾರುಪಾಗಳನ್ನು ತಿಳಿದುಕೊಂಡು ರಾಜನು ಯುದ್ಧಕ್ಕೆ ಹೋಗುವನು.

ಸೇನಾಮುಖವಲ್ಲಿ ನಾಯಕರೂ, ನಡುವೆ ರಾಜನೂ, ಅಂತಹಿಪುರಸ್ತೇಯರೂ, ಎಡಬಳಗಳಲ್ಲಿ ಅಶ್ವರೂಪೋಹಿ ಸೈನ್ಯವೂ, ಸುತ್ತಲೂ ಆನೆಗಳೂ ಮಿಕ್ಕ ಸೈನ್ಯವೂ ನಡೆಯುತ್ತಿರುವುದು. ತ್ವರೆಯಾಗಿ ನಡೆದಲ್ಲಿ ದಿನಕ್ಕೆ ಎರಡು ಯೋಜನಗಳ (ಸುಮಾರು ೫೫ ಮೈಲುಗಳು), ಮೆಲ್ಲಿನೆ ನಡೆದಲ್ಲಿ ಒಂದು ಯೋಜನದ ಪ್ರಯಾಣವನ್ನು ಸಾಗಿಸುತ್ತಿದ್ದರು. ಸೇನೆಯು ಬೀಡುಬಿಟ್ಟಲ್ಲಿ ಸೇನಾಧ್ಯಕ್ಷನ ಕುಟೀರವು ಸೇನೆಗೆ ಮುಂಭಾಗದಲ್ಲಿರುವುದು. ಸೈನ್ಯವು ನಡೆವಾಗ ಆತನು ಹಿಂದಿರುವನು.

ಯುದ್ಧವಾಡುವ ಸಮಯಗಳಲ್ಲಿ ಭಟ್ಟರು ಉತ್ಸಾಹದಿಂದ ಕೆಲಸಮಾಡುವ ದಕ್ಷಾಗಿ ಶತ್ರುಸೈನ್ಯಗಳ ಭಟ್ಟನನ್ನು ಕೊಂದವನಿಗೆ ಅಂತಳಗಳನ್ನೂ, ಕಾಲ್ಬಿಲಗಳ ನಾಯಕನನ್ನು ಕೊಂದವನಿಗೆ ಗಂಗಂಹಣಗಳನ್ನೂ, ಅಶ್ವರೂಪೋಹಿಯನ್ನು ಕೊಂದವನಿಗೆ ೮,೦೦೦ ಹಣಗಳನ್ನೂ, ಆನೆಯನ್ನೂ ಗಲೀ ರಥವನ್ನೂ ಗಲೀ ನಾಶಮಾಡಿದವನಿಗೆ ೫,೦೦೦ ಹಣಗಳನ್ನೂ, ಯುವರಾಜನನ್ನೂಗಲಿ, ಸೇನಾಧ್ಯಕ್ಷನನ್ನೂಗಲಿ

ಕೊಂದವನಿಗೆ ೫೦,೦೦೦ ಹಣಗಳನ್ನೂ, ಶತ್ರುರಾಜನನ್ನು ಕೊಂದವನಿಗೆ ಲಕ್ಷ್ಯಕ ಇವನ್ನೂ ಬಹುವಾಸವಾಗಿ ಕೊಡುತ್ತಿದ್ದರು.



ಧರ್ಮ ಯುದ್ಧವು.

ಹಿಂದೂಗಳ ಯುದ್ಧ ವಿಧಿಗಳು ಇತರ ದೇಶದವರ ಕ್ರಮಗಳಿಂತಲೂ ಹೆಚ್ಚಿನ ಕರುಣಾಯುತವಾದುವುಗಳು.

“ಆಯುಧಗಳನ್ನು ಬಿಸುಟ್ಟಿವರನ್ನೂ, ಜುಟ್ಟುಗಳನ್ನು ಬಿರಯಹಾಕಿಕೊಂಡು ಅಥವಾ ಕೈಜೋಡಿಸಿ ದಯಿಂಬಂಡುವವರನ್ನೂ, ಶರಣಾಗತರಾದವರನ್ನೂ ಹಿಂಡಿಸ ಬಾರದೆಂಬ ಆರ್ಯರ ಶಾಸನನಿಡೆ.” १

“ಭೀರುಗಳೊಡನೆಯೂ, ಮತ್ತೊಡನೆಯೂ. ಖಿನ್ನತ್ವದೂಡನೆಯೂ, ವ್ಯಮರ್ತವರದೂಡನೆಯೂ, ಕವಚಭ್ರಷ್ಟಾಡನೆಯೂ. ಸ್ತುತಿಶುವ್ನದ್ದಬಾಹ್ಯಣ ಪೊಡನೆಯೂ, ಯುದ್ಧವಾಡಬಾರದು.” २

“ಸಂಹೃತರಾದ ಯೋಧರ ಕುಟುಂಬವನ್ನು ಸಂರಕ್ಷಣೆವಾಡಬೇಕು.” ३

ಮೆಗಾಸ್ತನೀಸು ಇಂತಹ ಯುದ್ಧಧರ್ಮಕಾರುಣ್ಯಕೈ ಸಾಕ್ಷ್ಯವನ್ನು ಹೇಳುತ್ತಿದ್ದಾನೆ. “ಇತರ ದೇಶದವರಲ್ಲಿ, ಯುದ್ಧಕಾಲದಲ್ಲಿ ಭೂನಾಶನವನ್ನು ಸಾಮಾನ್ಯವಾಗಿ ವಾಡುತ್ತಿರುವರು. ಅದಕ್ಕೆ ಬದಲಾಗಿ ಹಿಂಡೂಗಳಲ್ಲಿ, ಬೇಸಾಯಗಾರದು-ಪವಿತ್ರರೂ, ಅಹಿಂಸನೀಯರೂ ಆದುದರಿಂದ-ಸಮಾಪದಲ್ಲಿಯೇ ಯುದ್ಧವು ಬಲವಾಗಿ ನಡೆಯುತ್ತಿದ್ದರೂ, ಭಯವಿಹೂತಿ ಇಲ್ಲದೆ ನೇಮ್ಮದಿಯಾಗಿರುವರು. ಏಕೆಂದರೆ, ಎರಡು ಕಡೆಯ ದಳದವರೂ ಯುದ್ಧವಾಡುತ್ತೇ ಒಬ್ಬರನ್ನೊಬ್ಬರು ಕಡಿಯುತ್ತಿದ್ದರೂ, ಕಣ್ಣಕರ ಗೊಡವೆಗೆ ಸ್ಪಷ್ಟವಾದದೂ ಹೇಗೆಗುತ್ತಿರಲಿಲ್ಲ. ಮತ್ತು ಹಗೆಯವರ ಭೂಮಿಯನ್ನು ಬೆಂಕಿಯಿಟ್ಟು ಸುಟ್ಟುಬಿಡುವುದಾಗಲಿ, ಅಲ್ಲಿಯ ಫಲಮರಗಳನ್ನು ಕಡಿದುಹಾಕುವುದಾಗಲಿ ಅವರಲ್ಲಿ ವಾಡಿಕೆಯಾಗಿಲ್ಲ.”

1. ಆಪಸ್ತಂಬ II. 5-10-11.
2. ಚೋಧಾಯನ I. 10-18-11
3. ವಸಿಷ್ಠ xIx. 20.



ಎಂಟನೆಯ ಪ್ರಕರಣ.



ರಾಜ್ಯಾಂಗ ವ್ಯವಸ್ಥೆ.

ಚಂದ್ರಗುಪ್ತನ ಕಾಲದಲ್ಲಿ ರಾಜನಿಗೆ ಸಲಹೆಗಳನ್ನು ಕೊಡುವುದಕ್ಕೆ ಮಂತ್ರಿಗಳ ಪರಿಷತ್ತು ಇದ್ದಿತು. ಅದರಲ್ಲಿ ಇವು ಮಂದಿ ಇಲ್ಲವೇ ಇಲ್ಲ ಮಂದಿ ಅಥವಾ ಅಯಾ ಸಂದರ್ಭಕ್ಕೆ ಬೇಕಾದಮ್ಮು ಮಂದಿ ಮಂತ್ರಿಗಳು ರುತ್ತಿದ್ದರು. ಎಲ್ಲ ವಿವ ಯಗಳಲ್ಲಿಯೂ ರಾಜನು ಆವರ ಆಲೋಚನೆಯನ್ನು ಕೇಳುತ್ತಿದ್ದನು. ಕೇವಲ ರಹಸ್ಯವಾದ ವಿಷಯಗಳಲ್ಲಿ ಒಬ್ಬಿಬ್ಬಿರು ಮಂತ್ರಿಗಳು ಹಾತ್ರನೇ ಆಲೋಚನೆಯನ್ನು ತೇರಿಸುತ್ತಿದ್ದರು. ಆವಾಗಲಾದರೂ ಒಂದೊಂದುಸಾರಿ ರಾಜನು ಸ್ವತಂತ್ರಿಸಿ ಕೆಲಸ ನಾಡುವುದೂ ಇದ್ದಿತು. ಆದರೆ ಸರ್ವಸಾಧಾರಣವಾಗಿ ರಾಜನು ಮಂತ್ರಿಗಳಲ್ಲಿ ಒಹು ಸಂಖ್ಯೆಯವರು ಕೇಗೆ ರೋಹಿಸಿ ಹಾಗೆಯೇ ನಡೆಯುತ್ತಿದ್ದನು ಸಾಮಾಜಿಕದೋಳಗಳ ದೂರದ ಪ್ರಾಂತಗಳ ನೇರೆಲೆ ಚಂದ್ರಗುಪ್ತನು ಪ್ರತಿನಿಧಿಗಳನ್ನು ನೇರುಸಿ ಆವರಂದ ರಾಜ್ಯಕಾರ್ಯಗಳನ್ನು ನಡೆಯಿಸುತ್ತಿದ್ದನು. ಈ ಪ್ರತಿನಿಧಿಗಳು ಸಾಮಾನ್ಯವಾಗಿ ರಾಜವಂಶದವರಾಗಿದ್ದಂತೆ ಕಾಣಬರುತ್ತಿದೆ. ರಾಜಧಾನಿಗೆ ಸಾವಿರಮ್ಮೆಲು ದೂರದಲ್ಲಿದ್ದ “ಗಿರಾವೂರ್” ಎಂಬ ಪಟ್ಟಿಮು ಪ್ರಾಂತದಲ್ಲಿ ಶುಷ್ಣಗುಪ್ತನೆಂಬ ಪ್ರತಿನಿಧಿಯು ಪರಿಪಾಲಿಸುತ್ತಿದಂತೆಯೂ, ಅತನು ಅಲ್ಲಿಯ ಕೃಷೀನಲ ಸೌಕರ್ಯಕ್ಕಾಗಿ ಒಂದು ನದಿಗೆ ಅಡ್ಡವಾಗಿ ಅಕ್ಷಿಕೆಟ್ಟಿನ್ನು ಕಟ್ಟಿಸಿ ಅದರ ನೀರನ್ನು ಒಂದು ತೆರ್ಮಾಕಕ್ಕೆ ತಿರುಗಿಸಿ, ಸಿರಂತರವಾದ ನೀರಿನ ವಸತಿಯನ್ನು ಉಂಟಾಗಿದನೆಂತಲೂ ತಿಳಿದುಬರುತ್ತಿದೆ.



ರಾಜ್ಯ ವಿಭಾಗವು.

ಆಗಿನ ಕಾಲದಲ್ಲಿ ಸಾಧಾರಣವಾಗಿ ಐನೂರು ಒಕ್ಕುಲಿಗರ ಕುಟುಂಬಗಳ ದ್ವಾರು ಒಂದು ಒಂದು ಹೆಚ್ಚಿಗಳು ಒಂದಕ್ಕೂಂದು ಸುಮಾರು ಒಂದು ಹರದಾರಿಯ ದೂರದಲ್ಲಿರತಕ್ಕೆವರುತ್ತಾರು. ಆದುದರಿಂದ ಆಪತ್ಸಮಯದಲ್ಲಿ ಒಂದೂ ರಿನವರು ಮತ್ತೊಂದೂರಿನವರಿಗೆ ಸಹಾಯಮಾಡಬಲ್ಲವರಾಗಿದ್ದರು. ಮೇರಿಗೆ ವಿಷಯದಲ್ಲಿ ವಿವಾದವು ಬಾರದಿರುವುದಕ್ಕಾಗಿ, ನದಿ, ಪರ್ವತ ಮೊದಲಾದ ಸ್ವಾ

ಭಾವಿಕ ಚಿಹ್ನೆಗಳೇ ಮೇರೆಗಳ ಗುರುತುಗಳಾಗಿದ್ದು ಪ್ರಾದ್ಯವು. ಹಕ್ಕಿಯ ಸುತ್ತುಲೂ ಮಣಿಗೊಂಡಿಗೆಳಿಸ್ತು ದುತ್ತಿದ್ದರು. ಇಂಥಕೆ ಹಕ್ಕಿಗಳು ಇನು ನೋಡಲು ಗೊಂಡು ಹತ್ತೆರವರಿಗೂ ಒಬ್ಬ ಅಧಿಕಾರಿಯ ಕೈಕೆಳಿಗಿರುತ್ತಿದ್ದವು. ಈ ಅಧಿಕಾರಿಗೆ, 'ಗೋಪ' ನೆಂದು ಹೆಸರು. ಈ ಗೋಪನೀ ಆ ಗ್ರಾಮಗಳಿಗೆ ಸಂಬಂಧಪಟ್ಟ ಲೆಕ್ಕಿಗಳನ್ನು ಬರೆಯುತ್ತಿರುವನು. ಗ್ರಾಮಗಳು, ಮೂಲಗಳು, ತೋಟಗಳು. ಮಾರ್ಗಗಳು, ಬಯಲುಗಳು, ದೇವಾಲಯಗಳು, ತೋಪುಗಳು, ತಿಥಿಗಳು ಮೊದಲಾದವುಗಳ ಗಡಿಯ ಗುರುತುಗಳನ್ನು ಈತನು ರಕ್ಷಿಸುತ್ತಿದ್ದಿನು. * ಗ್ರಾಮ ಸ್ಥರು ಮಾಡಿಕೊಳ್ಳುವ ದಾನಗಳು, ಪಿಕ್ರಿಯಗಳು, ವಿಚಾರಣೆಗಳು ಈತನ ಮೂಲವಾಗಿ ಜರುಗುತ್ತಿದ್ದುವು ಗ್ರಾಮದಲ್ಲಿಯ ಪ್ರತಿಮನೆಯ ಜನಗಳ ಲೆಕ್ಕಿವು ಸೇವಕರ ಲೆಕ್ಕಿವು, ದಾಸರ ಲೆಕ್ಕಿವು, ಪಶುಪಕ್ಕುಗ್ರಿಗಳ ಲೆಕ್ಕಿವು ಈತನಿಂದ ಬರೆಯಲ್ಪಡುತ್ತಿದ್ದಿತು. ಈದೇ ಲೆಕ್ಕಿನಲ್ಲಿ ಒಂದೊಂದು ಮನೆಯವರು ಸರಕಾರ ನವಲಿಗೆ ಸಲ್ಲಿಸುವ ತೆಲಿಗೆಯ ಮೊತ್ತ ಪೂರ್ವಿಗೆ ಗೊತ್ತಿದ್ದಿತು. ಗ್ರಾಮಸ್ಥರ ವ್ಯಕ್ತಿಗಳನ್ನು ಹಿಡಿದು ಅವರವರು ಗೇಸುವ ಮೊತ್ತಗಳನ್ನು ಸುಮಾರಾಗಿ ನಿಂಬಾಯಿಸಿ ಲೆಕ್ಕಿ ಬರಿಸುವೂ ಈತನ ಕೆಲಸಗಳಲ್ಲಿ ಒಂದು. ಈ ಕರ್ತವ್ಯಗಳ ದೇಸೆಯಿಂದ ಇವನು ಅಂದಿನ ಶಾಸುಭೋಗನೆಂದು ಹೇರಿಯಾಗಿ ಹೇಳಬೇಕಾದುದಿಲ್ಲ.

ಎಂಟುನೂರು ಗ್ರಾಮಗಳ ಮೇಲಣ ಅಧಿಕಾರಿಗೆ "ಸಾಫಿಕೆ" ನೆಂದು ಹೆಸರು. ಈ ಅಂತ ಗ್ರಾಮಗಳ ರಕ್ಷಣೆಗಾಗಿ ..ಸಾಫಿಯ" ಎಂಬ ದುರ್ಗವಿರುತ್ತತ್ತು. ಈಗಿನ ಜಮಾನುದಾರಿಗಳಲ್ಲಿಯ ತಾನೇದಾರರು ಎಂಬ ಶಬ್ದಕ್ಕೆ ಈ ಸಾಫಿಕನೆಂಬ ಪದವು ತಂದೆಯಾಗಿರಬಹುದು. ಗೋಪನು ಗ್ರಾಮದ ಮೇಲೆ ಹೊಗೋ ಹಾಗೆ ಸಾಫಿಕನು ಮಂಡಲದ ಮೇಲಣ ಅಧಿಕಾರಿಯು. ಈ ಅಧಿಕಾರಿಗಳಲ್ಲಿರೇಲೆ ಇರುವವನು, 'ಸಮಾಹರತ್ರೆ' ಸಂದು ಕರೆಯಲ್ಪಡುತ್ತಿದ್ದಿನು. ರಾಷ್ಟ್ರವನ್ನು ಮಂಡಲಗಳಾಗಿ ಪಿಭಾಗಿಸುವುದೂ, ಗ್ರಾಮಗಳನ್ನು ತರಗತಿಗಳಾಗಿ ನಿಯಮಿಸುವುದೂ, ಗ್ರಾಮಾಧಿಕಾರಿಗಳ ಮತ್ತು ಸಾಫಿಕರ ಕೆಲಸಗಳನ್ನು ಪರಿಶೀಲಿಸುವುದೂ ಈತನ ಕರ್ತವ್ಯವು. ಈ ಸಮಾಹರತ್ರೆನಲ್ಲಿದೆ ರಾಜ್ಯಾಂಗಳಾಖಾಗಳೊಂದೊಂದಕ್ಕೂ ಒಬ್ಬೊಬ್ಬ ಅಧ್ಯಕ್ಷನಿರುವನು. ಅಧ್ಯಕ್ಷರೆಲ್ಲರೂ ಮಂತ್ರಿಗಳೊಳಗಳವರೇ ಆಗಿರುವರು. ಇವರು ರಾಜನೋಡನೆ ಕೊಡಿ ಮೇಲೆ ಹೇಳಿದಂತೆ ರಾಜ್ಯಭಾರವನ್ನು ವಹಿಸುವರು.

* ಈಗ ಈ ಕೆಲಸಗೇಳಿಲ್ಲವನ್ನು ಶಾಸುಭೋಗರೂ. Land Record Inspector ರೂ. ತಡೆತೀಲ್ಲಾರಿಗೂ ಮಾಡುತ್ತಿರುವರು.

^x ಓಟಕ್ಕೆನ ಅರ್ಥಾತ್ತ.

ಗ್ರಾಮಗಳು ಉತ್ತಮ ಮಧ್ಯಮಾಧವುಗಳಿಂದು ಮೂರು ವಿಧ. ಈ ವಿಭಾಗವಲ್ಲದೆ ಈ ಕೆಳಗಳ ವಿಧವಾಗಿ ಬೇರೆ ತರಗತಿಗಳು ಪರ್ವತೀಯ ಇರ್ನುವು.

೧. ಇನಾಮು ಗ್ರಾಮಗಳು.
೨. ಸ್ವನಿಕ ಗ್ರಾಮಗಳು.
೩. ಅನಧಾನ್ಯ ವಸ್ತುಗಳನ್ನು ಸಲ್ಲಿಸುವ ಗ್ರಾಮ.
೪. ಹಸುಗಳನ್ನು ಸೇವಕರನ್ನು ಒದಗಿಸಿ ಕೊಡುವ ಗ್ರಾಮಗಳು.
೫. ರಾಲು ಮೌಸರುಗಳನ್ನು ಕಾಯಿಪಲ್ಲೆಯಗಳನ್ನು ಕೊಡುವ ಗ್ರಾಮಗಳು.



ರಾಜ್ಯಾಧಾರಿಯವಾಗ್ರಹಗಳು.

ಈಗಿನರಿತೆಯೇ ಚಂದ್ರಗುಪ್ತನ ಕಾಲದಲ್ಲಿಯೂ, ರಾಜನಿಗೆ ನಮ್ಮ ದೇಶದಲ್ಲಿ ಹುಟ್ಟಿವೇಗೆ ಮುಖ್ಯಾಧಾರನ್ನು ನೈಲತೀರಿಗೆಯೇ ಆಗಿದ್ದಿತು. “ಕ್ಷಾಪ್ಯಿಯಲ್ಲಿ ರುವ ಭೂಮಿಯಲ್ಲಿ ವಿಶೇಷ ಭಾಗಕ್ಕೆ ನೀರನ ವಸ್ತಿಯಿರುವುದು. ಸಂವತ್ಸರಕ್ಕೆ ಎರಡು ಬೆಳಗಕು ಬೆಳಿಯತ್ತಿರುವು.....ನದಿಗಳ ಮೇರೆ ಕೆಲವರು ಶಾರಿಗಳಿರುವರು. ಅವರು ಈಜಿಪ್ತ ದೇಶದಲ್ಲಿಯಂತೆಯೇ ಭೂಮಿಗಳನ್ನು ಅಳಿದು ಒಕ್ಕಲಿಗಿಗೆ ಅನ್ಯಾಯವಾಗದಂತೆ ದೊಡ್ಡ ಕಾಲಿವೆಗಳಿಂದ ಚಿಕ್ಕ ಕಾಲಿವೆಗಳಿಗೆ ನೀರು ಬಿಡುವ ವ್ಯಾಪಕಗಳನ್ನು ತಕ್ಕು ವಿಧದಿಂದ ಮುಚ್ಚಿಸುತ್ತುಲೂ ತೆರಿಯಿಸುತ್ತುಲೂ ಇರುವರು.” ೧. ಸಾಧ್ಯವಾದವನಟ್ಟಿಗೆ ಇಂತಹ ನೀರವಸತಿಗಳನ್ನು ಓಟುವಾಡಿ ಚಂದ್ರಗುಪ್ತನು ಭೂಮಿಯಲ್ಲಿ ಕರ್ವ-ಕರು ಮಾಡಬೇಕಾದ ಕಷ್ಟವನ್ನು ಅನುಸರಿಸಿ ತೆರಿಗೆಯನ್ನು ಎತ್ತತ್ತಿದ್ದನು. ‘ಹಸ್ತಪ್ರವರ್ತಿಮ’ ಭೂಮಿಗಳಲ್ಲಿ ಎಂದರೆ ಕೈಕಷ್ಟದಿಂದ ನೀರು ಹರಿಯಿಸತಕ್ಕ ಭೂಮಿಗಳಲ್ಲಿ ‘ಉದಕಭಾಗವು’ ಅ. ಬೆಳಿಯಲ್ಲಿ ಇದನೆಯ ಒಂದಂಶವಾಗಿ ನಿಣಿಯಿಸಲ್ಪಟ್ಟಿದ್ದಿತು. ‘ಸ್ವಂಧಪ್ರವರ್ತಿಮ’ ೨. ಭೂಮಿಗಳಲ್ಲಿ, ಎಂದರೆ ಎತ್ತುಗಳ ಸಹಾಯದಿಂದ ನೀರು ಹರಿವಂತೆ ಮಾಡುವ ಭೂಮಿಗಳಲ್ಲಿ ನಾಲ್ಕನೆಯ ಒಂದಂಶವೂ, ‘ಸೋತಯಂತ್ರ ಪ್ರವ

-
೧. ಮಾಸ್ತಸೀಸ. ೨. ಸೀರತೀರುವೆಯಿಂದು ಅಫವು.

ಇ ‘ಸ್ವಂಧಪ್ರವರ್ತಿಮ’ ಎಂಬುದಕ್ಕೆ ‘ಭುಜದಿಂದ ಹೊತ್ತು ಕೊಳ್ಳುವುದು’ ಎಂದು ಕೆಲವರು ಅಫವನನ್ನು ಬರೆದಿರುವರು. ಆ ಅಫವನನ್ನು ನಿರೀಕ್ಷಿಸಿದಲ್ಲಿ ಹಸ್ತಪ್ರವರ್ತಿಮಕ್ಕೂ ಇದಕ್ಕಿಂತ ಭೇದತೋರುವೆಡಿಲ್ಲ. ಭೇದವಿಲ್ಲದಲ್ಲಿ ತೇವೇಯ ಹೇಗೆ ಭೇದವಾಗುವುದೇ ಗೆಡಿತ್ತಾಗುವೆಡಿಲ್ಲ ಸ್ವಂಧ ಎಂಬ ಕಬ್ಬಿವು ಜತೆಯ ಎತ್ತುಗಳಿಗೆ ಕೊಡ ಬರುವದರಿಂದ ಅವುಗಳ ಸಹಾಯದಿಂದ ನೀರು ಹರಿವಂತೆ ಮಾಡುವ ಭೂಮಿಗಳಿಂಬುದು ಯುಕ್ತಿಯುಕ್ತವಾಗಿದೆ.

ತೀವು' ಎಂದರೆ ವಾಯು ಮಂತ್ರಗಳ ಏ ಮೂಲಕವು ಇತರ ಯಂತ್ರಗಳ ಮೂಲಕವು ಸಾಗಾಗುವ ಭೂಮಿಗಳಲ್ಲ ಮೂರನೆಯು ಒಂದಂಶವು; ನದಿಗಳು ಸರಸ್ವಗಳು, ಕೆರೆಗಳು ಭಾವಿಗಳು ಹೊಡಲಾದುವುಗಳಿಂದ ಬೇಸಾಯ ನಡೆವ ಭೂಮಿಗಳಲ್ಲ ಮೂರು ಇಲ್ಲವೇ ನಾಲ್ಕನೆಯು ಒಂದಂಶವು ಸಿಣಿಯಿಸಲ್ಪಡುತ್ತದ್ದಿತು.

ಅರ್ಥಶಾಸ್ತ್ರದ ಒಂದಡೆಯಲ್ಲ "ಸಾಗುವಾಡದೆ ಬೀಳುಬಿಟ್ಟೆ ಭೂಮಿಗ ಶನ್ವ (ಅರಸನು) ಬೀಳೆಯಲ್ಲ ಅರ್ಥಭಾಗಕ್ಕೆ ಪೈರುಮಾಡುವವರಿಗೆ ಕೊಡಬ ಹುದು. ಸ್ವುಂತ ಕೃಷಿಯನ್ನು ಮಾಡತಕ್ಕ ಚ್ಯಾರೆಗಿನೆ ನಾಲ್ಕು ಅರ್ಥವಾ ಐದನೆಯ ಒಂದಂಶಕ್ಕೆ ಕೊಟ್ಟಿಬಿಡಬಹುದು. ಅರ್ಥವಾ ಅವರು ಅನವಸರವಾದ ನಷ್ಟವನ್ನು ಹೊಂದದೆ ಕೊಡಲು ಸಾಧ್ಯವಾದಷ್ಟನ್ನು ಕೊಟ್ಟಿರೂ ಕೊಡಬಹುದು." ಎಂದು ಬರೆಯಲ್ಪಟ್ಟಿರುವುದರಿಂದ ಚಂದ್ರಗುಪ್ತನ ಕಾಲದಲ್ಲಿ ಕರ್ವಕನು ಕೊಡಲಾಗದ ತೆರಿಗೆಯನ್ನು ರಾಜನು ಕೇಳುತ್ತಿರಲಿಲ್ಲವೆಂಬುದು ಸ್ವಷ್ಟವಾಗುವುದು. ಸ್ವುಂತ ವಾಗಿ ಕೆರೆಗಳನ್ನು ತೋಡಿಸಿಕೊಂಡಳ್ಳ, ಅಂತಹ ಪ್ರಚ್ಚಿಗಳು ಆ ಕೆರೆಗಳ ಕೆಳಗಣ ಸಾಗುವಳಿಯ ಮೇಲೆ ಐದು ವರ್ಣಗಳ ಕಾಲವು, ಶಿಥಿಲವಾದ ಕೆರೆಗಳನ್ನು ಸೆರ್ಗೋಣಿಕೊಳ್ಳುವವರು ನಾಲ್ಕುವರ್ಣಗಳ ಕಾಲವು, ಕೆರೆಗಳ ವಿಸ್ತೀರ್ಣವನ್ನು ಹೆಚ್ಚಿಸಿಕೊಂಡು ಹೆಚ್ಚಿನ ಭೂಮಾಗವನ್ನು ಕೃಷಿಗೆ ತರಲು ಯೋಚಿಸಿದವರು ಆ ಭಾಗದ ಮೇಲೆ ಮೂರು ವರ್ಣಗಳವರೆಗೂ, ಕುಷ್ಣ ಬೀಳಗಳನ್ನು ಬೀಳೆಯಿಸುವ ಉದ್ದೀಕ್ಷಿದಿಂದ ಹೇತುಗಳನ್ನು ಸಿದ್ಧಪಡಿಸಿಕೊಳ್ಳುವವರು ಎರಡು ವರ್ಣಗಳ ಪರ್ಯಂತವು, ತೆರಿಗೆಯನ್ನು ಸಲ್ಲಿಸಲು ಅಗತ್ಯವಿಲ್ಲವೆಂದು ಮಾಡಲ್ಪಟ್ಟ ನಿಯಮಗಳು, ತೆರಿಗೆಗಳನ್ನೆತ್ತುಸ್ವದರಲ್ಲಿ ರಾಜನಿಗೆ ಇಳ್ಳಿ ಮಾರದ್ವಷ್ಟಿಯನ್ನು ಸಹಸ್ರಮುಖಿಂದ ಘೋಣಿಸುತ್ತಿವೆ.

ಇದುವರೆಗೂ ಬರೆಯಲ್ಪಟ್ಟ ತೆರಿಗೆಗಳಿಗೆ "ಉದಕಭಾಗ" ಗಳಿಂದು ಹೆಸರು. ಎಂದರೆ, ಇನ್ನು ಹಕ್ಕಭೂಮಿಗಳ ಮೇಲಣ ತೆರಿಗೆಗಳಿಂದು ಅರ್ಥವು. ತಿಟ್ಟಿಭೂ ಮಿಗಳ ಮೇಲೆ ವಿಧಿಸಲ್ಪಡುತ್ತಿದ್ದ ತೆರಿಗೆಗಳನ್ನು ಕುರಿತು ಕಂಡುಕೊಳ್ಳುವುದಕ್ಕೆ ಅಧಾರವಾವುದೂ ಕಾಣಬರುವುದಿಲ್ಲ.

ರಾಜನಿಗೆ ಸ್ವುಂತಮಾನ್ಯಗಳು ಅನೇಕವಿದ್ದವು. ಅವುಗಳನ್ನು ಆತನು "ಸೀತಾಧ್ಯಕ್ಷ" ನೆಂಬ ಆಧಿಕಾರಿಯ ಮೂಲಕ ಸಾಗುವಾಡಿಸುತ್ತಿದ್ದನು. ಈ

ಇ. ವಾತಪ್ರವರ್ತಕಮನಂದಿನಿ ವನಾಧಿಯನ ತಟಾಕೆ ಕೇಂದಾರಾರಾಮ ಷಣ್ಣವಾಪಾನಾಂ ಸಸ್ಯಪಣ ಭಾಗೋತ್ತರಿಕೆಮನ್ಯೇ ವಾಯಫೋಪಕಾರ ದಮ್ಮ (ಅರ್ಥಶಾಸ್ತ್ರ, ಮುರಿರನೆಯ ಭಾಗವ

ಅಧಿಕಾರಿಯು “ಕ್ಷಮಿತಂತ್ರಗುಳ್ಳವೈಕ್ಷಯುವೇದಜ್ಞ” ನಾಗಿದ್ದನು. ಆತನು ರಾಜನ ಕ್ಷೇತ್ರಗಳಿಗೆ ಬೇಕಾದ ಬೀಜಗಳನ್ನು ಸಂಪಾದಿಸಿ, ತತ್ತ್ವಚಾರ್ಣಗಳಲ್ಲಿ ಪ್ರವೀಣರಾದ ಕೆಳಗಳ ಅಧಿಕಾರಿಗಳ ಸಹಾಯವನ್ನು ಹೊಂದಿ. ದಾಸರನ್ನಾಂ ಕೊಲಿಯವರನ್ನು ಬಂದಿಗಳನ್ನು ವಿನಿಯೋಗಿಸಿಕೊಂಡು. ಅರಸನ ಕ್ಷಮಿಯನ್ನು ಸಾಗಿಸುವನು. ಅವುಗಳಿಗೆ ಬೇಕಾದ ಉಪಕರಣಗಳನ್ನು ವಿದ್ದ ಮಾಡಿಕೊಳ್ಳುವುದೂ ಆವನ ಕೆಲಸನೇ. ಆತನು ಸೂರ್ಯಚಂದ್ರಾದಿ ಗ್ರಹಗಳ ಮತ್ತು ನಕ್ಷತ್ರಗಳ ಗತಿಗಳನ್ನು ಗಮನಿಸಿ ಕಾಲವೈಪರೀತ್ಯಗಳನ್ನು ತಿಳಿಯಪಡಿಸುತ್ತಿದ್ದ ೧೦ತ್ಯೂ ಮೇಘಗಳನ್ನು ಪರಿಶೀಲಿಸಿ ಮಳಿಯ ನ್ಯಾನಾಧಿಕ್ರಿಗಳನ್ನು ತಿಳಿಪಿಸುತ್ತು. ಇದ್ದಂತೆಯೂ, ವರ್ಷವಾಪಕಯುಂತ್ರಗಳ ಸಹಾಯದಿಂದ ‘ಮ್ಯೂಣ’ ವೆಂಬ ಪರಿವರ್ತನಾವನ್ನು ಪರೋಗಿಸಿ, ವರ್ಷವಾತದ ಲೆಕ್ಕವಿಡುತ್ತಿದ್ದಂತೆಯೂ ಕಂಡುಬರುತ್ತಿದೆ. ಗೊಬ್ಬರಗಳನ್ನು ಉಪಯೋಗಿಸುವ ಪಥ್ತತಿಗಳನ್ನು ಕೂಡ ಆತನೇ ಸಿಯಮಿಸುತ್ತಿದ್ದಂತೆ ತಿಳಿಯಬರುತ್ತಿದೆ. ಈ ವಿಧವಾಗಿ ಕಾಲವೈಪರೀತ್ಯಗಳನ್ನು ಕಂಡುಹಿಡಿದು, ವರ್ಷಗಳ ನ್ಯಾನಾಧಿಕ್ರಿವನ್ನು ತಿಳಿಸಿ, ವರ್ಷವಾತವನ್ನು ಲೆಕ್ಕಿಸಿ ಗೊಬ್ಬರಗಳ ಸಾರಾಸಾರಗಳನ್ನು ನಿರ್ಣಯಿಸಿ ಸಿತಾಧೃಕ್ಕನು ತನ್ನ ಶಾಶ್ವತಯೋಳಗಳ ಇತರ ಅಧಿಕಾರಿಗಳೊಡನೆ ಒಕ್ಕಲಿಗರಿಗೆ ಸಹಾಯವಾಡುತ್ತಿದ್ದನು.¹

ಚಂದ್ರಗುಪ್ತನ ಕಾಲದಲ್ಲಿ ಗೋಪುಗಳ ಅಧ್ಯಕ್ಷಸಂಬ ಅಧಿಕಾರಿಯೊಬ್ಬನಿಂದ್ದನು. ಆತನು ಅರಸನ ಆಕಳು ಮಾದಲಾದುವುಗಳೆಲ್ಲ ಪಾಲಕನು. ಆ ಹಕ್ಕಿಗಳಿಗೆ ಬೇಕಾದ ಉಪಕಾರಗಳನ್ನು ಮಾಡಿಸಿ ಅವುಗಳ ಮೂಲಕ ಬರುವ ಆದಾಯವನ್ನು ಆತನು ಅರಸನ ಚೊಕ್ಕಸಕ್ಕೆ ಸೇರಿಸುತ್ತಿದ್ದನು. ಸಾಪರಾರು ಹಸುಗಳು ಅರಸನಿಗಿಂದ್ದ ದರಂದ ಈ ಆದಾಯವು ಸ್ವಲ್ಪವೆಂದು ಹೇಳಲು ಸಾಧ್ಯವಲ್ಲ.

ರಾಜನಿಗೆ ವರಮಾನವನ್ನು ಕೊಡುವುದರಾಲ್ಲ. ಸಾಗುವಳಿಯ ಎರಡನೆಯದು ದೇಶದೊಳಗಳ ವ್ಯಾಪಾರವಾಗಿದ್ದತು.

ಚಂದ್ರಗುಪ್ತನ ಕಾಲದಲ್ಲಿ ವ್ಯಾಪಾರವೆಲ್ಲವೂ ಕೋಟಿಯ ಬಳಿ ಕಟ್ಟಲ್ಪಟ್ಟ ಸುಂಕದಕಟ್ಟಿಯ ಹತ್ತಿರನೇ ನಡೆಯಬೇಕಾಗಿದ್ದತು. ಇತರ ಸ್ಥಳಗಳಲ್ಲಿ ವ್ಯಾಪಾರವನ್ನು ಜರುಗಿಸುವುದು ಸ್ಥಿರವಾಗಿದ್ದತು. ವ್ಯಾಪಾರಕ್ಕಾಗಿ ಬೇಸಾಯಗಾರದೂ ವ್ಯಾಪಾರಸ್ಥರೂ ತಂದ ವಸ್ತುಸಮುದಾಯವು ಸುಂಕದಕಟ್ಟಿಯ ಹತ್ತಿರನೇ ವ್ಯಾಪಾರಲ್ಪಟ್ಟ ತರುವಾಯ, ಮಾರಿ ಬಂದ ಹಣದ ಮೊತ್ತವನ್ನು ಏಡಿದು, ಸುಂಕಗಳನ್ನು ವಸೂಲುಮಾಡುತ್ತಿದ್ದರು, ಕ್ಷಮಿವಲರಾಗಲ, ಕೈಗಾರಿಕೆಯ ಕೆಲಸದ

1 ಈಗ Agricultural Departmentನನ್ನ ಈ ಕೆಲಸನೇ ಮಾಡತ್ತಿರುವರು.

ವರಾಗಲಿ ವಸ್ತುಸಮುದಾಯಗಳನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಬದಲಾಯಿಸಿಕೊಳ್ಳುವ್ಯವ್ಹಾ ಸುಂಕದಕಟ್ಟಿಯ ದಾರಿಯೆಂದರೆ ಬರಬೇಕಾಗಿದ್ದರೂ, ಅವರು ಸುಂಕವನ್ನು ಕೊಡುವ ಅಗತ್ಯವಿರಲಿಲ್ಲ. ವಿವಾಹಾರ್ಥವು, ರಾಜನಿಗೆ ಅರ್ಥಸುವುದಕ್ಕೂ, ಅರಸನ ಚೋಕ್ಕಸಕ್ಕೆ ಸೇರಿಸುವುದಕ್ಕೂ, ಮತ್ತೋಪಯೋಗಕ್ಕೂ, ಪ್ರಸವಸುವ ಸ್ತುಂಯರಿಗೂ, ಪ್ರಯೋಜನಗಳಾಗಿಯೂ ಕೊಂಡುಹೋಗ ತಕ್ಕ ಸಾಮಗ್ರಿಗಳನ್ನು ಸುಂಕವಿಲ್ಲದೆ ತೆಗೆದುಕೊಂಡುಹೋಗಬಹುದಾಗಿದ್ದಿತು. ಸುಂಕದ ನಿಬಂಧನಗಳನ್ನು ವಿಾರುವವರಿಗೆ ಸಂದರ್ಭವರಿತು ೧೦೦೦ ಪಣಗಳ (೧೦ದರ ಈಗಿನ ೨,೦೦೦ ರೂಪಾಯಿ) ವರೆಗೂ ಅವರಾಧಸ್ವ ವಿಧಿಸಲ್ಪಡುತ್ತಿತ್ತು. ಈ ನಿಧಿವಾಗಿಯೂ ಅರಸನ ಚೋಕ್ಕಸಕ್ಕೆ ತುಂಬ ಪ್ರವೃತ್ತಿ ಸೇರುತ್ತಿದ್ದಿತು.

ವಿದೇಶಗಳಿಂದ ಬರುವ ಸಾಮಗ್ರಿಗಳ ಮೇಲೆ ವ್ಯಾಪಾರದ ಸುಂಕವಲ್ಲದ ಇನ್ನೊಂದು ವಿಧವಾದ ಸುಂಕವ ಸಲ್ಲಿತ್ತಿದ್ದಿತು. ಒಟ್ಟಿನಮೇಲೆ, ಹೊರಗಿಂದ ಬರುವ ವಸ್ತುಗಳ ಮೇಲೆ ಬಲವಾದ ತೆರಿಗಿಯು ವಿಧಿಸಲ್ಪಡುತ್ತಿದ್ದಿತು. (೧) ‘ತುಲ್ಯ’ ವೆಂಬ ವ್ಯಾಪಾರದ ಸುಂಕವು (೨) ‘ರಷ್ಟಸಿ’ ಎಂಬ ವಾರ್ಗದಸುಂಕವು ೧ (೩) ‘ಗುಲ್ಳಿದೇಯ’ ವೆಂಬ ಸ್ವೇಚ್ಛಸುಂಕವು (೪) ‘ಭಾಗ’ ವೆಂಬ ಹೊರಗಿನಿಂದ ಬರುವ ವಸ್ತುಗಳ ಮೇಲೂ ಸುಂಕವು ಸರ್ವಸಾಧಾರಣವಾಗಿ ಮೇಲ್ಮೈಂದ ವಸ್ತುಗಳಿಗೆ ತಪ್ಪಿದುದ್ದಿಲ್ಲ.

ತೇ ರೀತಿ ಸಾರ್ವಭಾಬನಿಗೆ ಆಮದುರಷ್ಟಗಳಿಂದ ಸುಂಕದ ರೂಪವಾಗಿ ಆದಾಯವಿರುತ್ತಿದ್ದಿತು.

ಆ ಕಾಲದಲ್ಲಿ ಆತ್ಮೀಯ ಪಾತ್ರಗಳನ್ನು ಪ್ರಭುತ್ವದವರೇ ಸಿದ್ಧಗೊಳಿಸಿ ವಾರುತ್ತಿದ್ದರು. ವ್ಯಾಪಾರಿಗಳು ಅವುಗಳನ್ನು ಕೊಂಡುಕೊಳ್ಳುವುದಷ್ಟೇ ಅಲ್ಲದೆ ಸ್ವತಿದಿನವು ಅವುಗಳ ಪರಿಮಾಣಗಳು ಸರಿಯಾಗಿವೆಯೆಂದು ನಿಣಯಮುದ್ದೆಯನ್ನು ಹಾಕಿಸುವುದಕ್ಕೆ ಪ್ರಭುತ್ವದವರಿಗೆ ಸ್ವಲ್ಪ ಹಣವನ್ನು ಕೊಡುತ್ತಿದ್ದರು. ವ್ಯಾಪಾರಿಗಳ ಪ್ರಜೆಗಳನ್ನು ಎಷ್ಟುಮಾತ್ರ ಮೋಸಗೊಳಿಸಲು ಯತ್ನಿಸಿದರೂ, ಅವರಾಧಿಗಳಿಂದಿಣಿಸಲ್ಪಟ್ಟ ದಂಡಗಳಿಂದ ತಿಪ್ಪಿಸಲ್ಪಡುತ್ತಿದ್ದರು.

ಈಗಿನಂತೆಯೇ ಚಂದ್ರಗುಪ್ತನ ಕಾಲದಲ್ಲಿ ಕೂಡ ಉಪ್ಪು ವಾಡಿ ವಾರು ವುದು ಪ್ರಭುತ್ವದವರ ಸ್ವಾತಂತ್ರ್ಯವಾಗಿದ್ದಿತು. ಅವರು ದೇಶದಲ್ಲಿ ತಾವಾಗಿಯೇ

೧ ಇದು ಮತ್ತೊಂದು ರಾಜ್ಯದಿಂದ ತನ್ನ ರಾಜ್ಯಕ್ಕೆ ಬರುವ ವಸ್ತುಗಳ ಮೇಲೆ ರಾಜನು ವಿಧಿಸುವ ಸುಂಕವು.

ಉಪನ್ಯಾಸ ಮಾಡುತ್ತಿದ್ದರು. ಒಂದೊಂದು ಬಾರಿ ಆ ಸ್ವಾತಂತ್ರ್ಯವನ್ನು ಕೊಲು ದಾರಿಗೆ ಗುತ್ತಿಗೆ ಕೊಡುವುದೂ ಇದಿತು. ತಮ್ಮ ದೇಶದಲ್ಲಿ ಉತ್ತರ್ತಿಯಾಗು ತೀದ್ದ ಉಪೇ ಅಲ್ಲದೆ ಬೇರೆ ದೇಶಗಳಿಂದಲೂ ಉಪ್ಪು ಬರುತ್ತಿದ್ದಿತು. ಆದರ ವ್ಯಾಪಾರವೂ ಪ್ರಭುತ್ವದವರಿಗೇ ಸೇರಿದ್ದಿತು.

ಮದ್ಯಪಾಯಿಗಳು ಈಗಳನ ಕಾಲದಂತೆಯೇ ಅಗಳೂ ಪ್ರಭುತ್ವದವರಿಗೆ ಪ್ರವ್ಯವನ್ನು ಒಟ್ಟುಮಾಡಿಕೊಡುತ್ತಿದ್ದರು. ಆದರೆ ಆಗ ಕುಡಿಯುವುದಕ್ಕಾಗಿ ಸರ್ವ ಸ್ವವನ್ನೂ ಹೋಗಲಾಡಿಸಿಕೊಳ್ಳುವ ಸಂದರ್ಭವೆಂಟಾಗದಂತೆ ಕೆಲವು ನಿಬಂಧನೆಗಳು ಏರ್ಪಟ್ಟು ಇದ್ದವು. ನಿಣರ್ಯಿಸಲ್ಪಟ್ಟ ಪರಿಮಿತಿಗಿಂತ ಹೆಚ್ಚಾಗಿ ಯಾರಿಗೂ ಮದ್ಯವನ್ನು ಮಾರುತ್ತಲಿರಲಿಲ್ಲ. ಬೆಲೆಗೂ ಮಿತಿಯಿದ್ದಿತು. ಕುಡಿದು ಮಯ್ಯ ರೆತುಬಿದ್ದವರ ಮಯ್ಯ ಮೇಲನ ಸ್ವತ್ತಗಳನ್ನು ಕಾಪಾಡುವುದಕ್ಕಾಗಿ ಉಚಿತವಾದ ವಿಧಿಗಳು ಏರ್ಪಟ್ಟಿದ್ದವು. ವಿದೇಶದ ಸಾರಾಯಿಗಳ ಮೇಲೆ ಸಾಧಾರಣ ಸುಂಕೆಗಳಲ್ಲದೆ, ಗಂಂಕ್ಕೆ ಇರಂತೆ ತೆರಿಗೆಗಳು ವಿಧಿಸಲ್ಪಡುತ್ತಿದ್ದವು. ಸುರಾಮಂಡಿರಗಳಿಗೆ ಸಂಬಂಧಿಸಿದ ಕಾಸನಗಳಲ್ಲಿ, ಆ ಮಂದಿರಗಳು ಸೌಕರ್ಯಯುಕ್ತವಾಗಿದ್ದ ವಿಶಾಲವಾದ ಕೋಣಗಳಿಂದ ಕೂಡಿ, ಒಂದೊಂದು ಕೋಣಯಲ್ಲಿ ಬೋಕಾದಸ್ತ್ಯ ಮಂಂಚಗಳೂ, ಕುಚೀಗಳೂ ಇರುವಂತೆಯೂ, ಆಯಾ ಮತ್ತು ಗಳಿಗೆ ಅವಶ್ಯವಾದ ಆನುಕೂಲ್ಯಗಳಿಲ್ಲವನ್ನು ಒಟ್ಟುಮಾಡಿಡುವಂತೆಯೂ, ಯಾವಾಗಲೂ ಪ್ರಷ್ಪರಾರಗಳಿಂದಲೂ, ಆಗರುಚಂದನಾದಿ ಪರಿಮಲಾದ್ವರ್ಗಗಳಿಂದಲೂ ತುಂಬಿರುವಂತೆಯೂ ಅಲಂಕರಿಸಿರಬೇಕೆಂದು ವಿಧಿಯಿದ್ದಿತು. ಇದನ್ನು ಹಿಡಿದು, ಚರಿತ್ರಕಾರರು ಕೆಲವರು ಆ ಕಾಲದಲ್ಲಿ ಕುಡಿಕೆತನವು ಹೆಚ್ಚಾಗಿದ್ದೆಂತೆ ಉಪಿಸುತ್ತಿರುವರು. ಆದರೂ ಮೇಲಿ ಹೇಳಿದ ನಿಬಂಧನೆಗಳನ್ನು ಜಾಗರೂಕತೆಯಿಂದ ನೋಡಿದಲ್ಲಿ ಈ ಅಲಂಕಾರಾದಿಗಳು ಕುಡಿಯಹೋಗುವ ಸ್ವಲ್ಪ ಸಂಖ್ಯೆಯ ಜನಗಳ ಅರೋಗ್ಯಕ್ಕಾಗಿಯೂ, ಪರಿಸರ ಪ್ರದೇಶದವರಿಗೆ ಜುಗುವ್ವಾಭಾರವು ಆವಾದಿಸಂದಂತೆಯೂ ವಿಧಿಸಲ್ಪಟ್ಟಿದ್ದಿಂದು ಹೋರಿದಿರದು. ಅಳತೆಯ ಕಾತ್ತಗಳೂ ತೂಕದ ಯಂತ್ರಗಳೂ ಪ್ರಭುತ್ವದವರಿಂದಲೇ ಮಾರಲ್ಪಡುತ್ತಿದ್ದೆಂದು ಈ ನೋಡಲೇ ಹೇಳಿರುವೆನು. ಅದನ್ನು ಕುರಿತು “ಇಂಡಿಯನ್ ಅಂಬಿಕ್ಸೇರಿ” ಯ ಸಂಪಾದಕರು ಆ ಕಾಲದಲ್ಲಿ ನಾಣ್ಯಗಳು ಬಹು ಸ್ವಲ್ಪವಾಗಿ ಉಪಯೋಗಿಸಲ್ಪಡುತ್ತಿದ್ದೆಂತಲೂ ವ್ಯಾಪಾರವೆಲ್ಲವೂ ವಸ್ತುಗ್ರಹಣ ಪ್ರತಿಗ್ರಹಣದಿಂದಲೇ ಜರುಗುತ್ತಿದ್ದಿತೆಂದೂ ಬರೆದಿರುವರು. ಆದುದರಿಂದ ಆ ಕಾಲದಲ್ಲಿ ನಾಣ್ಯಗಳಿಂದ ರಾಜನಿಗೆ ಹೆಚ್ಚಿನ ಲಾಭವುಂಟಾಗುತ್ತಿದ್ದಿತೆಂದು ಹೇಳಲಾಗುವುದಿಲ್ಲ. ಆದರೂ ಆ ಕಾಲದ ನಾಣ್ಯಗಳನ್ನೂ ಅವುಗಳಲ್ಲಿನ

ತೋಹವಿಶೇಷಗನನ್ನೂ ತಿಗಿನ ನಾಣ್ಯಗಳೊಡನಿರುವ ಸಾಮ್ಯವನ್ನೂ ವಾಚಕರು ಗ್ರಹಿಸುವಂತೆ ಈ ಕೆಳಗಳ ವಿವರಣ ಪಟ್ಟಿಕೆಯನ್ನು ಕೊಡುವೇವು.

ನಾಣ್ಯದ ಹೆಸರು	ಅದರೊಳಗೆ ವಿಶೇಷ ತೋಹವು.	ಪಳೆ (ಗುರುಗುಂಜಿಯಲ್ಲಿ)
1 ಪಣವು	೧೯ ತಾಮ್ರ; ೧೯ ಸೀಸ್	= ೫೦ ಗುರುಗುಂಜಿಗಳು = ೭ ತೂರೆ = ಸುಮಾರಾಗಿ ತಿಗಿನ ಗ್ರಹ ರೂಪಾಯಿಲ್ಲ. $\frac{೩}{೭}$ ರಮ್ಮ
2 ಅರ್ಥಪಣ	„	= ೫೦ ಗುರುಗುಂಜಿಗಳು
3 ಪಾದ	„	= ೫೦ „
4 ಅಷ್ಟಭಾಗ	„	= ೫೦ „
1 ಮಾಷ	೧೯ ಇತರ ಲೋಹ	= ೫ „ „
2 ಅರ್ಥಮಾಷ	„	= ೨೨ ಉ „ „
3 ಕಾಕಣಿ	„	= ೧೯ „ „
4 ಅರ್ಥಕಾಕಣಿ	„	= ೧೯ „ „

/ಮೇಲಿನ ವಿವರಣಪಟ್ಟಿಕೆಯಲ್ಲಿ ಕಂಡುಬಂದುವಲ್ಲದೆ, ಅರ್ಥಕಾಕಣಿ ಚಾಣಕ್ಯನು ಮೂರು ಬಂಗಾರದ ನಾಣ್ಯಗಳ ಹೆಸರುಗಳನ್ನೂ ಸೂಚಿಸಿರುವನು. ಇ ಗುರುಗುಂಜಿ ಭಾರವುಳ್ಳದು ಮಾಷವೇಂತಲೂ, ೧೯ ಮಾಷಗಳ ಭಾರವುಳ್ಳದು ಸುವರಣ ಇಲ್ಲವೇ ಕರ್ವವೇಂತಲೂ, ನಾಲ್ಕು ಕರ್ವಗಳ ತೂಕವುಳ್ಳದು ಒಂದು ಪಲನೇಂತಲೂ ಹೇಳಿರುವನು. ಈ ಪರಿಮಾಣಪರಂಪರೆಯು ತೂಕಕ್ಕೆ ಮಾತ್ರವಾಗಿಯೇ ಇರಬಹುದೇ? ತೂಕಮಾತ್ರಕ್ಕೆ ಸುವರಣದ ಪಡಿಗಳು ಬೇಕಾಗಿವೆಯೇ? ಅದುದರಿಂದ ಜಂಡಗುಪ್ತನ ಕಾಲದಲ್ಲಿ ಇವು ವಾಡಿಕೆಯಲ್ಲಿದ್ದ್ದು ಬಂಗಾರದ ನಾಣ್ಯಗಳಿಂದು ಹೇಳುವುದೇ ಯುತ್ತಿಯುತ್ತೇವಾಗಿದೆ. ಆಗಿನ ಕಾಲದಲ್ಲಿ

ಹಿಂದೂದೇಶವು ಚಿನ್ನುಕ್ಕೆ ಹೆಸರುಗೊಂಡಿದ್ದಿತು. ಮೆಗಾಸ್ಟ್ರಿಸು ಭರತವಿಂದ ದಲ್ಲಿ ಚಿನ್ನು ಅಗೆವುದರ ವಿಷಯವಾಗಿ ವಿಚಿತ್ರವಾದ ಈ ಕೆಳಗಳ ಕಥೆಯೊಂದನ್ನು ಬರುವುದರುವನು.

ಸ್ಥಾವರ್ಸೀವಾಂತದಲ್ಲಿ ೧೦-೧೦ ಮೈಲುಗಳ ಸುತ್ತು ಕತೆಯೆಣ್ಣೆ ಉಜ್ಜ್ವಲ ಭೂಪ್ರದೇಶದಲ್ಲಿ ಭಾರತೀಯರಲ್ಲಿ ಒಂದು ಜಾತಿಯವರಾದ “ದರದರು” ಎಂಬವರು ವಾಸವಾಗಿರುವರು. ಅಲ್ಲಿ ಭೂಗಭದಲ್ಲಿ ಬಂಗಾರದ ಗನಿಗಳಿವೆ. ಆದುದರಿಂದಲೇ ಬಂಗಾರವನ್ನು ಅಗೆವ ಇರುವೆಗಳು ಅಲ್ಲಿ ಇವೆ. ಪರಿಮಾಣದಲ್ಲಿ ಆವು ಆಡವಿಯ ನರಿಗಳನ್ನು ಹೋಲುತ್ತವೆ. ಅವುಗಳ ತ್ವರಿತ ಗಮನವು ವಿಭ್ರಮೆಯನ್ನು ಹುಟ್ಟಿಸುವುದು. ಆವು ಬೇಟೆಯಾಡಿ ಜೀವನ ವಾಡುವುವು. ಚಿನ್ನುವನ್ನು ಅಗೆವುದಕ್ಕೆ ಆವುಗಳಿಗೆ ಶಿಶಿರಭೂತವು ಅನುಕೂಲವು. ಅವು ಬಂಗಾರದ ಗಳಿಗಳಿಂದ ಆ ಲೋಹವನ್ನು ಅಗೆದು ಆದರೂಡನೆ ಕೂಡಿದ ಮಣಿನ್ನು ಆಡವಿಯ ಇಲಿಗಳಿಂತೆ ಗಣಿಯ ಬಾಗಿಲಲ್ಲಿ ರಾಶಿ ಹಾಕುವುವು. ಹಾಗೆ ಬಿದ್ದ ಬಂಗಾರದ ಪ್ರದಿಯನ್ನು ಕರಗಿಸುವುದೇ ಕೆಲಸಷ್ಟು. ಸುತ್ತುಮುತ್ತಲಿನ ಜನರು ಹೇರತ್ತುಗಳನ್ನು ತಂದು ಕಳ್ಳುತ್ತನದಿಂದ ಆ ಮಣಿನ್ನು ಹೊತ್ತುಕೊಂಡು ಹೋಗುವರು. ಆವರು ಗೊತ್ತಾಗುವಂತೆ ಬಂದರ ಅಲ್ಲಿಯ ಅದ್ದುತನಾಡ ಇರುವೆಗಳು ಆವರಿದಿರಿಗೆ ಹೋಗಿ ಓಡಗೊಡದೆ ಆವರನ್ನೂ ಆವರ ಎತ್ತುಗಳನ್ನೂ ಕೊಂದುಹಾಕುವುವು. ಆದುದರಿಂದ ಆವರು ಅಲ್ಲಲ್ಲಿ ವಿವಿಧವಾದ ವಾಂಸವಿಂಡಿಗಳನ್ನು ಎರಬಿ ಆ ಇರುವೆಗಳು ಅವುಗಳನ್ನು ತಿನ್ನುವುದರಲ್ಲಿ ಮೆಯ್ಯಿರಕಿದ್ದಾಗ ಬಂಗಾರದ ಪ್ರದಿಯನ್ನು ಆಪಹರಿಸುವರು. ಆ ಪ್ರದಿಯನ್ನು ಕರಗಿಸುವ ಪದ್ಧತಿಯು ಆವರಿಗೆ ತಿಳಿಯದುದರಿಂದ ಆವರು ಆದನ್ನು ಬೇರೆಯವರಿಗೆ ಮಾರುತ್ತಿರುವರು.*

ಮೇಲಣ ಸಂಗತಿಗಳು ಅತ್ಯಾದ್ಯಾತ್ಮ ತನಾಗಿ ತೋರಿದರೂ ಆದರಲ್ಲಿ ಸತ್ಯಾಂಶ ವಿಲ್ಲದೇ ಇಲ್ಲ. ಅಗೆಯುತ್ತಿದ್ದುದು ಇರುವೆಗಳಲ್ಲ. ಆದರೆ ತಿಬೇಟಾ ದೇಶದ ಖನಸಕ್ರಿಯಾದಕ್ಕೆ ರು ಆ ಕೆಲಸವನ್ನು ಮಾಡುತ್ತಿದ್ದರು. ಆವರ ಉಪಕರಣಾದಿಗಳಿಂದಲೂ, ಆವರ ಪದ್ಧತಿಗಳಿಂದಲೂ, ಅಭ್ಯಾಸಗಳಿಂದಲೂ ಮೇಲಣ ಕರ್ಫೆಯುಂಟಾಗಿರಬಹುದೆಂದು ನಿರ್ಣಯಿಸಲ್ಪಟ್ಟಿದೆ.

ಯಾವುದು ಹೇಗಾದರೂ, ಮೊದಲು ಹಿಂದೂದೇಶದಲ್ಲಿ ಇರುವೆಗಳು ಚಿನ್ನು ದ ಹುತ್ತುಗಳನ್ನು ಕಟ್ಟಿತ್ತಿದ್ದವೆಂದರೂ, ಹೋರಗಳ ದೇಶದವರು ನಂಬಿಯೇ

* Macrindle Megasthenes Page 94. ಈ ಕಥೆಯನ್ನು ಮೆಗಾಸ್ಟ್ರಿಸ ನಗೆ ಮೊದಲು ಅನೇಕರು ಹೇಳಿಕೊಂಡಿರುವರು.

ಸಂಬಂತಿದ್ದರು. ಅಂಥ ಕಾಲದಲ್ಲಿ ಸ್ವರ್ಪದ ನಾಣ್ಯಗಳಿಂದುವೆಂದು ಹೇಳುವುದಕ್ಕೆ ಬೇರೆಯುಕ್ತಿಗಳು ಬೇಕಾಗಿವೆಯೇ? ಒಂದುವೇళೆ ಚಿನ್ನದ ತೂಕದ ಪಡಿಗ ಇನ್ನೂ ಉಪಯೋಗಿಸುತ್ತಲಿದ್ದರೂ ಏನೋ! ×

ನಾಣ್ಯಗಳ ಕಥೆಯನ್ನು ಇಷ್ಟಕ್ಕೆ ಸಾಕುವಾಡೋಣ. ಇದುವರೆಗೆ ಹೇಳಿದ ಮಾರ್ಗಗಳೇ ಅಲ್ಲದೆ ರಾಜನಿಗೆ ಆದಾಯವನ್ನು ಒಟ್ಟುಮಾಡುವ ಮಾರ್ಗಗಳು ಇನ್ನೂ ಅನೇಕವಿದ್ದವು. ಅವುಗಳ ವಿಸ್ತಾರವಾದ ವಿವರಣವು ಅಗತ್ಯವಿಲ್ಲ.

ಸಾಮಂತರಾಜರು ತಂದ ಕವ್ಯಗಳೂ, ಗ್ರಾಮರಕ್ಷಕ ಸಂಘಗಳು ಬರಮಾಡಿ ಕೊಳ್ಳುವ ಅಪರಾಧ ದ್ರವ್ಯವೂ ಬಂದಿಗಳನ್ನು ಬಿಡಿಸಿಕೊಳ್ಳುವುದಕ್ಕೆ ಕೊಡಲ್ಪಡುವ ಧನವೂ, ಅಭಿಜಾತನವರ್ತಗಳ ಬೀಲೆಯೂ ಅಗತ್ಯವಿದ್ದಾಗ ದೇವಾಲಯಗಳಲ್ಲಿಯ ದ್ರವ್ಯವೂ ಹಡಗುಗಳ ವೇಲಣ ತೆರಿಗೆಯೂ, ದಾರಿಗಳ ಸುಂಕವೂ, ಗಣಗಳ ತೀರುವೆಯೂ, ಅಡವಿಯ ದ್ರವ್ಯಗಳ ವೇಲಣ ಸುಂಕವೂ, ದಂಡಗಳೂ ರಾಜನ ಬೊಕ್ಕಿಸಕ್ಕೆ ಸೀರುತ್ತಿದ್ದವು. ×

ಖಾನೇಸುವಾರಿಯ ಲೆಕ್ಕಗಳು.

ನಾಗರಕ್ಕನಿಗೂ ಗೋಪನಿಗೂ ನಿಯಮಿಸಲ್ಪಟ್ಟ ಕರ್ತವ್ಯಗಳಲ್ಲಿ ಖಾನೇಸುವಾರಿಯ ಲೆಕ್ಕವು ಎಂದಿನದಂದಿಗೇ ಬರೆಯತಕ್ಕುದೂ ಒಂದಾಗಿದೆ ತು. ತಮ್ಮ ಗ್ರಾಮದೊಳಗಳ ಪ್ರತಿವ್ಯಕ್ತಿಯ ಜಾತಿ, ಹೆಸರು, ಮನೆಯ ಹೆಸರು, ವೃತ್ತಿ, ಹುಟ್ಟುವಳಿ, ವ್ಯಯ, ದನಕರುಗಳು ಮೊದಲಾದುವನ್ನು ಇವರು ಬರಂದಿಟ್ಟುಕೊಳ್ಳುತ್ತಿದ್ದರು. ಹೊರಗಣವರಾರಾದರೂ ಬಂದಾಗ ಅವರನ್ನು ಕುರತು ತಿಳಿದು ಕೊಂಡು ಬರೆದಿದಬೇಕೆಂತಲೂ, ಅಂತಹವರು ಅಥವಾ ಮತ್ತಾರಾದರೂ ತಪ್ಪಿಸಂಗತಿಗಳನ್ನು ನುಡಿದಲ್ಲಿ ಆವರು ಶಿಕ್ಕೆಗೆ ಪಾತ್ರರಾಗುವರೆಂತಲೂ ಇದ್ದಿತು. ಇದಕ್ಕಿಂತ ಹೆಚ್ಚಿನ ಖಾನೇಸುವಾರಿಯ ಲೆಕ್ಕವೇತಕ್ಕೆ ಬೇಕಾಗಿದೆ?

ದಾರಿಗಳು—ವಾಹನಗಳು.

ಚಂದ್ರಗುಪ್ತನ ರಾಜ್ಯವು ಈಗಿನ ಭರತವಿಂಡಕ್ಕಿಂತಲೂ ವಿಸ್ತೀರ್ಣದಲ್ಲಿ ಹೆಚ್ಚಾಗಿದ್ದ ತೆಂದು ಈ ಮೊದಲೇ ಬರೆದಿರುವೆನ್ನ. ಇಂತಹ ರಾಜ್ಯದಲ್ಲಿ ಒಂದು ಖಾಗದಿಂದ ಮತ್ತೊಂದು ಥಾಗಕ್ಕೆ ಪ್ರಯಾಣಾದಿಗಳನ್ನು ಮಾಡುವುದಕ್ಕೆ ಸದು ಪಾಯಗಳು ಅನೇಕವಿದ್ದವು.

ನದೀನದಗಳಿಗೂ, ಕಾಲಿನೆಗಳಿಗೂ, “ಕುಲ್ಯಾಮಾರ್ಗಗಳೊಂತಲೂ; ಸಾಮ್ರಾಜ್ಯ ದೋಷಗಳ ರೇಖೆಗಳೊಂದೊಂದಕ್ಕೂ ಇರುವ ತೀರದ ಮಾರ್ಗಗಳಿಗೆ ‘ಕೂಲಪಥ’ ಗಳೊಂತಲೂ, ವಿದೇಶಗಳೊಡನೆ ಸಂಬಂಧವನ್ನು ಅಂತ್ಯಾಧಿಕಾರಿ ಯಾವತ್ತು ಸಮುದ್ರಮಾರ್ಗಗಳಿಗೆ “ಸಂಯಾನಪಥ” ಗಳೊಂತಲೂ, ಹೆಸರಿವೆ. ಈ ನೀರದಾರಿಗಳಿಗೆ ಅರ್ಹವಾದ ನಾವೆಗಳು ಅನೇಕ ವಿಧಗಳಾಗಿದ್ದವು. ಸಂಯಾನ್ಯಾಸಾವೆಗಳೂ, ಪ್ರವಹಣಗಳೂ ಸಮುದ್ರದಮೇಲೆ ಪ್ರಯಾಣಿಕರಿಗೆ ಉಪಯುಕ್ತವಾದುವುಗಳು. ಶಂಖಮುಕ್ತಾಗ್ರಾಹಿನಾವೆಗಳು ಅನ್ವಯಾಗ್ರಾಹಿನಿಸಿ ಸಾಗರದಲ್ಲಿ ಮುತ್ತುಗಳ ನಾರಿಸಿ ತರುವುದಕ್ಕೆ ಹೋಗುವುವು. ಮಹಾನಾವೆಗಳು ಮಹಾನದಿಗಳಲ್ಲಿ ಉಪಯೋಗವಾಗುವುವು. ಕ್ಷುದ್ರನಾವೆಗಳು, ತೆಪ್ಪಗಳು, ಬುಟ್ಟಿಗಳು (ಹರಗೋಲು) ಹಳವಗಳು ಮೊದಲಾದ ನೀರನ್ನು ದಾಢಿಸುವ ಸಾಧನಗಳಿಗೆ ಲೇಕ್ಕೆನೇ ಇದಿಲ್ಲ.

ನಾವೆಗಳೊಳಗಳ ಅಧಿಕಾರಿಗಳೂ, ಸೇವಕರೂ, ಅವರವರ ಕರ್ತವ್ಯಗಳೂ ವಿಸ್ತಾರವಾಗಿ ಪರೀಕ್ಷಾಗಾಗಿವೆ. ಅದುದರಿಂದ ನೌಕಾಯಾನವು ಆಗಿನ ಕಾಲದಲ್ಲಿ ಪೂರ್ಣಸ್ಥಿತಿಯಲ್ಲಿದ್ದ ತೆಂದು ಹೇಳಬಹುದು.



ವ್ಯಾಪಾರ—ಕೈಗಾರಿಕೆಯ ಕೆಲಸಗಳು.


ಇಂತಹ ಮಾರ್ಗಗಳಿದ್ದು ದರಿಂದ ಚಂದ್ರಗುಪ್ತನ ಕಾಲದಲ್ಲಿ ವ್ಯಾಪಾರವು ಅತಿ ವಿಸ್ತಾರವಾಗಿ ಇರುಗುತ್ತಿದ್ದಿತು. ಮಧುರೆಗೆ, ಅಪರಾಂತರ, ಕಳಂಗ, ಕಾಶಿ, ವಂಗ, ವತ್ಸ, ಮಹಿಷಾ ದೇಶಗಳು ಸುಂದರತಮವಾದ ಹತ್ತಿಯ ಬಟ್ಟಿಗಳನ್ನು ಕಳುಹಿಸುತ್ತಿದ್ದುವು. ಮುತ್ತುಗಳು ಪಾರಶೀಕರಿಸಿದಲೂ ಬರ್ಫರದಿಂದಲೂ ಸುವಾಸನೆಯ ದ್ರವಗಳು ಕಾಮರೂಪ (ಆಗಿನ ಆಸ್ತಾಮ್ರ) ದಿಂದಲೂ ಸಿಂಹಳದಿಂದಲೂ; ತೊಗಲು ಹಿಮಾಲಯ ಪರ್ವತಗಳ ಮೇಲಣ ಮೂಲಿಜ್ಞ ಗ್ರಾಮಗಳಿಂದಲೂ; ‘ಕಾಲೇಯಕ’ ವೆಂಬ ಗಂಧದಚಕ್ಕಿಯು ಸ್ವರ್ಣಭೂಮಿಯನ್ನಲ್ಪಡುವ ಬಮಾದೇಶದಿಂದಲೂ; ಪಟ್ಟಿಯ ವಸ್ತುಗಳ ಚಿನಿದೇಶದಿಂದಲೂ; ಅಗರು ಸಮುದ್ರದ ಆಚೆಯಿಂದಲೂ ಬರುತ್ತಿದ್ದಿತು. ಶ್ರೀ. ಪ್ರಜಾ. ಅರಸೆಯ ಶತಾಬ್ದದಲ್ಲಿ ಭರತವರ್ಷದ ಸತ್ಯಮತೀರದ ವ್ಯಾಪಾರಸ್ಥರು ಬೇಬಿಲೋನ್ ರಾಜ್ಯದೊಡನೆ

- ೧. ದಕ್ಕಿಣ ಮಧುರೆ.
- ೨. ಕೊಂಕಣ.
- ೩. ಕೊತ್ತಾಂಬಿ.
- ೪. ಮಹಿಷಾ—ಕೆಲವರ ಮತದಂತ ಮೇಲಿರು.

- | | |
|-------------|--------|
| ಅರ್ಥಶಾಸ್ತ್ರ | ಸಂ. ೨, |
| | ಏ, ೧೧, |

ವ್ಯಾಪಾರಾದಿಗಳನ್ನು ನಡೆಯಿಸುತ್ತಿದ್ದ ರಂಬುದಕ್ಕೆ ಸಿದರ್ಥನಗಳಿವೆಯೆಂಬುದಾಗಿ ಮ್ಯಾಲರೆಂಬ ಪಂಡಿತರು ಬರೆಯುತ್ತಿರುವರು. ಇದೂ ಚಂದ್ರಗುಪ್ತ ಚಕ್ರವರ್ತಿಯ ಕಾಲಕ್ಕೆ ಸಂಬಂಧಿಸಿದುದರಿಂದ, ಮೇಲಣ ಮಾತುಗಳನ್ನೂ ಗ್ರಹಿಸಿದಲ್ಲ, ಅಂದಿನ ವ್ಯಾಪಾರಪರಿಸಿತಿಯು ಅಪಾರವೆಂಬುದು ವ್ಯಕ್ತವಾಗುತ್ತಿದೆ.

ಸರ್ವಸಾಧಾರಣವಾಗಿ ವ್ಯಾಪಾರದ ಹಿಂದೆಯೇ ಕೈಗಾರಿಕೆಗಳೂ ಅಭಿವೃದ್ಧಿಯನ್ನು ಹೊಂದುತ್ತಿವೆ. ಅವುಗಳ ಅವಸ್ಥೆಯನ್ನು ಕುರಿತು ವಿಶೇಷವಾಗಿ ಬರವುದಕ್ಕೆ ವಿವುಲವಾದ ಆಧಾರಗಳಿಲ್ಲ. ಸೂತ್ರಾರ್ಥಕ್ರಿಯೆಗಳನ್ನು ಅಧಿಕಾರಿಯು ಕಾಣಬುವುದರಿಂದಲೂ, ಆತನು ನೇಯಿಗೆಯ ಕೆಲಸವನ್ನು ನೋಡಿಕೊಳ್ಳುವುದಕ್ಕೆ ಮಾತ್ರವೇ ನಿಯೋಗಿಸಲ್ಪಟ್ಟಿದ್ದುದರಿಂದಲೂ, ಆಗಿನ ಕಾಲಗಳಲ್ಲಿ ಕೈಗಾರಿಕೆಗಳು ವಿಸ್ತಾರವಾಗಿ ನಡೆಯುತ್ತಿದ್ದುವೇದು ಹೇಳಬಹುದು. ಕುಂಬಾರರ ಕೆಲಸವೇ ಹೊದಲಾದ ಸಾಧಾರಣ ಕೆಲಸಗಳನ್ನು ಕುರಿತು ಇಲ್ಲ ಹೇಳಲು ಅಗತ್ಯವಿಲ್ಲ. ಅಥವಾಸ್ತದ ಒಂದಾನೊಂದು ಸಂದರ್ಭದಲ್ಲಿ ಬರದಿರುವುದನ್ನು ನೋಡಿದಲ್ಲಿ ಆಕಾಲದಲ್ಲಿ ಗಾಜಿನ ಕೆಲಸವು ನಡೆಯುತ್ತಿದ್ದಂತೆಯೂ, ಅದು ನಾಣ್ಯದ ಕೆಲಸಗಳ ಪ್ರಾಂದಾಗಿ ಎಣಿಸಲ್ಪಡುತ್ತಿದ್ದಂತೆಯೂ ಕಂಡುಬರುವುದು. ೮



ನ್ಯಾಯವಿಚಾರಕೀ.

“ಹಿಂದುಗಳು ಹಣವನ್ನು ಬಡ್ಡಿಗೆ ಕೊಡುವುದಿಲ್ಲ, ಸಾಲತೆಗೆದುಕೊಳ್ಳುವುದನ್ನೂ ತಿಳಿಯರು. ಒಬ್ಬರಿಗೆ ಕೇಡನ್ನು ಒಟ್ಟುಮಾಡುವುದಾಗಲೇ, ಮತ್ತೊಬ್ಬರಿಂದ ಕೇಡನ್ನು ಹೊಂದುವುದಾಗಲೇ ಪ್ರಾಚೀನಾಚಾರಕ್ಕೆ ವಿರುದ್ಧವು. ಆದುದರಿಂದ ಸಮೂತ್ಪತ್ತಿಪತ್ರಗಳಾಗಲೇ ದಸ್ತಾವೇಚುಗಳಾಗಲೇ ದೊರೆಯವು. ಒಂದು ನೇಳಿ ಸಾಲಕೊಟ್ಟಿದ್ದರೂ, ಧನವನ್ನು ನಿಕ್ಷೇಪವಾಗಿಟ್ಟಿದ್ದರೂ, ಅದನ್ನು ಖುಣಗ್ರಸ್ತನಿಂದಾಗಲೇ, ಧನಗೋಪ್ತನಿಂದಾಗಲೇ, ತಿರುಗಿ ಬರಮಾಡುವುದಕ್ಕೆ ಶಾಸನ ಸಹಾಯವಿಲ್ಲ. ಆದುದರಿಂದ ಖುಣದಾತನಾಗಲಿ, ಧನಸ್ಥಿಕ್ಷೇಪಿಯಾಗಲಿ, ನಂಬಿದವನು ಮೋಸಗಾರನಾದರ ಅದಕ್ಕೆ ತನ್ನನ್ನು ತಾನೇ ಮೂರಕೊಳ್ಳುವುದಕ್ಕಿಂತ ಇತರ ಉಪಾಯವನ್ನು ಕಾಣನು” — ಎಂದು ಮುಗಾಸ್ತನೀಸು ಬರದಿರುವನು. ಈ ವಾಕ್ಯಗಳು ಸ್ಥಾಲದ್ವಿಷ್ಟಯಿಂದ ಬರೆಯಲ್ಪಟ್ಟವೆಂತಲೂ, ಅವುಗಳಿಂದ ಆಗಳಿನ ಅಮಾಯಿಕ ಸ್ಥಿತಿಯು ನಿರೂಪಿಸಲ್ಪಡುತ್ತಿದೆಯೆಂತಲೂ ಹೇಳಬೇಕಾಗಿದೆ. ಮೇಲೆ ಹೇಳಿದ ವ್ಯಾಪಾರಾದಿಗಳ ಪರಿಮಾಣವನ್ನು ಹಿಡಿದು ನೋಡಿದರೂ, ಚಾಣ

ಕ್ಯಾನ್ ಅರ್ಥಶಾಸ್ತ್ರವನ್ನು ಹಿಡಿದು ನೋಡಿದರೂ, ಆಕಾಲದಲ್ಲಿ ನಾಜ್ಯಯಸ್ಥಾನವರಂಹರೆಯೂ, ತಮಿಚಿತ ನಿಬಂಧನೆಗಳೂ ಇಷ್ಟವೆಂದು ವ್ಯಕ್ತವಾಗುತ್ತಿದೆ.

ಪ್ರತಿ ಗ್ರಾಮಿಕನೂ, ಎಂದರೆ ಗ್ರಾಮಾಧಿಕಾರಿಯೂ, ಗ್ರಾಮವೃದ್ಧರೊಡನೆ, ಎಂದರೆ ಗ್ರಾಮವಂಚಾಯಿತರೊಡನೆ ಕೂಡಿಕೊಂಡು ಪ್ರಥಮನಾಜ್ಯಯಸ್ಥಾನವಾಗಿದ್ದು ವ್ಯವಹಾರಗಳನ್ನು ನಿರ್ಣಯಿಸುತ್ತಿದ್ದನು. ಕೆಲವು ಸಂಗತಿಗಳಲ್ಲಿ ಈ ನಾಜ್ಯಯಸ್ಥಾನದವರಿಗೆ ಸಂಪೂರ್ಣಾಧಿಕಾರವಿದಿತು. ಕಳ್ಳರನ್ನೂ ದುರ್ವಾಗರ್ವರನ್ನೂ ಗ್ರಾಮಿಕನು ತನ್ನ ಗ್ರಾಮದಿಂದ ಗಡಿಪಾರುವಾದುವುದಕ್ಕೂ ಸ್ವತಂತ್ರನಾಗಿ ದ್ವಿತೀಯ ನೋಡಲನೆಯ ನಾಜ್ಯಯಸ್ಥಾನವು. ರಾಜನಾಯಿತಿ ಉತ್ತಮವಾಗ್ಯಯಸ್ಥಾನನು. ಈ ಎರಡಕ್ಕೂ ಮಧ್ಯಸ್ಥಾನವನ್ನು ವಹಿಸಿ, ದೇಶದೊಳಗಣ ನಾಜ್ಯಯವಿಚಾರಗಳನ್ನು ನಡೆಯಿಸುವ ನಾಜ್ಯಯಸ್ಥಾನಗಳು ಅನೇಕವಿಷಯವು. ಧರ್ಮಸ್ಥಿರೀಯಗಳೆಂತಲೂ, ಕೆಂಟಕೆಕೊಂಡನೆಗಳೆಂತಲೂ, ಅವು ಎರಡು ತೀರನಾಗಿ ವಿಭಾಗಿಸಲ್ಪಟ್ಟಿದ್ದುವು. ಈ ವಿಭಾಗಕ್ಕೆ ಕಾರಣವು ವ್ಯಾಯೋಗವಿಶೇಷವೇ.

ಧರ್ಮಸ್ಥಿರೀಯಗಳು ಆರು ಮಂದಿ ನಾಜ್ಯಯಾಧಿಕರತೆಗೆ ಸಂಘರ್ಷಿತಾಗಿದ್ದುವು. ಅದರಲ್ಲಿ ಮೂವರು ಶಾಸ್ತ್ರಧ್ಯಯನವಾರೀಣರಾಗಿ ಧರ್ಮಸ್ಥಿರಂದು ಕರೆಯಲ್ಪಡುತ್ತಿದ್ದರು. ಏಕೆಂದು ಮೂವರೂ ಅರಸನ ಅವಾತ್ಯವರ್ಗಕ್ಕೆ ಸೇರಿದವರು. ಇವರು ಲೋಕಾನುಭವವುಳ್ಳವರಾದುದರಿಂದ ಶಾಸ್ತ್ರವೇತ್ತರಿಗೆ ಸಹಕಾರಿಗಳಾಗಿ ನಾಜ್ಯಯವನ್ನು ತೀರಿಸುತ್ತಿದ್ದರು. ಧರ್ಮಸ್ಥಿರೀಯ ನಾಜ್ಯಯಸಂಘಗಳು ವಿಚಾರಿಸುತ್ತಿದ್ದ ವಿಷಯಗಳು ಸರ್ವಸಾಧಾರಣದವುಗಳು. ಪ್ರಜೆಗಳಲ್ಲಿ ಒಬ್ಬೊಬ್ಬಿರಿಗೆ ಇರುವ ಸಾಮಾನ್ಯಸಂಬಂಧವಿಷಯಕ ವಿವಾದಗಳನ್ನೂ, ಸ್ವಲ್ಪ ಪ್ರಜಾಸಂಘಗಳಲ್ಲಿ ಒಂದೊಂದಕ್ಕೆ ಇರುವ ಸಾಮಾನ್ಯಸಂಬಂಧ ವಿಷಯಕ ವಿವಾದಗಳನ್ನೂ ಈ ಧರ್ಮಸ್ಥಿರೀಯಗಳು ತೀರಿಸುತ್ತಿದ್ದವು.¹ ಇವಕ್ಕೆ ಸ್ವಲ್ಪವಾತ್ರದ ದಂಡವನ್ನು ವಿಧಿಸುವುದಕ್ಕಿಂತ ಹೆಚ್ಚಿನ ಅಧಿಕಾರವಿರಲಿಲ್ಲ.

1 ವ್ಯವಹಾರಸ್ಥಾಪನಗಳು, ಸಮಯವಿಳ್ಳಿದಾದಿಗಳು, ಸ್ವಾಮ್ಯಾಧಿಕಾರಭೂತಾಧಿಕಾರಗಳು, ಜಾಸಕ್ಷಲನೆಗಳು, ಮಣಿಗಳು, ಪ್ರವಾಸಿಗಳು, ವಿಕ್ರೀತಕ್ರೀತಾನುಶಯಗಳು, ದಾನ, ಸಾಂಪನಗಳು, ದಂಡಪಾರುಷ್ಯವಾಜ್ಞಾನಿಗಳು, ಅಸ್ವಾಮಿವಿಕ್ರಯಗಳು, ಸ್ತ್ರಾಂತಿಕಾನಿಸಂಬಂಧಗಳು, ಸಾಂಪನವಿವಾದಗಳು, ಮರ್ಯಾದಾಸ್ಥಾಪನಗಳು, ವಾಸ್ತುಕೆಗಳು, ವಾಸ್ತುವಿಕ್ರಯಗಳು, ವಿವೀತಕ್ಕೇತ್ತರೆಧಿಮಂಳಾದಿಕರ್ಗಳು, ಬಾಧಾಬಾಧಿಕರ್ಗಳು, ವಿವಾಹದರ್ಮಗಳು, ವಿವಾಹಸಂಯುಕ್ತಗಳು, ಸ್ತ್ರೀಧನಕ್ಷಲನೆಗಳು, ಸಂಖ್ಯಾಯಸಮುತ್ತಾನಗಳು, ದಾಯವಿಭಾಗ ದಾಯಕ್ರಮ ಮೊದಲಾದುವು ಧರ್ಮಸ್ಥಿರೀಯಗಳಿಗೆ ವಿಷಯಗಳಿಂದ ಜಾಣಕ್ಕೆನ ಅರ್ಥಶಾಸ್ತ್ರದಲ್ಲಿ ವಿವರಿಸಲ್ಪಟ್ಟಿದೆ.

ಕಂಟಕಕೋಧನ ನಾಯಯಸಂಘಗಳಲ್ಲಿ ಮೂವರು ಅವಾತ್ಮೆಯೂ, ಮೂವರು ಪ್ರದೇಶಾರರೂ ಅಧಿಕಾರಿಗಳು. ಅವಾತ್ಮೆಯು ಲೋಕಾನುಭವವುಖ್ಯ ಮಂತ್ರಿವ ಗ್ರಾಹವರಂದು ಈ ಮೊದಲೇ ಬರದಿರುವೆವು. ಸ್ಥಳೀಯರಾಗಿದ್ದು ವಿಷಯಗಳನ್ನು ಜೆನಾಜುಗಿ ವಿಮರ್ಶೆಮಾಡಿ ಕಂಡುಕೊಳ್ಳುವುದಕ್ಕೆ ಯೋಗ್ಯತೆಯುಳ್ಳ ಅಧಿಕಾರಿಗಳು ಮೂವರಿಗೆ ಪ್ರದೇಶಾರರಂದು ಹೇಳರು. ಇವರು ಯಾವ ಅಭಿಯೋಗ ಬಂದರೂ ಅದಕ್ಕೆ ಬೇಕಾದ ಉಪಕ್ರಮ ಪ್ರಯತ್ನಗಳನ್ನೂ ಪರಿಶ್ಲೇಖಣಿಸುವುದೂ ಮಾಡಿ, ಅವಾತ್ಮೆಯಿಗೆ ಸಹಾಯಮಾಡತಕ್ಕವರು. ರಾಜನಿಗೂ ರಾಜ್ಯಕ್ಕೂ ಸಂಬಂಧಿಸಿದ ಅವಾತ್ಮೆಯಾಧಿಕಾರಿಗಳೂ, ಪ್ರಜೋಷದ್ವಾರಕರಗಳಾದ ತಪ್ಪಿತಗಳೂ, ಹತ್ಯೆ ಮೊದಲಾದ ಫುಸೆದೋಷಗಳೂ, ಬಹುಜನ ಸಂಬಂಧಕಗಳೂ, ಈ ಕಂಟಕಕೋಧನೆಗೇಗೆ ವಿಷಯಗಳು. ಮರಣದಂಡನೆಯನ್ನು ವಿಧಿಸುವುದಕ್ಕೆ ಕೂಡ ಇವರಿಗೆ ಅಧಿಕಾರವಿದ್ದುತ್ತು. ಇ

ಮೇಲೆ ಹೇಳಿದ ಎರಡು ತೆರನಾದ ಸಂಘಗಳೂ, ಸಂಗ್ರಹಣಗಳಲ್ಲಿ, ಎಂದರೆ ನಮ್ಮ ತಾಲೂಕು ಪಟ್ಟಣಗಳಂತಿರುವ ಪಟ್ಟಣಗಳಲ್ಲಿಯೂ, ನಾಲ್ಕುರು ಗ್ರಾಮಗಳಿಗೆ ಮುಖ್ಯ ಪಟ್ಟಣಗಳಾದ ದೈತ್ಯಿಣ್ಯಮುಖಗಳಲ್ಲಿಯೂ, ಎಂಟುನೂರು ಗ್ರಾಮಗಳಿಗೆ ಮುಖ್ಯಪಟ್ಟಣಗಳಾದ ಸಾಫ್ತಿನೀಯಗಳಲ್ಲಿಯೂ, ಪ್ರತಿ ಜನ ಪಥ ಸಂಧಿಗಳಲ್ಲಿಯೂ, ಎಂದರೆ ಎರಡು ಮೂರು ಮಂಡಲಗಳ ಎಲ್ಲಿಗಳು ಕೂಡುವಲ್ಲಿಯೂ, ನಿಣೀತ ಕಾಲಗಳಲ್ಲಿ ಸೇರಿ ನಾಯಗಳನ್ನು ತೀರಿಸುತ್ತಿದ್ದುವು.

ಈ ನಾಯಯ ಸಂಘಗಳಿಗೆ ಅನುಸರಣೀಯವಾದ ಸಾಧನಗಳು ನಾಲ್ಕುವಿಧಿವು. ಮೊದಲನೆಯದು ಧರ್ಮವು. ಇದು ಶಾಸ್ತ್ರಜೀಕೋದಿತವು. ವಾಯವ್ಯಾಸ ಭೀದವಿದ್ವಾಗಲೇ ಅಲ್ಲದೆ ಇದು ಅನುಲ್ಲಂಘನೀಯವು. ಎರಡನೆಯದು ವ್ಯವಹಾರವು. ವಾದಿಪ್ರತಿವಾದಿಗಳು ಆ ಮೊದಲು ಮಾಡಿಕೊಂಡ ಬಡಂಬಡಿಕೆಗಳು ಮೊದಲಾದ ಉಪಕರಣಗಳೂ, ಸಾಷ್ಟಿಗಳ ಸಾಕ್ಷೀವು ಇದರಲ್ಲಿ ಬರುತ್ತಿದೆ. ಮೂರನೆಯದು ಚರಿತ್ರೆ ಎಂದರೆ, ಆಚಾರಾದಿಗಳನ್ನನುಸರಿಸಿ ಏಪರ್ಟ್ಟು ತೀವಾಗಣ ಸಮುದಾಯವು. ನಾಲ್ಕನೆಯದು, ರಾಜಕ್ಷಾಸನವು, ಎಂದರೆ, ರಾಜರು ಪರಂಪರೆಯಾಗಿ ಏಪರ್ಡಿಸಿಕೊಂಡು ಬಂದ ಕಟ್ಟಿಡಕಗಳು. ಇವುಗಳಲ್ಲಿ ಕೊನೆಯ ಮೂರು ಸಾಧನಗಳೂ ಒರಸೆಯಾಗಿ ಬಲವತ್ತುಮು, ಬಲವತ್ತುರ, ಬಲವಂತಗಳು. ಆದರೆ ಇವುಗಳಲ್ಲಿ ಯಾವುದಾದರೂ ಧರ್ಮವಿರುಧ್ವಾಗಿಯಾಗಲೀ ನಾಯವಿರುಧ್ವಾಗಿಯಾಗಲೀ ಇದ್ದಲ್ಲಿ ಅನನುಸರಣೀಯವಾಗಿದ್ದುತ್ತೆ.

2 ಕಾರಕರಕ್ಷೆ, ವ್ಯಾದೇಹರಕ್ಷೆ, ಉಪನಿಷತ್ಪ್ರಕಾರ, ಉಪಕರ್ಮಾಭಿಗ್ರಹ, ಅಶುಮೃತಕರ್ಪರಿಕ್ಷೆ. ವಾಕ್ಯಕ್ತಾನುಯೋಗ, ಸರ್ವಾಧಿಕರಣಕ್ಷೆ, ಕೆನಾಜ್ಪರ್ಕಮ, ಮೊದಲಾದವು ಕುಟುಂಬಕೋಧನಗಳಿಗೆ ವಿಷಯಗಳಿಂದು ಓಂಕ್ರೇನ ಅರ್ಥಶಾಸ್ತ್ರವು ತೋಸುತ್ತಿದೆ.

ಸರ್ವ ಜನರಿಗೂ ಸಂಮಾನ್ಯವಾಗಿ ತಿಳಿದ ಈ ನಾಲ್ಕು ಸಾಧನಗಳಲ್ಲಿದೆ, ನ್ಯಾಯಸಂಘಗಳಿಗೆ ಮತ್ತೊಂದು ಸಾಧನವಿದ್ದು. ಅದು ಗೂಡಿಕಾರರ ಸಮೂಹವನ್ನು. ಅವರು ದೇಶದೋಳಗಳ ಪ್ರತಿವಿಷಯವನ್ನೂ ಕಂಡುಕೊಂಡು ರಾಜನಿಗೆ ತಿಳಿಸುವುದು ಮಾತ್ರವೇ ಅಲ್ಲದೆ, ಅಗತ್ಯವಾದ ಸಂಗತಿಗಳನ್ನು ನ್ಯಾಯಸಂಘದವರಿಗೂ ತಿಳಿಯಗೊಡುತ್ತ ನ್ಯಾಯವಿಚಾರಕೆಗೆ ಸಹಾಯಕರಾಗಿರಲು ನಿಯಮಿಸಲ್ಪಟ್ಟಿದ್ದರು. ಆದರೆ ಅವರ ವಾರ್ತೆಗಳನ್ನು ಮಾತ್ರ ನ್ಯಾಯಾಧಿಕಾರಿಗಳು ಬಹು ಜಾಗರೂಕತೆಯಿಂದ ಪರೀಕ್ಷೆ ಸುತ್ತಿದ್ದರು. ಇತರ ಆಧಾರಗಳು ಸಂಪೂರ್ಣವಾಗಿದ್ದ ಗಲೇ ಅಲ್ಲದೆ ಈ ಸಾಧನವನ್ನು ಉಪಯೋಗಿಸುತ್ತಿರಲಿಲ್ಲ.

ಚಂದ್ರಗುಪ್ತನ ಕಾಲದ ನಿಬಂಧನೆಗಳು ಪರಿಪೂರ್ವತ್ವದಲ್ಲಿ ಈಗಲಿನ ಕಾಲಿಯಿಡಿಗಳಿಗೇನೂ ಕಡಿಮೆಯಾದುವಲ್ಲ. ಹೆಂಡತಿಯು ಮೂರ್ಖ ಇಗಿದ್ದಾಗಿ ಗಂಡನು ಆಕೆಯನ್ನು ಎಷ್ಟು ರವರೆಗೆ ಪಾರುವ್ಯಾದಿಂದ ಸೋಡಬಹುದೆಂಬುದನ್ನು ತಿಳಿಸಿ ಆಕೆಯನ್ನು ಬಿಡಿರ ಕೋಲಿಂದಾಗಲಿ, ಹಗ್ಗಿದಿಂದಾಗಲಿ, ತನ್ನ ಅಂಗೀಯಿಂದಾಗಲಿ ಗಂಡನು ಮೂರು ಏಟಿಗೇಗೆಂತ ಹೆಚ್ಚಾಗಿ ಹೊಡಿದವನು ನ್ಯಾಯ ತಪ್ಪಿದವನಾಗಿ ಶಿಕ್ಷೆಗೆ ಅಹಂಕಾರಗುವನೆಂದು ಬರಯಲ್ಪಟ್ಟಿದೆ. ಇದರಿಂದ ನಮ್ಮ ಸಿದಾಧಿಂತವು ನಿಶ್ಚಯವೆಂದು ಸ್ಥಿರವಾಗುವುದರಿಂದ ವೀರವಾಗಿ ಅದರವಿಷಯವಾಗಿ ಬರೆವ ಅಗತ್ಯವಿರುವುದಿಲ್ಲ.



ಅತಿಭಾಧಿಗಳು—ಅವುಗಳ ನಿವಾರಣೆ.

ಅತವ್ಯಾಸಿರೂಪನಾವ್ಯಾಸಿ: ಕಲಭೂ ಮೂರಕಾ: ಶುಕಾ: |

ಪ್ರತ್ಯಾಸನಾಂಕ್ತ ರಾಜಾನಃ ಪಡೇತಾ ಈತಯಃ ಸ್ಕೃತಾಃ ||

ಅತಿಭಾಧಿಗಳು ಆರು ಎಂಬುದಾಗಿ ವರ್ಣಿಸಲ್ಪಟ್ಟಿವೆ. ಇವುಗಳಿಂದ ಪ್ರಜೀಗಳನ್ನು ರಕ್ಷಿಸಿ ಪರಿಪಾಲಿಸಿದವನೇ ಧರ್ಮವನ್ನು ನೇರವೇರಿಸಿದ ರಾಜನೆಂಬುದು ನಮ್ಮ ಶಾಸ್ತ್ರಕಾರರ ಮತವು. ಮಿಡಿತೆ, ಇಲಿ, ಗಿಳ ಹೊದಲಾದುವುಗಳನ್ನು ಬೇಕಿಯಿಂದಲೂ ಬೈಷಧಿಗಳಿಂದಲೂ, ಪ್ರಾಂತಿಕರಾಜರನ್ನು ಯುದ್ಧಮೂಲವಾಗಿಯೂ ನಿವಾರಿಸುತ್ತಿದ್ದರು. ಚಂದ್ರಗುಪ್ತನು ಈ ಎರಡು ಸಾಧನಗಳನ್ನೂ ಸಂಪೂರ್ಣವಾಗಿ ನಡೆಯಿಸುತ್ತಿದ್ದನೆಂಬುದು ಆತನ ಚರಿತ್ಯೆಯನ್ನು ನೋಡಲಿನಿಂದ ಕೊನೆಯ ಪರಿಗೆ ಒದಿದವರಲ್ಲಿಗೂ ನಿಡಿತವೇ ಆಗಿದೆ. ಆ ಕಾಲದಲ್ಲಿ ಮನೆಗಳು ಸರ್ವಸಾಧಾರಣವಾಗಿ ಮರದಿಂದ ಕಟ್ಟಲ್ಪಡುತ್ತಿದ್ದುದರಿಂದ, ಅತವ್ಯಾಸಿಭಾಧಿಯ ಒಂದಂ

ಶಕ್ತಿ ಪ್ರತೀಕಾರವಾಗಿದ್ದೇ ಹೋರುವುದು. ಆದರೆ ಅತಿವೈಸ್ಟಿಯಿಂದಲೂ ಅನ್ನ ವೈಸ್ಟಿಯಿಂದಲೂ ಉಂಟಾಗುವ ಮೊಡ್ಡ ಬಾಧೀಗಳು ಕ್ಷಮೆಗಳಾಗಿ ಪರಿಣಮಿಸಿ, ಅದರಿಂದ ಜಾಡ್ಯಗಳು ಉಂಟಾಗುವುದು. ಇವೇ ಅಲ್ಲಿದೆ ನೇಲಣ ಶ್ಲೋಕದಲ್ಲಿ ಹೇಳಲ್ಪಡದ ಮತ್ತೊಂದು ಕಾರಣವೂ ಇದೆ. ಅದು ಅಗ್ನಿ. ಈ ಮೂರು ಬಾಧೀಗಳನ್ನೂ ನಿವಾರಿಸುವುದಕ್ಕೆ ತೆರತಿರನಾಗಿ ಎಲ್ಲ ಪ್ರಭುತ್ವದವರೂ ಪ್ರಯತ್ನಪಡುತ್ತಿಲೇ ಇರುವರು. ಚಂದ್ರಗುಪ್ತನ ಕಾಲದಲ್ಲಿ ಆತನು ಹೇಗೆ ಪ್ರವರ್ತಿಸಿದನೇಂಬುದು ಇಲ್ಲಿ ವಿವರಿಸತಕ್ಕು ದಾಗಿದೆ.

ಮೆಗಾಸ್ತನೀಸನೆ ಲೇಖನಗಳನ್ನು ನುಸರಿಸಿ ಆ ಕಾಲದಲ್ಲಿ ಸರ್ವಸಾಧಾರಣಾವಾಗಿ ಚಂದ್ರಗುಪ್ತನ ಸಾಮಾಜಿಕವು ಸುಭಿಕ್ಷವಾಗಿದ್ದಿ ತೆಂತಲೇ ಹೇಳಬೇಕಾಗಿದೆ. ಆದರೆ ಅರ್ಥಶಾಸ್ತ್ರದಲ್ಲಿ ದುಭ್ರಿಕ್ಷುಗಳ ಸಂಗತಿಯನ್ನು ಹೇಳಿ, ತತ್ವಿಕಾರಪದ್ಧತಿಗಳನ್ನು ವಿಸ್ತೃತರವಾಗಿ ಹೇಳಿರುವುದನ್ನು ನೋಡಿದರೆ, ಕ್ಷಮವು ಯಾವುದೇ ಒಂದು ವೇಳೆಯಲ್ಲಿ ಉಂಟಾಗಿದ್ದರೂ ಇರಬಹುದು.

ಹೋಷ್ಯಾಗಾರಾಧ್ಯಕ್ಷ 1 ನೆಂಬ ಆಧಿಕಾರಿಯೊಬ್ಬಿನಿರುವನು. ಅವನು ರಾಜನಿಗಾಗಿ ಬರುವ ಸರ್ವಸಸ್ಯಾದಿಗಳನ್ನು ಒಟ್ಟುಗೂಡಿಸಿ ಕಾಪಾಡುವನು. ಅಂತಹ ಒಟ್ಟುಗೂಡಿಸಿಟ್ಟ ಭೋಜನಸಾಮಗ್ರಿಯಲ್ಲಿ ರಾಜನು ಯಾವಾಗಲೂ ಅರ್ಥವಾಲೀಗಿಂತ ಹೆಚ್ಚಾಗಿ ಉಪಯೋಗಿಸಬಾರದು. ಮಿಕ್ಕ ಅರ್ಥಭಾಗವನ್ನು ಪ್ರಚಿಗೆ ಅವಸರಗಳಾಗಿ ತೆಗೆದಿದ್ದುದ್ದರು. ಧಾನ್ಯಾದಿಗಳು ಕೆಟ್ಟುಹೋಗಿರುವುದಕ್ಕಾಗಿ ಪ್ರತಿವರ್ಷವೂ ಅದುವರೆಗೆ ಸೇರಿಸಿದ ರಾತಿಗಳನ್ನು ಇತರರಿಗೆ ಕೊಟ್ಟು ಹೋಸಬೆಳೆಯ ಫಲದಿಂದ ಬದಲಾಯಿಸಿಕೊಳ್ಳುತ್ತಿದ್ದರು. ಹೀಗೆ ಸಂಗ್ರಹಿಸಲ್ಪಟ್ಟ ಸಾಮಗ್ರಿಗಳುಳ್ಳವನಾದುದರಿಂದ ಕ್ಷಮವುಕಾಲದಲ್ಲಿ ರಾಜನು ಪ್ರಚಿಗಳಿಗೆ ಭೋಜನಕ್ಕೂ ಬಿತ್ತನೆಗೂ ಧಾನ್ಯವನ್ನು ಹೆಂಚಿಕೊಡುತ್ತಿದ್ದನು. ಧನವಂತರಾದ ಪೌರಜನರಿಂದಲೂ ಇತರ ರಾಜರಿಂದಲೂ ಹೊವನ್ನು ಸಂಪಾದಿಸಿ, ಕ್ಷಮನಿವಾರಣೆಗಾಗಿ ಉಪಯೋಗಿಸುತ್ತಿದ್ದನು.

ನವ್ಯು ಪ್ರಭುತ್ವದವರಂತೆಯೇ ದುಭ್ರಿಕ್ಷಸಮಯದಲ್ಲಿ ಚಂದ್ರಗುಪ್ತನು ದೊಡ್ಡ ದಾರಿಗಳನ್ನು ವರಾಡಿಸುವುದು, ಕೆರೆ ಕಾಲಿನೆಗಳನ್ನು ತೋಡಿಸುವುದು, ಮೋದಲಾದ ಕೆಲಸಗಳನ್ನು ವರಾಡಿಸುತ್ತಿದ್ದಂತೆಯೂ ಕೀರ್ತಿಯಬರ್ತಿದೆ.

1 ಕೋಷ್ಟನೆಂದರೆ ಜೀರ್ಣಕೋರವು. ಅದರಿಂದ ದೇಹಕ್ಕೆ ಸೋಷನೆವಾಡುವ ವಸ್ತುಗಳಿಂದು ವಿಶೇಷಾರ್ಥವು. ಅಂತಹ ವಸ್ತುಗಳನ್ನು ತುಂಬಿಡುವ ಸ್ಥಳವು ಕೋಷ್ಟಗಾರವು. ಅರ್ಥಾತ್ ಶಾಸ್ತ್ರ ಸಂ. ೨ ಆ. ೧೩.

ಕ್ರಾಮಗಳು ಪ್ರತಿದಿನ ಪ್ರವರ್ಥನಾನಗಳಾಗಿರದೆ ಯಾವಾಗಲೋ ಒಮ್ಮೆ ಉಂಟಾಗುತ್ತಿದ್ದರೂ, ತನ್ನ ಆದಾಯದಲ್ಲಿ ಅರ್ಥಭಾಗವನ್ನು ಅದರ ನಿವಾರಣೆ ಗಾಗಿ ವಿನಿಯೋಗಿಸುವುದಕ್ಕೆ ಸಾರ್ಥಕೋಮನು ಸನ್ನಿಧನಾಗಿರುವುದನ್ನು ನೋಡಿ ದರೆ ಆ ಕಾಲದಲ್ಲಿ ಪ್ರಜೆಗಳು ಕ್ರಾಮಭಯವಿಲ್ಲದೆಯೇ ಇರುತ್ತಿದ್ದರೆಂದರೆ ಅನ್ತ ವಾಗದು.

ಜಾಡ್ಯಗಳ ನಿವಾರಣೆಗಾಗಿ ಚಂದ್ರಗುಪ್ತನು ಪೂರ್ಣವಾದ ಏಷಾಂದುಗ ಇನ್ನು ಮಾಡಿದ್ದನೇಂಬುದಕ್ಕೆ ಸಂದೇಹವಿಲ್ಲ. ಆನೆಗಳಿಗೂ ಕುದುರೆಗಳಿಗೂ ಚಿಕಿತ್ಸೆಗಳನ್ನೇರ್ವಡಿಸಿದವನಿಗೂ, ಈಗಳನ ಕಾಲದಲ್ಲಿಯೂ ಅಪರೂಪವಾಗಿ ಕಾಣಿಸುವ ದಾದಿಗಳನ್ನು ಸೈನ್ಯಗಳಿಗೆ ಉಪಯೋಗವಾಗುವಂತೆ ಮಾಡಿದ ಸಾರ್ಥಕೋಮನಿಗೂ ಪ್ರಜೆಗಳ ಆಯೋಗ್ಯದ ಕಡೆಗೆ ದೃಷ್ಟಿಯು ನೀತ್ಯದಿರುವುದೇ? ಮೇಗಾಸ್ತ್ರ ನೀಸು ಪಾಟಲೀಪುರದ ಪರಿಪಾಲನೆಗೆ ಏರಫಟ್ಟು ಆರು ಪಂಚಾಯತರಲ್ಲಿ ಅನ್ಯದೇ ಶೀಯರನ್ನು ಕಾಪಾಡುವ ಪಂಚಾಯತಿಯನ್ನು ಕುರಿತು ಬರೆಯುತ್ತ: “ದೇಹಾಲ ಸ್ವವಿರುವವರಿಗೆ ಬೇಕಾದ ಉಪಚಾರಗಳನ್ನು ಚಾಗರೂಕಶೆಯಿಂದ ನಾಬುವುದು” ಎಂದು ಬರೆದಿರುವನು. ಇದರಿಂದ ಆ ಪಂಚಾಯತಿಯೋಳಿಗಳ ವೈದ್ಯರು ತತ್ತ್ವದು ಕಿತ್ತ ಉಪಕರಣಗಳೊಡನೆ ಸಿದ್ಧವಾಗಿರುತ್ತಿದ್ದರೆಂದು ಅರ್ಥವು. ವಾರಣಾಸಿಯೂ, ತಪ್ತಿಲಾನಗರವೂ ವಿದ್ಯಾಪೀಠಗಳಾಗಿ ಹೋಭಿಸುತ್ತೆ ಪೈದ್ಯಶಾಸ್ತ್ರಪ್ರವೀಣರನ್ನು ದೇಶಕ್ಕೆ ಒಬವಿಸುತ್ತಿದ್ದುವೆಂಬುದಾಗಿ ಈ ನೋದಲೇ ಬರೆದಿರುವೆವು. ಅಲಕಸುಂದರನು (ಅಲೆಗಾಜ್ಞಂಡರು) ಈ ದೇಶದ ಮೇಲೆ ದಂಡಿತ್ತಬಂದಾಗ ಗ್ರೀಕ್‌ದೇಶೀಯ ರಾದ ತನ್ನ ಭಿಷಜ್‌ಖಣಿಗಳನ್ನು ಸಂಗಡ ಕರೆದುಕೊಂಡು ಬಂದನು. ವಾಂಚಾಲ ದೇಶದಲ್ಲಿ ಆತನಿದಾಗ ಆತನ ಸೈನಿಕರಿಗೆ ಹಾವುಗಳ ಕಾಟವು ತಪ್ಪಲಿಲ್ಲ. ಆ ಅಪಾಯಕರವಾದ ಉಪದ್ರವದಿಂದ ಗ್ರೀಕ್‌ವೈದ್ಯರು ತಮ್ಮವರನ್ನು ರಹ್ಯಸ್ಯಿಕೊಳ್ಳುವ ಮಾರ್ಗವನ್ನು ಕಾಣದೇಹೋದರು. ಆಗ ಅಲೆಗಾಜ್ಞಂಡರು ಹಿಂದೂವೈದ್ಯರ ಸಹಾಯವರ್ಣ ಕೇಳಿಕೊಳ್ಳಲು ಅವರು ಕೂಡಲೇ ವ್ಯಾಖ್ಯಾನಿಸಾನಲದಿಂದ ಗ್ರೀಕ ರನ್ನು ತಪ್ಪಿಸಿದರು. ಅದರಿಂದ ಆತನು ಆಶ್ಚರ್ಯಗೊಂಡು ಹಿಂದೂವೈದ್ಯರ ಶಕ್ತಿಸಾಮಧ್ಯಗಳಿಗೆ ಮೆಚ್ಚಿ, ತನ್ನ ಸೈನಿಕರಿಗೆ ಅಪಾಯಕರವಾದ ಹೋಗಗಳು ಸಂಭವಿಸಿದಾಗಲೇಲ್ಲ ಹಿಂದೂವೈದ್ಯರ ಹತ್ತಿರಕ್ಕೇ ಹೋಗತಕ್ಕುದೆಂದು ಆಜ್ಞಾಪಿಸಿದನು. 1 ಗ್ರೀಕ್ ಚರಿತ್ರಕಾರನು ಬರದ ಈ ಲೇಖನವನ್ನು ನೋಡಲಾಗಿ, ಗ್ರೀಕ್‌ವೈದ್ಯರಿಗಂತಲೂ, ಹಿಂದೂ ವೈದ್ಯರೇ ಅಗಿನ ಕಾಲದಲ್ಲಿ ಬುದ್ಧಿವಂತರಾಗಿದ್ದರೆಂಬುದು ಗೊತ್ತಾಗುವುದು.

ಚಂದ್ರಗುಪ್ತನ ಕಾಲದಲ್ಲಿ ಭಿನ್ನಜರೆಂತಲೂ, ಚಿಕಿತ್ಸೆ ಕರೆಂತಲೂ, ಜಾಂಗಲೀ ವಿದರೆಂತಲೂ, ಸೂತಿಕಾ ಚಿಕಿತ್ಸೆ ಕರೆಂತಲೂ, ವೈದ್ಯರು ಅವರವರ ಅಭಿಮಾನ ವೈದ್ಯಶಾಖೆಯ ಹೆಸರಿಗೆ ತಕ್ಕಂತೆ ಕರೆಯಲ್ಪಡುತ್ತಿದ್ದರು.

ಭಿನ್ನಜರು ಸರ್ವವೈದ್ಯವಿಶಾರದರು. ಚಿಕಿತ್ಸೆ ಕರು ಸಾಧಾರಣ ವೈದ್ಯರು. ಜಾಂಗಲೀ ವಿದರು ವಿಷವೈದ್ಯರು. ಸೂತಿಕಾ ಚಿಕಿತ್ಸೆ ಕರೆಂಬುವರು ಮಂತ್ರಸಾನಿಗಳು. ಇಲ್ಲವೇ ಸೂಲಗಿತ್ತಿಯರು. ಧಾತ್ರಿಕರೂ ಸೈನ್ಯದ ಹಿಂದೆ ನಡೆವ ರಣವೈದ್ಯರೂ ಈ ತರಗತಿಗೆ ಸೇರಿದವರೇ.

ಮೂರು ಮೂಲಿಕೆಗಳ ಹೆಸರೆರಿತವರೆಲ್ಲರೂ ವೈದ್ಯರಾಗಿರುವುದಕ್ಕೆ ಸಾಧ್ಯವಿದ್ದಿಲ್ಲ. ಪ್ರಭುತ್ವದವರ ಅನುಮತಿಯಿಲ್ಲದೆ ಯಾರೂ ವೈದ್ಯವೈತ್ತಿಯನ್ನು ವಲಂಬಿಸಲೂ, *ಆ ವೈತ್ತಿಯಲ್ಲಿದ್ದು ಅಜಾಗರರೂ ಕರಾಗಿರಲೂ ಬರುತ್ತಿರಲಿಲ್ಲ. ವೈದ್ಯನ ಲೋಪ ದಿಂದ ರೋಗಿಗೆ ಅವಾಯವುಂಟಾದಲ್ಲಿ ವೈದ್ಯನು ದಂಡಾಹ್ರಸಾಗಿದ್ದನು. ಆನು ಮಾನಾಸ್ವದವಾದ ಮರಣವುಂಟಾದಲ್ಲಿ, ಈ ಇಪ್ಪತ್ತನೆಯ ಶತಮಾನದಲ್ಲಿನಂತೆಯೇ ಆಗಲೂ ಶವವನ್ನು ಸಿಗಿದು ಆಶಮೃತಪರೀಕ್ಷೆಯನ್ನು ಮಾಡುತ್ತಿದ್ದರು.

ಇಂತಹ ನಿಯಮಗಳಿಂದ ವೈದ್ಯರ ಸಮಾಹವಿದ್ದ ಬಳಿಕ, ಎಂತಹ ವಿಶೇಷ ರೋಗಬಂದರೂ ತಕ್ಕ ಸಹಾಯವು ದೊರೆಯುತ್ತಿದ್ದಿತೆಂದು ಪ್ರತ್ಯೇಕವಾಗಿ ಬರಯ ಬೇಕಾದುದಿಲ್ಲ. ಕ್ರಾನಾದಿಗಳ ಫಲವಾಗಿ ಉಂಟಾದ “ಮಾರಕ್” ವ್ಯಾಧಿಗಳನ್ನು ನಿನಾರ್ಮಾಗಿಸುವ ವೈದ್ಯರು ತಮ್ಮತಮ್ಮೆ ಬ್ರಿಷಧದ ಕರಾಟಗಳೊಡನೆ ಸಿದ್ಧರಾಗಿ ರುತ್ತಿದ್ದರು. ಅವರೊಡನೆಯೇ ದೈವಸ್ತಾರ್ಥನಾದಿ ಕಾರ್ಯಗಳನ್ನು ನಡೆಯಿಸಿ ಬಂದ ಆವಶ್ಯಕನ್ನು ಹೋಗಲಾಡಿಸುವದಕ್ಕೆ ಸಾಧುಜನರೂ ಪ್ರಯತ್ನಪಡುತ್ತಿದ್ದರು.

ಅಗ್ನಿಬಾಧೆಯಿಲ್ಲದಂತೆ ಮಾಡುವುದಕ್ಕೆ ತಕ್ಕ ನಿರ್ಬಂಧಗಳೂ ಪರಿಕರಗಳೂ ಏರ್ಪಟುಪ್ಪಿದ್ದವು. ಬೇಸಗೆಯ ಕಾಲದಲ್ಲಿ ಗ್ರಾಮದ ಜನರು ಬೆಂಕಿಯನ್ನಾರಿಸುವ ಹತ್ತು ಉಪಕರಣಗಳನ್ನು (ಒಂದಿಗೆಗಳು, ಒಂದೊಡ, ಒಂತೊಟ್ಟಿ, ಒಂಬಣಿ, ಒಂಗುಢಲಿ)—(ಇದು ಜಂತೆಗಳನ್ನೂ ತೊಲೆಗಳನ್ನೂ ಕೆಡಹುವುದಕ್ಕೆ,) ಒಮೋರ (ಇದು ಹೋಗೆಯನ್ನು ಹೋಗಗೊಳಿಸುವುದಕ್ಕೆ) ಒಂಬುಕು, ಒಂತುಕು ಪಾತ್ರಸಾಮಗ್ರಿಗಳ ಜತೆ, ಒಂಚಮುದ ಚೀಲ) ತೆಗೆದುಕೊಂಡು ಸಿದ್ಧವಾಗಿರತಕ್ಕೂದು ನುತ್ತು ಮನೆಯ ಹೊರಗಳ ಭಾಗದಲ್ಲಿಯೇ ಅಡಿಗೆ ಮಾಡಬೇಕಾಗಿದ್ದು ತು.

* ಈ ವಿಷಯದಲ್ಲಿ ಶಾಸನವನ್ನು ನಮ್ಮ ಪ್ರಭುತ್ವದವರು ಆಗಲೀಗ ಮಾಡಿ, ಪ್ರಚಾರಕ್ಕೆ ತಂದಿರುವರು.

ಎಲ್ಲಿಯನಾದರೂ ಅಗ್ನಿಬಾಧಿಯುಂಟಾದಲ್ಲಿ ಆ ಪ್ರಾಂತದಲ್ಲಿಯ ಗೃಹಸ್ಥರೆ ಖರೂ ತಮ್ಮತಮ್ಮ ಉಪಕರಣಗಳನ್ನು ತೆಗೆದುಕೊಂಡು ಹೊರಟು ಆ ಬೆಂಕಿಯು ನಾನ್ಯಾರಿಸಬೇಕಾಗಿದ್ದಿತು. ಹಾಗೆ ವಾಡದವರಿಗೆ ಶಿಕ್ಷೆಯು ವಿಧಿಸಲ್ಪಡುತ್ತಿದ್ದಿತು.



ಪಂ ಚಾ ಯ ತ ರು .

ಪುರಪರಿಪಾಲನಾಕ್ರಮಗಳು ಎಂತಹವೆಂಬುದು ಪಾಟಲೀಪುತ್ರವರ್ಣನಾ ಧ್ಯಾಯದಲ್ಲಿ ವಿಸ್ತೃತಸಲ್ಪಟ್ಟಿದೆ. ಸೈನ್ಯವ್ಯವಸ್ಥೆಯ ಪ್ರಕರಣದಲ್ಲಿ ಅದರ ಪರಿಪಾಲನಾಕ್ರಮವೂ ವಿವರಸಲ್ಪಟ್ಟಿದೆ. ಒಟ್ಟಿನಮೇಲೆ ವ್ಯಕ್ತವಾಗುವ ಅಂಶವಾವು ದೆಂದರೆ, ಸಮಸ್ತಾಂಶಗಳಿಗೂ, ಪಂಚಾಯತಿ ಪರಾಮರ್ಶಯೋಂಬಿ ಪದ್ಧತಿಯೇ ಮುಖ್ಯಾಧಾರವಾಗಿ ಗ್ರಹಿಸಲ್ಪಟ್ಟಿರುವುದು. ಪುರಪಾಲನೆಗೆ ಆರು ಪಂಚಾಯತರು, ಸೈನ್ಯನಿರ್ವಹಕಣಕ್ಕೆ ಆರು ಪಂಚಾಯತರು, ಶಿಲ್ಪಿಗಳು, ವರ್ತಕರು, ಕರ್ಮಕಾರರು ನೋಡಲಾದ ವ್ಯತ್ತಿಕುಲಗಳ ವಿಮರ್ಶೆಗಾಗಿ ಆಯಾ ಕುಲಕ್ಕೆ ಆಯಾ ಕುಲಸ್ಥರ ಪಂಚಾಯತಿಗಳು, ಗ್ರಾಮಪಾಲನಕ್ಕೆ ಗ್ರಾಮಪಂಚಾಯತಿಗಳು, ಎಂದು ಹೀಗೆ ಪಂಚಾಯತಿ ಪ್ರಂಜನಾಗಿದ್ದಂತೆ ತೋರಿಬಿರುವುದು. ಕೆಲವು ಪಂಚಾಯತಿಗಳು ರಾಜನಿರ್ವಹಿತಗಳು; ಕೆಲವು ರಾಜಪುರುಷ ನಿರ್ವಹಿತಗಳು. ಮಿಕ್ಕವುಗಳಿಲ್ಲ ಜನಸಮುದಾಯನಿರ್ವಹಿತಗಳು. ಅತ್ಯಂತ ಬಲಿಷ್ಠರಾಜಕಾರ್ಯಗಳ ಹೊರತು ಮಿಕ್ಕವೆಲ್ಲವೂ ಜನನಿಯುಕ್ತ ಪಂಚಾಯತಿಗಳು. ಇವುಗಳಲ್ಲಿಯೂ ಗ್ರಾಮ ಪ್ರಮುಖರಾಗಲೀ, ರಾಜಪುರುಷರಾಗಲೀ ಅಧ್ಯಕ್ಷರಾಗಿರುತ್ತಿದ್ದರು. ಆದುದರಿಂದ ರಾಜಭಕ್ತಿಗೆ ವಿರೋಧವಿಲ್ಲದಂತಿಯೂ, ಜನರ ಸ್ವಾತಂತ್ರ್ಯಕ್ಕೆ ಲೋಸವಿಲ್ಲದಂತಿಯೂ, ಕಾರ್ಯಗಳಿಲ್ಲವೂ ನಿರ್ವಹಿಸಲ್ಪಡುತ್ತಿದ್ದುವು. ಮತ್ತು ಪಂಚಾಯತಿಯವರು ತಾವು ತೀರ್ಜಾನಿಸುವ ವಿಷಯದಲ್ಲಿ ಪ್ರತ್ಯಕ್ಷಜ್ಞಾನಾನುಭವಗಳನ್ನುಳ್ಳವರಾಗಿಯೂ, ವಾದಿಪ್ರತಿನಾದಿ ಸಾಕ್ಷಿಗಳ ಪೂರ್ವೋತ್ತರಗಳನ್ನು ತಿಳಿದವರಾಗಿಯೂ, ಆಯಾ ಜನಸಮುದಾಯಕ್ಕೆ ಸತ್ಯಸಾತ್ವಿಕಾದಿಗಳ ಯಶೋವೊನಗಣ್ಯತಾಬದ್ಧರಾಗಿಯೂ ಇರುವುದರಿಂದ ಅದರ ನಿರ್ಣಯಗಳು ನ್ಯಾಯವಾಗಿಯೂ, ಒಪ್ಪತಕ್ಕಷ್ಟವುಗಳಾಗಿಯೂ ಇದ್ದುವು. ಅವರು ಜನಸಮುದಾಯದ ಕ್ಷೇಮಾಭಿವೃದ್ಧಿಗಳ ವಿಷಯದಲ್ಲಿ ಸಹಜಪ್ರಿಯಿತಿಯುತರಾದುದರಿಂದ, ಆ ಸಮುದಾಯದ ಅವಯವೀಭೂತರಾಗಿದ್ದು ದರಿಂದಲೂ, ವಿವಾದನಿರ್ಣಯಕ್ಕಾಗಿ ಅನಗತ್ಯವ್ಯಯಗಳಿಗೆ ಅಸ್ವಾದವಿರಲಿಲ್ಲ. ಹೀಗಾಗೆ ನ್ಯಾಯನಿರ್ಣಯಗಳು ಸುಲಭಸಾಧ್ಯವಾಗಿದ್ದು ಜನರಿಗೆ ಸುಖರಗಳಾಗಿದ್ದುವು. ಈ ಕಾಳಾದಲ್ಲಿರುವಂತೆ ವ್ಯಾಜ್ಞಗ

ಇಗೆ ಅಗುವ ಕಾಲವಿಳಂಬವಾಗಲೀ, ಹಲವು ತೀರನಾಡ ದ್ರವ್ಯನಷ್ಟಗಳಾಗಲೀ, ನ್ಯಾಯಪಾದಿಗಳು ತಲೆಕೆಳಗು ವಾಡುವ ತರ್ಕವಿತರ್ಕಗಳಾಗಲೀ, ನ್ಯಾಯಸ್ಥಿತಿಯ ವಿಪರೀತಗಳಾಗಲೀ, ವಿವಾದ ವಾಡುವವರ ಇತರ ಕಾರ್ಯಭಂಗಗಳಾಗಲೀ, ಎಷ್ಟವಾತ್ತನ್ನ ಇರಲಿಲ್ಲವೆಂದು ನಂಬಬಹುದು. ಜನಸ್ವತಂತ್ರತಾಬುದ್ಧಿಯು ಪದೇಪದೇ ವಿಧಿಸುತ್ತು, ಪ್ರಜಾಗೌರವವು ಭದ್ರವಾಗಿ ರಕ್ಷಿಸಲ್ಪಡುತ್ತಿದ್ದಿತು. ರಾಜ್ಯಕ್ಕೇಮುವು ಅಭಿವೃದ್ಧಿಹೊಂದುತ್ತಿದ್ದಿತು.



ರಾಜನು.

ಕುರೀತಿ ಸರ್ವವಿಧವಾಗಿಯೂ, ಪ್ರಜೆಗಳ ಸಂರಕ್ಷಣೆಯೇ ಪ್ರಥಮಕರ್ತವ್ಯವಾಗಿ ವಾಡುತ್ತಿದ್ದ ಚಂದ್ರಗುಪ್ತನ ದಿನಚರ್ಯೆನ್ನು ಸ್ವಲ್ಪ ಇಲ್ಲಿ ಕೇಳಬೇಕಾಗಿದೆ.

ಹಗಲು ಎಂಟುಭಾಗಗಳಾಗಿಯೂ, ರಾತ್ರಿಯು ಎಂಟುಭಾಗಗಳಾಗಿಯೂ ಸಭಾಗಿಸಲ್ಪಡ್ಟಿದ್ದಿತು. ಈ ಭಾಗಗಳಿಗೆ ‘ನಾಳೆಕೆ’ ಎಂಬ ಹೆಸರು. ದಿವಸದ ಮೊದಲು ನಾಳಕೆಯನ್ನು ರಕ್ಷಕರನ್ನು ನಿಯಮಿಸುವುದರಲ್ಲಿಯೂ ಲೆಕ್ಕಗಳನ್ನು ಪರಿಶೀಲಿಸುವುದರಲ್ಲಿಯೂ ರಾಜನು ಕೆಳಿಯುತ್ತಿದ್ದನು. ಆಮೇಲೆ ಒಂದು ನಾಳಕೆಯ ಕಾಲ ಎಂದರೆ ಈಗಿನ 7-30 ಮೊದಲುಕೊಂಡು ೧೨ ವರಂಗೂ ಪ್ರಜೆಗಳ ಕಷ್ಟಸಿಮ್ಮಿರಗಳನ್ನು ಕೇಳಿಕೊಳ್ಳುವುದು ಆತನ ಕೆಲಸವು. ಅನಂತರದ ನಾಳಕಾಕಾಲವು ಆತನ ಭೋಜನಾದಿಗಳಿಗೂ ಓದುವುದಕ್ಕೂ ವಿನಿಯೋಗಿಸಲ್ಪಡುತ್ತಿದ್ದಿತು. ನಾಲ್ಕನೆಯ ನಾಳಕೆಯನ್ನು ಕಷ್ಟ ಮೊದಲಾದ ಹಿರಣ್ಯಗಳನ್ನು ಗ್ರಹಿಸುವುದರಲ್ಲಿಯೂ ಅಧ್ಯಕ್ಷರನ್ನು ನಿಯಮಿಸುವುದರಲ್ಲಿಯೂ ಆತನು ಉಪಯೋಗಿಸುವನು. ಐದನೆಯ ನಾಳಕೆಯು ಮಂತ್ರವರಗಿದೊಡನೆ ಜರುಗಬೇಕಾದ ಉತ್ತರವಸ್ತುತ್ತರಿಗಳಿಗೆ ಏರ್ಪಟ್ಟಿದ್ದಿತು. ಆರನೆಯ ನಾಲ್ಕಕೆಯು ಆಪಿಪಾಪಿಗಳಿಗೂ ವಿನೋದಗಳಿಗೂ ನಿಯಮಿತವು. ಏಳನೆಯ ನಾಳಕೆಯಲ್ಲಿ ಆನೆಗಳನ್ನೂ ಕುದುರೆಗಳನ್ನೂ ರಥಗಳನ್ನೂ ಕಾಲ್ಬಲಗಳನ್ನೂ ರಾಜನು ಪರೀಕ್ಷೆಸುವನು. ಎಂಟನೆಯ ನಾಳಕೆಯನ್ನು ಯುದ್ಧವಿವಯವಾಗಿ ಸೇನಾಧ್ಯಕ್ಷನೊಡನೆ ಪರ್ವಾಲೋಚಿಸುವುದರಲ್ಲಿ ಕೆಳಿಯುವನು. ರಾತ್ರಿಯಲ್ಲಿ ಮೊದಲ ನಾಳಕೆಯು ಗೂಢಚಾರರ ವಾತೀಗಳಿಗೂ, ಏರಡನೆಯದು ಸ್ವಾನಾದಿಗಳಿಗೂ, ಮೂರನೆಯದು ಮೃದಂಗಾದಿ ಸುಸ್ಪನ್ಗಳಿಂದ ನಿದ್ರೆಗೂ, ಆರನೆಯದು ಮಂಗಳಾರಾವಕ್ಕೆ ಎಚ್ಚರ್ತು ಧರ್ಮಗಳ ಮನಸ್ವಮಾಡು

ವುದಕ್ಕೂ, ಎಳನೆಯದು ರಾಜಕಾರ್ಯಪದ್ಧತಿಗಳನ್ನು ನಿಣಿಯಿಸಿಕೊಂಡು ಚಾರಣನ್ನು ನಿಯೋಗಿಸುವುದಕ್ಕೂ ಎಂಟಿನೆಯದು ಆಚಾರ್ಯರನ್ನು ಗುರುಗಳನ್ನೂ ಜ್ಯೋತಿಷಿಕರನ್ನೂ ವೈದ್ಯರನ್ನೂ ನೋಡಿ, ಅವರ ಆಶೀರ್ವಾದಗಳನ್ನು ಹೊಂದುವುದಕ್ಕೂ ವಿನಿಯೋಗಿಸಲ್ಪಡುತ್ತಿದ್ದಿತು.

ಈ ವಿಧವಾಗಿ ರಾಜನ ದಿನಚರ್ಯೆಯು ನಿಣಿ-೧ತವಾಗಿದ್ದಿತು. ವಿಶೋಷ-ಕಾರ್ಯವಿದ್ದಾಗ ರಾಜನು ಈ ಕಾಲಕ್ರಮವನ್ನು ಬದಲಾಯಿಸಿಕೊಳ್ಳುತ್ತಿದ್ದನಂಬು ದಕ್ಕೆ ಸಂದೇಹವಿಲ್ಲದಿದ್ದರೂ, ಸರ್ವಸಾಧಾರಣವಾಗಿ ಈ ಕ್ರಮವೇ ಆತನಿಂದ ಅನುಸರಿಸಲ್ಪಟ್ಟಿದ್ದಿತು.

“ವಾಡತಕ್ಕ ಕಾರ್ಯಕ್ಕೆ ಯಾವಾಗಲೂ ಸಿದ್ಧನಾಗಿರುವುದೇ ರಾಜನಿಗೆ ಪ್ರತಿವು. ಧರ್ಮವನ್ನು ಚೆನ್ನಾಗಿ ನೆರವೇರಿಸುವುದೇ ಯಜ್ಞಕರ್ಮವು. ಎಲ್ಲ ರಲ್ಲಿಯೂ ಸಮಭಾವದಿಂದ ಪ್ರವರ್ತಿಸುವುದೇ ಆತನಿಗೆ ಅವಭ್ಯಧಾನಾನವು.”

“ಪ್ರಜೆಗಳ ಸಾಖ್ಯವೇ ಆತನ ಸಾಖ್ಯವು. ಅವರ ಕ್ಷೇಮವೇ ಆತನ ಕ್ಷೇಮವು. ತನಗೆ ಪ್ರೀತಿಕರವಾದುದು ಪ್ರೀತಿಕರವೇಂಬುದಾಗಿ ಆತನು ಭಾವಿಸಬಾರದು. ಪ್ರಜೆಗಳಿಗೆ ಪ್ರೀತಿಕರವಾದುದೇ ನಿಶ್ಚಯವಾಗಿಯೂ ಪ್ರೀತಿಕರವೇಂದು ಆತನು ತಿಳಿಯಬೇಕು.”

“ರಾಜನು ಯಾವಾಗಲೂ ಅಪ್ರಮತ್ತನಾಗಿ ಧರ್ಮಗಳನ್ನು ನೆರವೇರಿಸಬೇಕು. ಅಪ್ರಮತ್ತತೆಯೇ ಐಶ್ವರ್ಯಕ್ಕೆ ಮೂಲವು. ಅದರ ವ್ಯತಿರೆಕವೇ ದುಃಖಕ್ಕೆ ತಳಹದಿಯು.”

ಎಂಬ ಈ ಸೂತ್ರಗಳು ಚಂದ್ರಗುಪ್ತನ ಜೀವಯಾತ್ರಿಗೆ ಮೂಲಾಧಾರಗಳು. ಆದುದರಿಂದಲೇ ರಾಮನಂತೆ:—

ತಂದೆಯ ವೋಲಾಧರಣೀಶಂ |

ತಂದೆಯ ನೆನೆಹುಳಿಯದಂತಿ ಜನರಂ ಹೊರಯಲಾ ||

ತಂದೆಯನನಿಬರ ಮರತರ |

ತಂದೆಯಲಾ ! ಚಂದ್ರಗುಪ್ತ ಧರಣಿಪನೆನುತಂ ||



ಒಂಭತ್ತನೆಯ ಪ್ರಕರಣವು.

ಕೆಲವು ಅಜಾರಗಳು.



ಪ್ರಾ ವಿ ವಾಹ.

ಜಾಣಕ್ಯನು ಅರ್ಥಶಾಸ್ತ್ರದಲ್ಲಿ ಶಿಕ್ಷಾ ಸ್ತೋತ್ರ ತಿಯನ್ನು ಬರೆಯುತ್ತ, ರಜಸ್ಸುಲಾ ನಂತರ ಕನ್ನೆಯರಲ್ಲಿ ದೋರಿಹಬುದ್ಧಿ ತೋರಿಸುವವರಿಗೆ ಒಂದು ವಿಧವಾದ ದಂಡ ನೆಯನ್ನು ವಿಧಿಸುವನು. ಒಂದುವೇಳೆ ಕನ್ನೆಯು ರಜಸ್ಸುಲೆಯಾಗಿ ಏಳು ತಿಂಗಳು ಸಂದಲ್ಲಿ ಆಕೆಯ ಕೃನೇಗೆ ಪಾತ್ರನಾಗುವುದು ತಪ್ಪಲ್ಲವೆಂದು ವಿಧಿಸುವನು. ರಜ ಸ್ಪ್ಲೆಯಾದನಂತರ ಮೂರು ವರ್ಷಗಳು ಅವಿವಾಹಿತೀಯಾಗಿರುವ ಕನ್ನೆಯನ್ನು ಸಮಾನವಾದ ಜಾತಿಯ ಪುರುಷನು ಅನುಭವಿಸಬಹುದು. ಮೂರು ಸಂವತ್ಸರಗೇಗೂ ಹೇಳಿದ್ದಾಗಿ, ತಂದೆಗೆ ಸೇರಬೇಕಾದ ವಿಭಾಷಣಗಳನ್ನು ಆ ಕನ್ನೆಯು ಸ್ವಾಧೀನದಲ್ಲಿಟ್ಟು ಕೊಳ್ಳಿದಿದ್ದಲ್ಲಿ ಆಕೆಯನ್ನು ವಿಜಾತೀಯನಾದರೂ ಅನುಭವಿಸಬಹುದು. ಶುಧಿಚರಿತ್ರೆಯಿಲ್ಲದ ಕನ್ನೆಯೆಂದು ಕನ್ಯಾಸ್ವಿಂಕಾರಮಾಡಿಕೊಂಡವೇಲೆಗೊತ್ತಾದಲ್ಲಿ, ಅಂತಹ ಕನ್ನೆಯನ್ನು ತ್ಯಜಿಸಬಹುದೆಂದು ಮತ್ತೊಂದು ಕಡೆಯಲ್ಲಿ ಬರೆಯಲ್ಪಟ್ಟಿದೆ. ಅಂತಹ ಸಂದರ್ಭಗಳಲ್ಲಿ ಶುಲ್ಕವನ್ನೂ ಸ್ತ್ರೀಧನವನ್ನೂ ವರಣಿಗೆ ಕೊಟ್ಟು ಬಿಡಬೇಕೆಂತಲೂ ಕನ್ಯಾದಾತನು ದಂಡಕ್ಕೆ ಗುರಿಯಾಗಬೇಕೆಂತಲೂ ಶಾಸಿಸಲ್ಪಟ್ಟಿದೆ. ಶುಲ್ಕವನ್ನು ಕುರಿತು ಬರೆಯುತ್ತ, ಇನ್ನೊಂದು ಕಡೆಯಲ್ಲಿ ಜಾಣಕ್ಯನು, ತಂದೆತಾಯೆ ಓಬ್ಬ ಯೂ ಪರಲೋಕವಾಸಿಗಳಾಗಿದ್ದಪಕ್ಕದಲ್ಲಿ ಕನ್ನೆಯೇ ಶುಲ್ಕ* ಸ್ವೀಕಾರವನ್ನು ವಾಡಬಹುದೆಂದು ನಿರ್ಣಯಿಸಿರುವನು. ವ್ಯಾಖ್ಯಾನಗಳು ಅಗತ್ಯವಿಲ್ಲದೆಯೇ ಹೇಳಿಸಿದೆ ಎಂಬುದು ಸಿದ್ಧಾಂತವಾದ ನೇಲೆ, ಹುದುಗಿರಿಗಾಗಲಿ, ಹುದುಗಿಯಿಗಾಗಲಿ “ಅತಿಬಾಲ್ಯವಿವಾಹಗಳು” ಎಂಬ ಅನುಷಿತ ಶ್ವಂಬಲಾಬಂಧನವು ಇರುತ್ತಿರುತ್ತಿರುವುದು ಬೇರೆಯಬೇಕೇ?



* ಈ ಶುಲ್ಕವೆಂಬುದು ಈಗಿನ ಕನ್ಯಾಶುಲ್ಕವೆಂದು ತಿಳಿಯಲಾಗುತ್ತದೆ. ಆಪತ್ತಾಲದಲ್ಲಿ ಸ್ತ್ರೀಯರಿಗೆ ಉಪಯೋಗನಾಗುವುದಕ್ಕೆ ವಿವಾಹಸಮಯದಲ್ಲಿ ವರನು ಕೊಡುವ ದೃವ್ಯರುವಿವಾಹ

ಪುನರ್ವಿಫಾಹಣಣ.

“ಹೆಂಡತಿಯಿಂದ ಪುರುಷರಿಗೆ ಸಚೀವಸಂತಾನವಾಗಲೀ ಗಂಡುಮಕ್ಕಳಾಗಲೀ ಆಗದಿದ್ದರೂ, ಅಥವಾ ಸಂತಾನವೇ ಇಲ್ಲದೇಹೋದರೂ, ಆತನು ಮತ್ತೊಬ್ಬಳನ್ನು ಮದುವೆಯಾಗುವುದಕ್ಕೆ ಎಂಟುವರ್ಷಗಳಾಗಬೇಕು. ಹೆಂಡತಿಯು ಮೃತ್ತಿಶುವನ್ನು ಹೆತ್ತರೆ, ಹತ್ತುವರ್ಷ ವ್ಯವಧಿಯಾಗಬೇಕು; ಆಕೆ ಹೆಣ್ಣು ಮಕ್ಕಳನ್ನೇ ಹೇರುತ್ತಿದ್ದಲ್ಲಿ ಹನ್ನೆರಡು ವರ್ಷಗಳು ನೋಡಬೇಕು; ಆವೇಲಿ ಪುತ್ರರಾಗಬೇಕಂಬ ವಾಂಭಿಯುಂಟಾದಲ್ಲಿ, ಆತನು ಮತ್ತೊಬ್ಬ ಸ್ತ್ರೀಯನ್ನು ವಿವಾಹವಾಗಬಹುದು. ಈ ನಿಯಮಗಳನ್ನು ತಿರಸ್ಕರಿಸುವವನು ಹೆಂಡತಿಗೆ ಸ್ತ್ರೀಧನವನ್ನೂ ಶುಲ್ಕವನ್ನೂ ಕೊಟ್ಟುಬಿಟ್ಟು, ಇನ್ನೂ ಅಧಿಕವಾಗಿ ಧನವಿತ್ತು, ಪ್ರಭುತ್ವದವಂಗೂ ಸ್ವಲ್ಪ ದಂಡವನ್ನು ಕೊಡಬೇಕು. ವಿವಾಹಕಾಲದಲ್ಲಿ ಶುಲ್ಕಾದಿಗಳನ್ನು ಸ್ವೀಕರಿಸದವರಿಗೆ ಕೂಡ, ಈ ವಿಧವಾಗಿ ಶುಲ್ಕಾದಿಗಳನ್ನು ಕೊಟ್ಟು ತಕ್ಷರೀತಿಯಿಂದ ವ್ಯತ್ಯಿಯುಂಟುನೂಡಿ, ಪುರುಷನು ಪುತ್ರಕಾಮನಾಗಿ ಎನ್ನುವುಂದಿ ಸ್ತ್ರೀಯರನಾಜುದರೂ ವಿವಾಹವಾಡಿಕೊಳ್ಳಬಹುದು. “ಸ್ತ್ರೀಯರು ಪುತ್ರರನ್ನು ಪಡೆವುದಕ್ಕೆ ಸ್ವಷ್ಟಿಸಲ್ಪಟ್ಟವರು” ಎಂಬ ವಾಕ್ಯವು ಅರ್ಥಶಾಸ್ತ್ರದಲ್ಲಿ ಕಂಡುಬರುವುದರಿಂದ ಚಂದ್ರಗುಪ್ತ ಚಕ್ರವರ್ತಿಯ ಕಾಲದಲ್ಲಿ ಪುರುಷನು ಎನ್ನುವುಂದಿ ಹೆಂಡರನಾಜುದರೂ ಮದುವೆಯಾಗುವುದಕ್ಕೆ ಸಾಪಂತ್ರ್ಯವಳ್ಳುವನಾಗಿದ್ದನೀಂಬುದು ವಿಶದವಾಗುತ್ತಿದೆ.

ಇನ್ನು ಸ್ತ್ರೀ ಪುನರ್ವಿಫಾಹಣಗಳನ್ನು ಕುರಿತು ಯೋಚಿಸಿದಲ್ಲಿ:—

“ಗಂಡನು ಗತಿಸಿದವೇಲೆ ಭಾರ್ಯೆಯು ಧರ್ಮಕಾಮಳಾಗಿ ಜೀವಿಸಲು ಯೋಚಿಸಿದಲ್ಲಿ, ಅವಳ ಸ್ತ್ರೀಧನವನ್ನೂ ಶುಲ್ಕವನ್ನೂ ಆಕೆಗೆ ಕೊಟ್ಟುಬಿಡಬೇಕು. ಹೆಸರಿಗೆ ವಾತ್ರ ಆಕೆಗೆ ಕೊಡಲ್ಪಟ್ಟದ್ದು, ನಿಶ್ಚಯವಾಗಿಯೂ ಅವು ಆಕೆಯ ಸಾಧ್ಯಾರ್ಥನಿಲಿದಲ್ಲಿ, ಅವುಗಳಿಗಾಗುವ ಬಡ್ಡಿಯೋಡನೆ ಕೂಡ ಅವನ್ನು ಸಹ್ಯಿಸಬಿಡಬೇಕು.”

ಅಸ್ತುಗೆ ಶುಲ್ಕವೆಂದು ಹೇಬರು. ಅಭರಣಯಥವಾಗಿ ಕೊಡುವ ಅಸ್ತಿಗೂ ವ್ಯತ್ತಿರುಪವಾಗಿ ಹೊಡುವ ಅಸ್ತಿಗೂ ಸ್ತ್ರೀಧನವೆಂದು ಹೇಬರು. ಶುಲ್ಕ ಕೆಡ್ಡಿ ಸ್ತ್ರೀಧನಕೆಡ್ಡಿ, ಹೆಂಡತಿಯು ಪೂರ್ವಸ್ವತಂತ್ರಳು. ದುಭಿಕ್ಕಾದಲ್ಲಿಯೂ, ದಾನಧರ್ಮಕ್ಕಾದ್ದು, ರೇಣಗಿಸಾರಕ್ಕಾಗಿ, ಆಪಕ್ಕಾದುಯಗಳಲ್ಲಿಯೂ, ಈ ಶುಲ್ಕವನ್ನು ಸ್ತ್ರೀಧನವನ್ನೂ ವಿನಿಯೋಗಿಸಿಕೊಳ್ಳಲ್ಪಡೆಕ್ಕೆ ಸ್ವಲ್ಪಮಟ್ಟಿಗೆ ಗಂಡಸಗೂ ಸಾತಂತ್ರ್ಯವಿದ್ದಿಕು. ಈಗಲೂ ಶುಲ್ಕಚಾಳಿಯಿಯ ಅಳ್ಳಳಿ. ಕಂಡುಬರುವುದು. ಆದರೆ ಈ ವಿನಯವನ್ನು ಇನ್ನೂ ಕೇಳಿಧಿಸಬೇಕಾಗಿದೆ.

“ಆಕೆಯು ಕುಟುಂಬಕಾಮುಳಾಗಿ ಪುನರ್ವಾಹವನ್ನು ಅಶಿಸಿದಲ್ಲಿ, ಆಕೆಗೆ ಗಂಡನಾಗಲೀ ಮಾವನಾಗಲೀ ಕೊಟ್ಟಿ ವಸ್ತುಗಳನ್ನು ಕೊಟ್ಟಿಬಿಡಬೇಕು.” ಎಂದೂ,


“ಭರ್ತನು ಹುಸ್ಪಪ್ರವಾಸಕ್ಕೆ ಹೋಗಿದ್ದಲ್ಲಿ ಬುಹ್ಕು, ಕ್ಷತ್ರಿಯ, ವೈಶ್ಯ, ಶಾದ್ರ ಸ್ತ್ರೀಯರು ಅತನಿಗಾಗಿ ಒಂದುವರ್ಷ ಕಾದಿರಬೇಕು. ಸಂತಾನವಿದ್ದವರಾದ ಪಕ್ಕದಲ್ಲಿ, ಒಂದುವರ್ಷಕ್ಕಿಂತಲೂ ಹೆಚ್ಚಾಗಿ ಕಾದಿರಬೇಕು. ಭೋಜನಾದಿಗಳಿಗೆ ವಸತಿಯಿದ್ದಲ್ಲಿ ಎರಡರಷ್ಟುಕಾಲ ವಿಯೋಗವನ್ನು ತಾಳಿರಬೇಕು. ಉಟ್ಟಿಕ್ಕೆ ಗತಿಯಿಲ್ಲದ ಸ್ತ್ರೀಯರನ್ನು ಜಾಳ್ಳಿತಿಗಳು, ನಾಲ್ಕು, ಅಥವಾ ಎಂಟು ವರ್ಷಗಳ ಕಾಲ ರಕ್ಷಿಸಬೇಕು. ಆಬಳಿಕ ವಿವಾಹಕಾಲದಲ್ಲಿ ಅವರಿಗೆ ಕೊಡಲ್ಪಟ್ಟಿ ಆಸ್ತಿಯನ್ನು ಕೊಟ್ಟಿ ಪುನರ್ವಾಹವಾಡಿಕೊಳ್ಳಲು ಸಮ್ಮತಿಸಬೇಕು.

“ಗಂಡನು ಬ್ರಾಹ್ಮಣನಾಗಿದ್ದು ಅಧ್ಯಯನಾರ್ಥವಾಗಿ ದೇಶಾಂತರಸ್ಥನಾಗಿದ್ದರೆ, ಸಂತಾನರಹಿತೀಯಾದ ಸ್ತ್ರೀಯು ಹತ್ತುವರ್ಷ ಕಾಲ, ಅತನಿಗಾಗಿ ಕಾದಿರಬೇಕು. ಸಂತಾನವತ್ತಿಯಾಗಿದ್ದಪಕ್ಕದಲ್ಲಿ ಹನ್ನೆರಡು ವರ್ಷ ಕಳೆಯಬೇಕು.”

“ಗಂಡನು ಕ್ಷತ್ರಿಯನಾಗಿದ್ದಲ್ಲಿ ಹೆಂಡತಿಯು ಪ್ರಾಣವಿರುವ ಪರಿಗೊ ಕಾದಿರಬೇಕು. ಆದರೆ ವಂಶವಿಚಿಫ್ಫಿನ್ನುವನ್ನು ತೊಲಗಿಸುವುದಕ್ಕಾಗಿ, ಸರ್ವಣಿನಾದೆ ಎಡನೆಯ ಗಂಡನನ್ನು ಸ್ವೀಕರಿಸಿದರೂ, ಅಪವಾದವನ್ನು ಹೊಂದಳು.”

“ಗಂಡನು ದೀಘಾಪ್ರವಾಸಕ್ಕೆ ಹೋದರೂ, ಸನ್ಯಾಸಿಯಾದರೂ, ಮೃತಹೊಂದಿದರೂ, ಸಂತಾನವಿರಹಿತೀಯಾದ ಹೆಂಡತಿಯು ಏಳು ತಿಂಗಳು ಕಾದಿರಬೇಕು. ಸಂತಾನಸಮೇತಳಾಗಿದ್ದ ಪಕ್ಕದಲ್ಲಿ ಒಂದುವರ್ಷ ಕಾದಿರಬೇಕು. ಈ ಕಾಲಪರಿಮಿತ ದಾಟದಮೇಲೆ ಸ್ತ್ರೀಯು ತನ್ನ ಗಂಡನ ಕನಿಷ್ಠ ಸೋದರನನ್ನಾಗಲೀ, ತನ್ನ ಗಂಡನ ಗೋತ್ರದವನನನ್ನಾಗಲೀ ಪುನರುದ್ವಾಹದಲ್ಲಿ ಸ್ವೀಕೈಸಬಹುದು.”

ಎಂದು ಅರ್ಥಶಾಸ್ತ್ರವು ಹೇಳುವುದರಿಂದ ಪುರುಷರಂತೆಯೇ ಸ್ತ್ರೀಯರಿಗೂ ಜಂದ್ರಗುತ್ತನ ಕಾಲದಲ್ಲಿ, ಪುನರ್ವಾಹವಿವಯದಲ್ಲಿ ಸ್ವಾತಂತ್ರ್ಯವಿದ್ಧಿತೆಂದು ಗೊತ್ತಾಗುತ್ತದೆ.



ದಾಂಪತ್ಯ ವಿಮೋಜನವು.

ಚಂದ್ರಗುಪ್ತನ ಕಾಲದಲ್ಲಿ, ನಾವೀಗ ನಮ್ಮದೇಶದಲ್ಲಿ ಕೇಳಿದಿರುವ ಒಂದು ಅಚಾರವಿದ್ದಿತು. ಆ ಅಚಾರವು ದಾಂಪತ್ಯ ವಿಮೋಜನವು. ಭಾರತ್ಯಭರ್ತರು ಪರ ಸ್ವರ ಸ್ವೀಕಾರವಾದಿಂದ ಇರದೆ ಹೊದಲ್ಲಿ ವಿಧ್ಯುತ್ತವಾಗಿ ನಡೆದ ವಿವಾಹವಾದರೂ ನಿಬಂಧವಲ್ಲವೆಂದು ಈ ಅಚಾರದ ಮುಖ್ಯ ಪ್ರಯೋಜನವು. ಇಂತಹ ಅಚಾರವು ಈಗ ವಿಶೇಷವಾಗಿ ಪಾಶ್ಚಾತ್ಯದೇಶಗಳಲ್ಲಿ ಪ್ರಬಲವಾಗಿದೆ; ಅಮೇರಿಕಾ ರಾಷ್ಟ್ರದಲ್ಲಿ ಮಿತಿವಾರಿ ಹೊಗಿದೆ; ಸ್ವಲ್ಪದ ಮಾತಿಗಾಗಿ ಗಂಡಹೊಡಿದಿರು ನ್ಯಾಯಸ್ಥಾನಗಳನ್ನೇ ಒಬ್ಬರಮೇ ಲೊಬ್ಬಿರು ಅಧಿಯೋಗಗಳನ್ನು ತಂದು ವಿವಾಹಸಂಬಂಧಗಳನ್ನು ಹರಿದು ಬಿಡುತ್ತಿರುವರು. ಇಂತಹ ಅನಧಿಗಳಿಗೆ ಮೂಲವಾದ ಈ ಅಚಾರವು ಅನೇಕರಿಂದ ಖಂಡಿಸಲ್ಪಡುತ್ತಿದೆ. ಆದರೂ ಈ ಅಚಾರವು ಎಷ್ಟರಮಟ್ಟಿಗೆ ಚಂದ್ರಗುಪ್ತನ ಕಾಲದಲ್ಲಿ ವ್ಯವಹಾರದಲ್ಲಿದ್ದಿತೆಂದು ಕಂಡುಕೊಂಡಲ್ಲಿ, ವ್ಯತ್ಯಾಸವು ಗೊತ್ತಾಗುವುದು. ಗಂಡನ ಮೇಲೆ ದ್ವೀಪವುಳ್ಳ ಸ್ತ್ರೀಯು ಏಳು ತಿಂಗಳ ಪರ್ಯಂತ ಅಲಂಕಾರಾದಿಗಳನ್ನು ಮಾಡಿಕೊಳ್ಳಬೇಕೆ ಕಾಲಕ್ಷಯ ಬೇಕು. ಅಮೇಲೆ ತನಗೆ ಗಂಡನು ಕೊಟ್ಟ ಆಭರಣಗಳನ್ನೂ ಶುಲ್ಕವನ್ನೂ ಸಂಪೂರ್ಣವಾಗಿ ಆತನ ಸ್ವಾಧೀನಮಾಡಿ, ಆತನಿಗೆ ಮತ್ತೊಂದು ಭಾರ್ಯೆಯನ್ನು ಸ್ತ್ರೀಕರಿಸಲು ಅನುಮತಿಯನ್ನು ಕೊಡಬೇಕು. ಗಂಡಸ್ತು ಹೆಂಡತಿಯಮೇಲೆ ದ್ವೀಪವುಳ್ಳವನಾಗಿದ್ದಲ್ಲಿ, ಹೆಂಡತಿಯನ್ನು ಭಿಕ್ಷುಕರ (ಪೈರಾಗ್ಯವಂತರಾದ ಸ್ತ್ರೀಯರ) ಮನೆಯಲ್ಲಿ ಅಥವಾ ಬಂಧುಗಳ ಮನೆಯಲ್ಲಿ, ಅಥವಾ ಪೌಷಕರ ಮನೆಯಲ್ಲಿ ಶರಣ ಹೊಂದಲು ಅನುಜ್ಞಾನಕೊಡಬೇಕು. ಗಂಡನು ತನ್ನ ಹೆಂಡತಿಯ ಮೇಲೆ ಅನ್ಯಾಯವಾಗಿ ದೂರಹೊರಿಸಿ ಪ್ರತ್ಯೇಕ ಸಾಕ್ಷಿಗಳಿಂದ ಸಿರಾಧರವಾಗಲಾರದ ಮಾಣಿಕ್ಯಗಳನ್ನು ಆರೋಪಿಸಿದಲ್ಲಿ, ಅವನು ಹನ್ನರಂಡು ಹಣಗಳ ಅಪರಾಧವನ್ನು ಕೊಡಬೇಕಾಗಿದ್ದಿತು. ಹೆಂಡತಿಯು ಗಂಡನಲ್ಲಿ ದ್ವೀಪವುಳ್ಳವಳಾಗಿದ್ದರೂ, ಆತನ ಇಷ್ಟವಿಲ್ಲದೆ ವಿವಾಹಬಂಧದಿಂದ ಹರಿದುಕೊಳ್ಳಬೇಕು. ಆದರೆ ಪರ ಸ್ವರ ದ್ವೀಪವಿದ್ದಲ್ಲಿ ದಾಂಪತ್ಯವಿಮೋಜನವನ್ನು ಕಲ್ಪಿಸಿಕೊಳ್ಳಬಹುದು. ಗಂಡನು ಹೆಂಡತಿಯಂದ ಅವಾಯವಂಟಾಗುವುದೆಂಬ ಭಯಹೊಂದಿ, ಆ ಭಯಾತಿಶಯದಿಂದಲೇ ವಿಮೋಜನವನ್ನು ಕೊರುವ ಪಕ್ಷದಲ್ಲಿ, ಅಕೆಗೆ ಸೇರತಕ್ಕ ಸರ್ವಸ್ವವನ್ನೂ ಆತನು ಕೊಟ್ಟಬಿಡಬೇಕು. ಹೆಂಡತಿಯು ಗಂಡನಿಂದ ತನಗೆ ಅವಾಯವಂಟಾಗಬಹುದೆಂದು ಹೇದರಿ, ಆ ಅವಾಯದಿಂದ ತಪ್ಪಿಸಿಕೊಳ್ಳುವದಕ್ಕಾಗಿ ವಿಮೋಜನೆಯನ್ನು ಆಶಿಸಿದಲ್ಲಿ, ಆಕೆಯು ಆವ ವಿಧವಾದ ಧನಕ್ಕಾಗಿ ಅಸ್ತಿಗಾಗಲೀ ಅಜ್ಞಾಳಲ್ಲ.

ಈ ದಾಂಪತ್ಯ ವಿಮೋಚನಾಚಾರವು ಮೊದಲು ನಾಲ್ಕು ವಿಧವಾದ ವಿವಾಹಗಳಿಗೆ ನಿರ್ವಹಿಸಲು ಪ್ರಸ್ತುತಿ. ಬ್ರಾಹ್ಮ, ಪ್ರಾಜಾಪತ್ಯ, ಅರ್ಣ, ದೃವ—ಎಂಬಿವು ಈ ನಾಲ್ಕು ವಿಧವಾದುವುಗಳು. ಸಾಲಂಕಾರ ಕನ್ಯಾದಾನಕ್ಕೆ ಬ್ರಾಹ್ಮವೆಂದು ಹೆಸರು¹. ಶುಲ್ಕಾದಿವಿರಹಿತವಾದ ಕನ್ಯಾದಾನಕ್ಕೆ ಪ್ರಾಜಾಪತ್ಯವೆಂದು ಹೆಸರು². ಒಂದೂ ಇಳಿವೆ ಎರಡು ಜತಿ ಆಕಳುಗಳನ್ನು ತೆಗೆದುಕೊಂಡು ಕನ್ಯೆಯನ್ನು ಕೊಡುವುದು ಅರ್ಣವೆಂದೆನ್ನಿಸುವುದು³. ಯಜ್ಞದಲ್ಲಿ ಮತ್ತಿಜನಿಗೆ ಕನ್ಯಾದಾನ ಮಾಡುವುದು ದೃವವು⁴. ರಜಸ್ಪಲಾನಂತರದ ವಿವಾಹಗಳು ಸಾಮಾನ್ಯವಾಗಿದ್ದುದರಿಂದ ಈ ನಾಲ್ಕು ವಿಧವಾದ ವಿವಾಹಗಳಲ್ಲಿಯೂ, ಕನ್ಯೆಯೂ ಕನ್ಯೆಯ ತಂಡಿತಾಯ್ದು ಇಂ ಅವರವರ ಸ್ವಾತಂತ್ರ್ಯವನ್ನು ಉಪಯೋಗಿಸಿ ತಮ್ಮಲ್ಲಿ ತಾವಾಲೋಚಿಸಿ, ವಧೂವರಂಗಿ ಸೌಖ್ಯವಹನವಾದ ರೀತಿಯಿಂದ ವಿವಾಹಗಳನ್ನು ನಡೆಯಿಸಲು ಸಾಧ್ಯವಾಗುತ್ತಿದ್ದಿತು. ಈ ವಿವಾಹಗಳು ಹೀಗೆ ಆಲೋಚಸಲ್ಪಟ್ಟಿ, ಲೋಭಾದಿ ದುರ್ಗಂ ಇವ್ಯಾವಾರ ವಿದೂರಗಳಾಗುವುದರಿಂದ ಇವುಗಳ ವಿಷಯದಲ್ಲಿ ವಿಮೋಚನವಿಧಿಯು ಅವಶ್ಯಕವಾಗಿರಲಿಲ್ಲ. ಈಗಲಿನ್ನು ಮಿಕ್ಕ ವಿವಾಹಗಳನ್ನು ಕುರಿತು ಯೋಚಿಸುವ.

ಗಾಂಥರ್ವಪವಾಹ:—ಇದು ಕನ್ಯಾಪುರುಷರೂಭೂರೂಭೂರನ್ನು ಸೋಂ ಮೆಚ್ಚಿಕೊಂಡ ಮಾತ್ರಕ್ಕೆ ಮದುವೆಯಾಗುವುದು⁽¹⁾. ಇಂತಹ ವಿವಾಹಗಳು ಭ್ರಮೇಗಿ ಅಸ್ವದವಲ್ಲವೇ? ಕೇಳಿಕೆಯ ಮಾತುಗಳಿಂದಲೂ, ಆಕ್ಸಿಕ ದರ್ಶನದಿಂದಲೂ, ಒಬ್ಬರನ್ನೊಬ್ಬರು ಪ್ರೇಮಿಸಿದಲ್ಲಿ, ಆ ಪ್ರೇಮವು ಕೆಲವು ಸಂದರ್ಭಗಳಲ್ಲಿ ಕ್ರಮಕ್ರವಾಗಿ ಹ್ರೀಣಿಸಿ ಅದರ ಸಾಫಾನದಲ್ಲಿ ಅಸಹ್ಯತೆಯುಂಟಾಗುವುದು ಸರ್ವಜನ ವಿದಿತವು. ಅಂತಹ ಸಂದರ್ಭಗಳಲ್ಲಿ ಬಂಧವಿಮೋಚನಕ್ಕೆ ಮಾರ್ಗವಿಲ್ಲದೆ ಹೊದರೆ ಅನರ್ಥಗಳುಂಟಾಗುವುವಲ್ಲವೇ!

ಆಸುರ(2):—ಈ ವಿಧವಾದ ಮದುವೆಗಳು ಈ ಹೊತ್ತಿಗೂ ನಮ್ಮ ದೀಶದಲ್ಲಿ ಕಾಣಬರುತ್ತ ನಮ್ಮ ಸಂಘಾಭಿವೃದ್ಧಿಗೆ ಬೇರುಹುಳುಗಳಾಗಿ ಪರಿಣಮಿಸುತ್ತಿ

1. ಬ್ರಹ್ಮೇವಿವಾಹ ಆಹಾಯರೀಯತೆ ಶಕ್ತಿಂಳುತಾ (ಯಾಜ್ಞವಲ್ಯ 1-58.)
 2. ಸಹೋಭಾರತಾಂ ಧರ್ಮಮಿತಿ ವಾಚಾನುಭಾವ್ಯ ಚ ಕನ್ಯಾಪ್ರದಾ |
ನಮಭ್ರಜ್ಯೋಂ ಪ್ರಾಜಾಪತ್ಯೇ ವಿಧಿಸ್ಕೃತಃ (ಮನಸ್ಕಾತಿ 3:30)
 3. ಆ ದಾಯಾರ್ಥಸ್ತಿ ಗೋದ್ವಯಂ—ಯಾಜ್ಞವಲ್ಯ 1-59.
 4. ಯಜ್ಞಸ್ಯ ಮತ್ತಿಜೀ ದೃವ:— , , ,
- (1) ಗಾಂಥರ್ವ: ಸಮಯಾನ್ಯಾಧಿ—ಯಾಜ್ಞವಲ್ಯ 1-61.
- (2) ಆಸುರೋ ದ್ವಿವಿಜಾದಾನಾತ—ಯಾಜ್ಞವಲ್ಯ 1-61; ಮನಸ್ಕಾತಿ 3-33.

ರುವುವು. ಧನಾಶಾ ಪಿಶಾಚದ ಪೀಡೆಯಿಂದ ಕನ್ನಾರು ಯ್ಯಾವನನ್ನು ತೆಗೆದುಕೊಂಡು ತಾಯ್ತುಂದಿಗಳು ವಾಂಸವಿಕ್ರಯವೆಂದಾದರೂ ಹಿಂದೆಗಿಯದೆ, ತಂತ್ರ ಹೊಟ್ಟಿ ಯಾರ ಹೆತ್ತು ಮಕ್ಕಳನ್ನು ವಾರಿಬಿಂದುವುದನ್ನು ಕೊಡ ನಮ್ಮ ಧರ್ಮಕರ್ತರು ಒಂದು ವಿಧವಾದ ಮದುವೆಯೆಂದು ವರ್ಣಿಸದೆ ಬಿಡಿದಿದ್ದುದಕ್ಕೆ ನಾವೆಷ್ಟೋ ಚಿಂತಿ ಸಚೇತಾಗಿದೆ. ಅದರೆ ಅವರಿಟ್ಟಿ ಹೇಸರು ವಾತ್ರ, ಈ ವಿವಾಹಗಳನ್ನು ಎಷ್ಟುರವ ರೆಗೆ ಖಂಡಿಸಬೇಕೋ ಅಷ್ಟು ವರೆಗೂ ಖಂಡಿಸುತ್ತಿರುವುದು. ಇಂತಹ ದುಷ್ಪ ವಾದ ವಿವಾಹಕ್ಕೆ ವಿಮೋಜನೆಯು ಆವಶ್ಯಕವೆಂದು ಬೇರೆಯಾಗಿ ಹೇಳಬೇಕಾಗಿಲ್ಲ. ಕುಲಗೋತ್ತರಗಳನ್ನೂ, ಸ್ಥಿತಿಗಳನ್ನೂ, ರೂಪಾರೂಪಗಳನ್ನೂ, ಆರೋಗ್ಯಾನಾರೋಗ್ಯಗಳನ್ನೂ, ಯೋವನವ್ಯಾದಾಪ್ಯಗಳನ್ನೂ, ಯೋಗ್ಯತಾಯೋಗ್ಯತೆಗಳನ್ನೂ ವಿಚಾರಿಸದೆ, ಗಂಡನನ್ನು ಕೊರಲಿಗೆ ಕಟ್ಟಿದರೆ, ಮತ್ತು ಆತನು ದುರ್ವಾಗಳನ್ನೋ ಷಂಡನೋ ಆಗಿದ್ದಲ್ಲಿ ಹೆಂಡತಿಯು ಏನು ಮಾಡಬೇಕು? ಆತನನ್ನು ಪರಿತ್ಯಜಿಸಲೇ ಬೇಕಲ್ಲವೇ? ಈ ಕನ್ನಾರುಲ್ಕಾವೆಂಬ ದುರಾಚಾರದ ದುಷ್ಪಲವನ್ನು ನಿಲ್ಲಿಸುವದಕ್ಕೆ ಈಗ ನಮ್ಮ ದೇಶದಲ್ಲಿ ದಾಂಪತ್ಯವಿಮೋಜನ್ ಸ್ಕೃತಿಯೊಂದು ಚಂದ್ರಗುಪ್ತನ ಕಾಲದಲ್ಲಿದ್ದಂತೆಯೇ ಕಲ್ಪಿತವಾದಲ್ಲಿ ಶ್ರೇಯೋದಾಯಕವಾಗಬಹುದೆಂದು ತೋರುವುದು.

ರಾಕ್ಷಸ:—ಯುದ್ಧದಲ್ಲಿ ಕನ್ನೆಯ ಬಂಧುಗಳೂದನೆ ಹೋರಾಡಿ ಬಲಾತ್ಮಕರ ದಿಂದ ಕನ್ನೆಯನ್ನೆತ್ತಿ ಕೊಂಡು ಹೋಗುವುದಕ್ಕೆ ರಾಕ್ಷಸವೆಂದು ಹೇಸರು. ರುಕ್ಷಿ ಓಣಕ್ಕೆ ಪ್ರಾರ್ಥಿ ರ ವಿವಾಹವು ಈತಿರನಾದುದು. ಪೂರ್ವಕಾಲದಲ್ಲಿ ಈ ವಿಧವಾದ ವಿವಾಹಗಳಲ್ಲಿ ಕನ್ನಾರುಪರಿಗೆ ಪರಸ್ಪರಾನುರಾಗವಿದ್ದು ವಿಸ್ಪಷ್ಟವಾಗಿ ಕಂಡುಬರುತ್ತಿರುವುದು. ಅದು ಇದ್ದರೂ, ಗಾಂಧರ್ವ ವಿವಾಹದೊಡನೆ ಇದೂ ಸಾಮ್ಯವುಳ್ಳ ದಾದುದರಿಂದ, ಇಲ್ಲಿಯೂ ಭ್ರಮಾದಿಗಳಿಗೆ ಅಸ್ವದವಿದೆ. ಒಂದುವೇಳೆ ಇಲ್ಲಿ ಕನ್ನೆಗೆ ಅನುರಾಗವಿಲ್ಲದೆಯೂ ಹೋಗಬಹುದು. ಆಗ ಇದು ಗಾಂಧರ್ವಕ್ಕಿಂತಲೂ ದೂರ್ಘಾತಾಯಿತು. ಆದುದರಿಂದ ಇದಕ್ಕೂ ವಿಮೋಜನವಿಧಿಯು ಆವಶ್ಯಕವಾಗಿದ್ದಿತು.

ಪೈಶಾಚ:—ಇದು ವಿವಾಹಗಳಲ್ಲಿ ಆಧಮವು. ಕನ್ನೆಗೆ ಇಷ್ಟವಿಲ್ಲದೆಯೇ, ಆಕೆ ನಿದ್ದೋಗುವಾಗಲೋ, ಮೈಮರಿತಿರುವಾಗಲೋ, ಮನೋವಿಕಲತ್ತವನನ್ನು ಹೊಂದಿದಾಗಲೋ, ಮೇಲೆ ಬಿದ್ದು ವರನು ಆಕೆಯನ್ನು ವಶಮಾಡಿಕೊಳ್ಳುವುದಕ್ಕೆ ಪೈಶಾಚವೆಂದು ಹೇಸರು. ಇದನ್ನು ವಿವಾಹವಿಧಿಗಳಲ್ಲಿ ನಮ್ಮ ಧರ್ಮಕರ್ತರು

పితక్కు సేరిసిదదో గొత్తుగువుదిల్ల. * ఈ బంధక్కు వివోచనవు అగ్త్యవేందు బేరె బరెయబేకే? బరియ వివోచనేయిందే ఆల్డి శామాం ధనాగి, దుళ్ళీష్టాలంకృతనాగి, ఈ విధవాద వివాహవన్ను ఆశిసువ వరసిగి యోగ్యవాద కిఠనిక్కేయు కూడ అత్యావశ్యకవే. ఆదరూ చంద్ర గుప్తన కాలదల్లి ఆ తిక్కాస్త్రీతియు మాత్ర ఇద్దంతి కండుబరువుదిల్ల.

ಹೀಗೆ ಎಂಟು ವಿಧವಾದ ವಿವಾಹಗಳನ್ನೂ ಚರ್ಚೆಸಿ, ಮೇಲೆ ಬರದ ವಿನಯ ಗಳನ್ನು ಹೇಳಿದ ಮೇಲೆ, ಚಂದ್ರಗುಪ್ತನ ಕಾಲದಲ್ಲಿ ಪ್ರಚಾರದಲ್ಲಿದ್ದ ದಾಂವತ್ಯವಿ ಮೇಳಣವಿಧಿಯ ಲಾಭಾಲಾಭಗಳು ಇಂತಹವೆಂದು ಓದುವರಿಗೆ ಸ್ತ್ರೀಕವಾಗಿ ವಿನರಿಸಿ ಹೇಳಬೇಕಾದ ಅಗತ್ಯವಿಭ.

ಚಂದ್ರಗುಪ್ತನ ಕಾಲದಲ್ಲಿ ಮತ್ತೊಂದು ವಿಶೇಷವಿದ್ದಿತು. ಅಸ್ತಿಯ ವಿಭಾಗವನ್ನು ವಾಡಿಕೊಳ್ಳುವುದಕ್ಕೆ ಬಾಧ್ಯರಾದವರೆಲ್ಲರೂ ಯುಕ್ತವಯಸ್ಕರಾಗಿಯೇ ಇರಬೇಕು. ಯುಕ್ತವಯಸ್ಕರಲ್ಲಿದ್ದ ಬಾಧ್ಯರಿದ್ದು ಅವರಿಗೆ ಯೋಗ್ಯವಯಸ್ಸು ಬರುವುದಕ್ಕೆ ಮೊದಲೇ ವಿಭಾಗಗಳು ತೀವ್ರಾರ್ಥವಾಡಲ್ಪಟ್ಟಲ್ಲಿ, ಅವರಿಗೆ ಸಾಲದ ಸಂಬಂಧವಿರಲಿಲ್ಲ. ಅಸ್ತಿಗೆ ವಾತ್ರ ಅವರು ಬಾಧ್ಯರಲ್ಲದೆ ಸಾಲಗಳಿಗೆ ಉತ್ತರವಾದಿಗಳಲ್ಲವಂತೆ! ×



* సుశ్రూత, మత్కుత్తాత, బృమత్తాత, వాచర్హేయశ్లోవగట్టత, సనాపిష్టోఽభివ్యక్తాత నొఱాం బ్యోచక్తాత్ ప్రమీధముః || మనుషులు 3-34.

X అధ్యాత్మ, పునర్ఖ 3. అధ్యాయ 5.

ಹತ್ತನೇಯ ಪ್ರಕರಣವು.

ಚಂದ್ರಗುಪ್ತನ ಸಮಾಲಿಕೆಯು.

ಚರಿತ್ರೀಯಲ್ಲಿ ಮಹಾಪುರುಷರು ಯಾವಾಗಲೂ ಒಂಟಿಯಾಗಿರುವುದಿಲ್ಲ. ಹರಿಸಿತ್ತಿಯು ಹರಿಹಕ್ಕವಾಗಿ ಸೇರಿದ್ದಲ್ಲಿದೆ ಮಹಾಪುರುಷರು ಅವಶರಿಸುವುದು ಅಪರೂಪ. ಆದುದರಿಂದ ಲೋಕಚರಿತ್ರೀಯಲ್ಲಿ ಸುಪ್ರಸಿದ್ಧವಾದ ದೇಶಗಳೆಲ್ಲಿಲ್ಲ ನೋಡಿದರೂ, ಕಾರ್ಯನಿರ್ವಹಣ ಧುರಂಧರರು ಸಮಾಜಗಳನ್ನು ಕೆಲ್ವಿಸಿಕೊಂಡು ಹೆಸರುಗೊಂಡಿರುವರು. ಚಂದ್ರಗುಪ್ತ ಚಕ್ರವರ್ತಿಯ ಕಾಲವು ಇಂತಹದೇ. ಚಂದ್ರಗುಪ್ತನನ್ನು ಕಣ್ಣಿನ ರಂಪೈಯಂತೆ ಕಾದಿದ್ದು ಅತನಿಗೆ ರಾಜ್ಯವನ್ನು ಸಂಪಾದಿಸಿಟ್ಟು ಚಾಣಕ್ಯನೂ, ಆ ಚಾಣಕ್ಯನಿಗೆ ಪ್ರಶಂಸನೀಯ ವಿಂದೋಧಿಯಾಗಿದ್ದ ರಾಜ್ಯ ಸನೂ, ಚಂದ್ರಗುಪ್ತನು ಅಡವಿಗಳಲ್ಲಿ ಕಷ್ಟಪಡುತ್ತಿದ್ದಾಗ ಲೋಕವೆಲ್ಲಮೂರ್ತಿ ತನ್ನ ಏಕಜ್ಞತ್ವದ ನೇರಳೊಳಗೆ ತರಲು ಪ್ರಯತ್ನಿಸಿದ ಸುಪ್ರಸಿದ್ಧ ವೀರನಾದ ಅಲೆಗಾಜ್ಞಂ ದರೂ, ಅಲೆಗಾಜ್ಞಂದರನ ತರುವಾಯ, ಆತನ ಕಾರ್ಯವನ್ನು ಸ್ವಲ್ಪ ತೀರಿಸಿ, ಅಷ್ಟ ರವನೇ ಎಂದು ಹೆಸರುಗೊಂಡು, ಚಂದ್ರಗುಪ್ತ ಚಕ್ರವರ್ತಿಯ ರಾಜ್ಯವನ್ನು ಪಹರಿಸಬಂದು, ಆತನಿನಿಂದ ಪರಾಜಿತನಾಗಿ, ತನ್ನ ಮಂಗಳನ್ನು ಆತನಿಗಿತ್ತು, ಸಂಧಿ ವೊಡಿಕೊಂಡ ಸೆಲ್ವಿಕೆಸೂ, ಸೆಲ್ವಿಕೆಸನಿಂದ ನಿಯಮಿತನಾಗಿ ಚಂದ್ರಗುಪ್ತನ ಆಸ್ಥಾನದಲ್ಲಿ ರಾಯಭಾರಿಯಾಗಿದ್ದು ತನ್ನ ದಿನಚರ್ಯೆಯ ಗ್ರಂಥದಮೂಲಕ ಈಗ ಹಿಂದೂದೇಶದ ಪೂರ್ವಚರಿತ್ರ ಲೇಖನಕ್ಕೆ ಆಧಾರಭೂತನಾದ ಮೆಗಾಸ್ತುನಿಂಂತೂ ನಮಗೆ ಚಿರಸ್ತರಣೀಯರು. ಇವರ ಚರಿತ್ರೀಯನ್ನು ದೊರೆತವರಗೆ ಸಂಕ್ಷೇಪವಾಗಿ ಈ ಕೆಳಗೆ ವಿವರಿಸುವೆವು.

ಚಾಣಕ್ಯ ಚರಿತ್ರವು.

ಶ್ರೀಮದ್ರಾಮಾಯಣದಲ್ಲಿ ಅಯೋಧ್ಯಾಪುರಿಯನ್ನೂ ದಶರಥ ಸುಮಂತ್ರರನ್ನೂ, ಕಿಷ್ಕಂಧಾಪುರವನ್ನೂ, ಸುಗ್ರೀವ ಹನುಮಂತರನ್ನೂ, ಭಾರತದಲ್ಲಿ ಧೃತರಾಘಿ, ವಿದುರರನ್ನೂ, ಕೃಷ್ಣಾಜುರನರನ್ನೂ, ಒಟ್ಟಾಗಿ ನೆನಸುವುದು ಎಷ್ಟು ಪ್ರಕಟಿಸ್ತೇಽದರಂತೆಯೇ ಮದ್ರಾಕ್ಷಸವನ್ನು ಓದುವವರಿಗೆ ಚಾಣಕ್ಯ ಚಂದ್ರಗುಪ್ತರನ್ನೂ ‘ನಂದ ರಾಕ್ಷಸರನ್ನೂ, ಏಕಶ್ವಾಸದಿಂದ ಸ್ವಾರಿಸುವುದು ಸಹಜವು. ಮತ್ತೂ, ಆವಾಚಕರು ಚಾಣಕ್ಯ ವಾಕ್ಯಗಳನ್ನೂ ಚಾಣಕ್ಯ ಚೇಷ್ಟುತಗಳನ್ನೂ ಪರೀಕ್ಷೆಸುವಲ್ಲಿ

ವಿಶ್ವಾಮಿತ್ರನ ಕೋಪಸಾಹಸ ಸಾಮಧ್ಯಗಳನ್ನೂ, ಭೀಷ್ಣನ ನೀತಿಪ್ರವೀಳತೆಯನ್ನೂ, ಕೃಷ್ಣನ ಶತ್ರುಸಂಹಾರವನ್ನೂ ಕಪಟಸೂತ್ರಧಾರಿತ್ವವನ್ನೂ, ಹನುಮಂತನ ಸ್ವಾಮಿಕಾರ್ಯ ಧುರಂಧರತ್ವವನ್ನೂ, ಹನುಮದ್ಭೀಷ್ಣರ ಬ್ರಹ್ಮಚರಣೆ ನಿಷ್ಠೆಯನ್ನೂ ಸ್ನೇಹಸದಿರಲಾರರು.

ವಿಷ್ಣು ಪುರಾಣದಲ್ಲಿಯೂ, ಮತ್ತೊಂದು, ವಾಯು, ಭಾಗವತ ಪುರಾಣಗಳಲ್ಲಿಯೂ ಬೃಹತ್ಕೃಥಿಯಲ್ಲಿಯೂ, ಜಾಣಕ್ಯನು ಪ್ರಶಂಸಿಸಲ್ಪಟ್ಟಿರುವನು. ಕಾಮುಂದಕದಲ್ಲಿ “ಪ್ರತಿಗ್ರಹವನ್ನು ಮಾಡದ, ವಿಶಾಲವಾದ ಖುಣಿವಂಶದಲ್ಲಿ ಹುಟ್ಟಿದ ಯಶಸ್ವಿಯೂ ಅಗ್ನಿಸಮತೀಜನೂ, ವೇದವಿದ್ವರನೂ, ನಾಲ್ಕು ವೇದಗಳನ್ನೂ ಒಂದೇ ವೇದಕ್ಕೆ ಬೇಕಾಗುವನ್ನೂ ಕಾಲದೊಳಗಾಗಿ ಆಧ್ಯಯನ ಮಾಡಿದವನೂ ಪ್ರಜ್ಞಲನತೇಜನೂ, ಅಭಿಚಾರವಜ್ಞದಿಂದ ಸಂದರ್ಭವಾತವನ್ನು ಬೇರುಸಹಿತ ಕಿಶ್ತುಹಾಕಿದ ಭೂಸುರನೂ, ಶಕ್ತಿಧರಸಮನೂ, ಮಂತ್ರಶಕ್ತಿಯಿಂದ ಏಕಾಕಿಯಾಗಿ ಕಾರ್ಯಕರಣ ತಕ್ತುನೂ, ಚಂದ್ರಗುಪ್ತಸಿಗೆ ಈ ಮೇಡಿನಿಯನ್ನು ಸಂಪಾದಿಸಿಕೊಟ್ಟಿರುವನೂ, ಅರ್ಥಶಾಸ್ತ್ರ ಮಹಾಸಮುದ್ರದೊಳಗಿನಿಂದ ನೀತಿಶಾಸ್ತ್ರಮೃತವನ್ನು ಮಧಿಸಿ ಎತ್ತಿತೀಗೆದವನೂ ಆದ ವಿಷ್ಣುಗುಪ್ತನಿಗೆ ನಮಸ್ಕರಿಸುವೆನು”* ಎಂದಿರುವುದು.*

ರಾಕ್ಷಸನು ಚಾಣಕ್ಯ ಸೆನ್ನಿಧಿಯನ್ನು ಸೇರಿದಾಗ “ಈತನಲ್ಲವೇ ದುರಾಕ್ತನು ಅಥವಾ ಮಹಾಕ್ತನಾದ ಕೌಟಿಲ್ಯನು! ಸಮುದ್ರವು ರತ್ನಗಳಗೆಲ್ಲ ಬೊಕ್ಕುಸೇವಾದಂತೆ, ಸರ್ವಶಾಸ್ತ್ರಗಳಗೂ ಶರಣನಾದವನು. ಈತನಲ್ಲಿ ಮಾತ್ರಾರ್ಥಿ ವರದಿಂದ ಲ್ಲವೇ ಈತನ ಗುಣಗಳಿಗೆ ಸಂತೋಷಪಡದೆ ಇರುವೆನ್ನು!” ಅನ್ನತ್ವಾದಿಂದಿಂದ ತ್ಯಾಸ್ತೀತ್ವವನ್ನು ಮಾಡಿರುವನು. ದಶಕುಮಾರಚರಿತ, ಪಂಚತಂತ್ರ, ಕಾದಂಬರಿ, ಚಂಡಕಾಶಿಕ, ಬೃಹತ್ಕೃಥಿ, ಹಿತೋಪದೇಶ, ವಿಕ್ರಮಾರ್ಕಣಿ ಚರಿತವೇ ಮೂದಲಾರ ಗ್ರಂಥಗಳಲ್ಲಿ ಸಮಸ್ತರಾಜನೀತಿಗಳಿಗೂ ಚಾಣಕ್ಯನು ದೊಡ್ಡ ಪ್ರಮಾಣವಾಗಿ ಅಂಗೀಕರಿಸಲ್ಪಟ್ಟಿರುವನು. ೨

* ವಂಶೀವಿಶಾಲವಂಶಾನಾ ಮೃಷಿಕಾಮಿವಭೂಯಸಾಂ |

ಅಪ್ರತಿಗ್ರಾಹಚಾಣಾಂಯೋ ಬಭೂವ ಭುವಿವಿಶ್ರತಃ ||

೧. ಆಕರಃ ಸರ್ವಶಾಸ್ತ್ರಾಂ ರತ್ನಾನಾಮಿವ ಸಾಗರಃ |

ಗುಣ್ಯೇನ್ರ ಪರಿಶುಷಾವೋ ಯಸ್ಯ ಮತ್ತುರಿಂಣೋ ವಯಮ್ |

೨. ನೀತಿಶಾಸ್ತ್ರವಿ ನಮ್ಮ ದೇಶದಲ್ಲಿ ವೈಕ್ರಮಿದಲು ಉತ್ತನ್ನವಾದುದು. ಸಂಸ್ಕೃತಗ್ರಂಥಾಚಾರ್ಯರ್ಥಿ ಅಕ್ಷಯ ಪ್ರಾಚೀನವಾದುದು. ಚಾಣಕ್ಯನ ನೀತಿಸಾರವು ಸ್ವಾಜಾತೀಯ ಶಾಸ್ತ್ರವಾಗಳಿಂದಾಗಿ ವಿಶೇಷವಾಗಿ ಬಹುಜನಾದ್ವಾತನಾಗಿದೆ.

ಜಾತವೇದಾ ಇವಾರ್ಥಿಷ್ಠಿಂಶ್ಚ ತುರ್ಪೇದವಿದಾಂ ವರಃ ।
 ಯೋಽಧಿತವಾನ್ಸು ಚತುರ್ ಶ್ಚ ತುರ್ದೋಽಸ್ಯೇ ಕವೇದವತ್ ॥
 ಯಸ್ಯಾಭಿಜಾರ ವಜ್ರೀಣ ವಜ್ರಜ್ಞಲನ ತೇಜಸಃ ।
 ವವಾತ ಮೂಲತಃ ಶ್ರೀಮಾನ ಸುಪವಾ ನಂದಪರ್ವತಃ ॥
 ಏಜಾಕೇ ಮಂತ್ರಶಕ್ತಾಂಶ್ಯ ಯಃ ಶಕ್ತಃ ಶಕ್ತಿಧರೋಪಮಃ ।
 ಆಜಹಾರ ಸ್ವಚಂದರ್ವಯ ಚಂದ್ರಗುಪತ್ಯಯ ವೇದಿನೀಂ ॥
 ನೀತಿಶಾಸ್ತ್ರಮೃತಂ ಧೀಮಾ ನಧ್ರಾಶಾಸ್ತ್ರಮಹೋದಧೀಃ ।
 ಯ ಉದ್ಧಧೀ ನಮಸ್ತಸ್ಮೈ ವಿಷ್ಣುಗುಪತ್ಯಯ ವೇಧಸೇ ॥

ಮುದ್ರಾರಾಕ್ಷಸ ನಾಟಕದಲ್ಲಿ ಪ್ರಬಲಪಾತ್ರವಾಗಿ ಪ್ರಜ್ಞಲಿಸುತ್ತ, ಪರಷ್ಪರ
 ಷಟ್ಬಿಧಿಯನ್ನೂ ಆತ್ಮವಿಶ್ವಾಸವನ್ನೂ, ಯುಕ್ತಿತಂತ್ರಜ್ಞತೆಯನ್ನೂ ನಿರಂಕುಶ
 ನೀತಿಶಾಸ್ತ್ರ ಪ್ರಾವೀಣವನ್ನೂ, ದೂರದರ್ಶನವನ್ನೂ, ನಿಣೀತ ಫಲಪ್ರಾಪ್ತಿಗೆ
 ಬೇಕಾದ ಸರ್ವೋದ್ಯಮಪರತ್ವವನ್ನೂ ಜಾಣಕ್ಯನು ತೋರಿಸುತ್ತಿರುವನು. ಈ
 ನಾಟಕದಲ್ಲಿಯ ಸರ್ವಜಾಯ ವ್ಯವಸಾಯವೂ ಜಾಣಕ್ಯನೆಡಾಗಿಯೇ ದೊರ್ಕೆ
 ವಾಗುತ್ತಿದೆ.

ಆತನು—“ವಿಷ್ಣೈಪುರ್ಣಹುರಪಿ ಪ್ರತಿಹನ್ಯಮಾನಾಃ | ಪತ್ರರಭ್ಮಮುತ್ತಮ
 ಗುಣಾಃ ನ ಪರಿಶ್ಯಜಂತಿ” ದಂಬ ಶ್ಲೋಕಕ್ಕೆ ದೃಷ್ಟಾಂತ ರೂಪನೆಂದರೂ ಸರಿಯೋ
 ಗದು. ವಿಷ್ಣೈಗಳ ಭಾಯೆಗಳನ್ನಾದರೂ ಹೋಗಲಾಡಿಸುವಂತೆ ಭೂತಭವಿಷ್ಯದ್ವ

ಇತ್ತ ಅಡಿಗೆ ಕೆಲವು ವರ್ಣಗಳ ಹಿಂದೆ “ಮೈಸೂರು ರಿಷ್ಯಾ” ನಲ್ಲಿ ಮ. ರಾ. ಆರ್.
 ಶ್ರೀಮತಾಸ್ಪಿ. ಬಿ. ನ. ಯವರು, ಜಾಣಕ್ಯಕ್ಕೆ ಅರ್ಥಶಾಸ್ತ್ರದಲ್ಲಿ ಒಂದು ಭಾಗವನ್ನು ಇಂಗ್ಲೀ
 ಸಿಗಿ ಭಾಷಾಂಕರ ಮಾಡುತ್ತೇ ಬಂದರು. ಇದ್ದ ಪ್ರಾಚಿನಗ್ರಂಥಪ್ರಕಿಯಾಗಿ ಅನೇಕ ಪಂಡಿತ
 ರಂದ ಅಂಗಿಕ್ರತವಾಗಿದೆ. ಜಾಣಕ್ಯರಚಿತ ಶಾಸ್ತ್ರಗಳನ್ನೂ, ಆತನು ಪಡೆದ ಬರುದುಗಳನ್ನೂ
 ಈ ಶ್ಲೋಕದಲ್ಲಿ ಬರೆದಿದೆ.

ವಾತಾ೦ಯನೇಂ ಮಲ್ಲನಾಗಃ ಕೌಟಿಲ್ಯಶ್ಚ ಇಂದ್ರಾತ್ಮಜಃ ।

ದ್ವಾವಿಲಃ ಪಕ್ಷಿಲಸಾಪ್ಮೀ ವಿಷ್ಣುಗುಪ್ತೀಂಗುಲಶ್ಚಃ ॥

ಇದರಲ್ಲಿ ಪಕ್ಷಿಲನಾಮದಿಂದ ಆತನು ಸ್ವೀಯಾಯಿಕನೆಂದೂ, ಕೌಟಿಲ್ಯನೆಂಬದರಿಂದ ರಾಜ
 ತಂತ್ರಜ್ಞನೆಂದೂ, ಜ್ಯೋತಿಶಾಸ್ತ್ರದಲ್ಲಿ ವಿಷ್ಣುಗುಪ್ತನೆಂದೂ, ಕಾಮಸೂತ್ರದಲ್ಲಿ ವಾತಾ೦ಯನ
 ನೆಂದೂ, ನೀತಿಶಾಸ್ತ್ರದಲ್ಲಿ ಜಾಣಕ್ಯನೆಂದೂ ಪ್ರಸಿದ್ಧಹೊಂದಿರುವನು. ಮಲ್ಲನಾಗ ನಾಮವು ಆತನ
 ಯುಧ್ಯಿರಭಾಸನ್ನೂ, ದ್ವಾವಿಲ ನಾಮವು ರಳರಂಗ ಪ್ರಾಮುಖ್ಯತೆಯನ್ನೂ ತೋರಿಸುತ್ತಿದೆ.
 ಅಂಗುಲನಾಮವು ಆತನ ಗಣತಶಾಸ್ತ್ರನಿಷ್ಠಿತಯನ್ನು ತೋರಿಸುತ್ತಿರಬಹುದು. ತ್ರಿಕಾಂಡಶೇಷ
 ದಲ್ಲಿ ಅಂಸುಲ ಎಂಬ ಸಾಭಾಂತರವಿರುವುದರಿಂದ ವಿಶಾಲಭುಜನೆಂದೂ ದೃಢಗಾತ್ರನೆಂದೂ ಸಿಂಹಿಕ
 ವಾಗುತ್ತಿದೆ.

ತಮಾನಗಳನ್ನು ಗಣಿತಶಾಸ್ತ್ರಜ್ಞರ ಸುನಿಶ್ಚಿತಬ್ದಿಯಿಂದ ಸಮಾಸಗೊಳಿಸಿ, ಉಪಕ್ರಮಿಸಿದ ಯತ್ನಗಳನ್ನು ಪೂರ್ವನಿಣೀತ ಉಪಸಂಹಾರಗಳಿಗೆ ಕೊನೆಸಾಗಿ ಸುತ್ತು, ಆಯಾ ದೇಶಗಳಲ್ಲಿ ಆಯಾ ಕಾಲಗಳಲ್ಲಿ ಅಸ್ತ್ವಲಿತಜಯರಾಗಿ ಸಂಚರಿಸಿದ ಮಹಾತ್ಮರಲೋಭಿನ್ನನು. ಗ್ರೀಕರಲ್ಲಿ ಅಲೆಗಾಜ್‌ಂಡರು, ರೋಮಕರಲ್ಲಿ ಸೀಜರು, ಫಿನಿಶಿಯನರಲ್ಲಿ ಹೆನ್ನಿಬಾಲ್, ಯುರೋಪಿಯನರಲ್ಲಿ ನೆಪ್ಯೇಲಿಯನ್, ಅಮೇರಿಕದವರಲ್ಲಿ ವಾಷಿಂಗ್ಟನ್,—ಇವರ ಚರಿತ್ರೆಗಳನ್ನೊಂದಿದವರಿಗೆ ಎಂತಹ ಉತ್ಸಾಹವುಂಟಾಗುವುದೋ ಅಂತಹ ಉತ್ಸಾಹವು ಚಾಣಕ್ಯ ಚಂದ್ರಗುಪ್ತರ ಚರಿತ್ರೆಯ ನೊ೦ದಿದವರಿಗೆ ಹುಟ್ಟಿದಿರದು. ಅಲೆಗಾಜ್‌ಂಡರು ಮೊದಲಾದವರಿಗಾದರೂ ಕೆಲಕೆ ಲವು ಅಪಜಯಗಳೂ ಚಿತ್ತಕ್ಲೇಶಗಳೂ ಇದ್ದುವು. ಅದರೆ ಈ ಚಾಣಕ್ಯನಿಗೆ ಮಾತ್ರ ಅದೊಂದೂ ಇಲ್ಲ. “ವ್ಯಾಷಲನ ಕಲ್ಪನಾಯಾಸವೂ ನನ್ನ ಮತಿಜಾಗರೂ ಕತ್ತಿಯೂ” ಎಂದು ಚಾಣಕ್ಯವಚನಗಳಲ್ಲಿ ಓದುವವರು ಕಂಡುಕೊಳ್ಳಬಹುದು. ಆದರೆ ಸಮಸ್ತ ವಿಷಯಗಳನ್ನು ಆತನು ಅನಾಯಾಸವಾಗಿಯೇ ನಿರ್ವಹಿಸಿದಂತೆಯೂ, ಒಂದರ ಹಿಂದೆ ಮತ್ತೊಂದು ತಡೆಯಿಲ್ಲದೆ ಬರುವುದರಿಂದ ಕಾರ್ಯಪ್ರವಾಹದಲ್ಲಿ ವೇಗವೇಗವಾಗಿ ಎಲ್ಲರನ್ನೂ ಎತ್ತಿಕೊಂಡು ಹೋಗುವಂತೆಯೂ ತೋರುತ್ತಿರುವುದು.

ಪ್ರತಿಜ್ಞಾಭಂಗಕಾರಿಗಳಾದ ದಯಾದಾಷ್ಟಿಣಿಗಳಿಗೆಗೊಡದೆ, ಅಪತ್ತಿಗ್ರಹಣವನ್ನು ಮರೆಯಿಸುವ ರಾಜಕೀಯಾಭಿವಾನಾನಾಡಂಬರಾಕಾಂಕ್ಷೆಗಳನ್ನು ಕನಸಿನಲ್ಲಾದರೂ ಯೋಚಿಸದೆ, ಜೀರ್ಣವಾದ ಗೋಡೆಯಿಳ್ಳಿ ಪರಣಶಾಲೆಯಲ್ಲಿ ಶ್ರೀತಾಗ್ನಿಸಂರಕ್ಷಣಾವಿಹಿತಕೆಮುಗಳನ್ನು ಪರಿಪಾಲಿಸಿಕೊಳ್ಳುತ್ತೇ, ಬ್ರಾಹ್ಮಣಾವೃತ್ತಿಪರನಾಗಿ, ರಾಜನೀತಿ ಧುರಂಧರತೆಯಲ್ಲಿಯೂ ತನ್ನೀತಿಯುಕ್ತಮಾರ್ಗವನ್ನವಲಂಬಿಸುತ್ತು, ಬ್ರಾಹ್ಮಣ ಕ್ಷಮಾತ್ರಧರ್ಮಗಳ ಸಮ್ಮೇಳನವನ್ನು ಮಾಡಿಕೊಂಡು, ಚಾಣಕ್ಯನು ಉಗ್ರಾಕ್ಷಾಂತಾಶ್ವಗಳನ್ನು ಹೊಡಿದ ರಥವನ್ನು ಓಡಿಸುವ ಸಾರಧಿಯಂತೆ ಪ್ರವರ್ತಿಸಿದನು. “ಆ ಕಾಲದಲ್ಲಿಯೂ ಬ್ರಾಹ್ಮಣಾದಿ ಜಾತಿಜನ್ಯರು ತಮ್ಮತಮ್ಮ ಧರ್ಮಗಳನ್ನು ಪರಿಪಾಲಿಸಿಕೊಳ್ಳುವುದಕ್ಕಾಗದೆ, ಆ ಧರ್ಮಗಳು ಶಾಸ್ತ್ರಗಳಲ್ಲಿ ಮಾತ್ರ ಸುಸ್ಥಿರವಾಗಿ ನೆಲೆಗೊಂಡಿರಲು, ದಿನದಿನಾನುಭವದಲ್ಲಿ ಮಿಶ್ರಾಚಾರಪರರಾಗಿ ಇರುವುದನ್ನು ನೋಡುವುದಿಲ್ಲವೇ? ನಿತ್ಯಕರ್ಮನಾನುಷ್ಠಾನಗಳೂ ಶ್ರೀತಾಗ್ನಿಹೋತ್ಸವಕ್ಕೆಯೇಗಳೂ ಗ್ರಾಮವಾಸಗಳಲ್ಲಿ ಕೊಡ ಮಾಯವಾಗಿರುವುವಲ್ಲವೇ?”—ಎನ್ನುವಿರೇನೇ! ಮಹಮ್ಮದೀಯ ಪ್ರಭುತ್ವದಲ್ಲಿ ಶ್ರುತಿಸ್ಕೂತಿಗಳ ಯಥಾರ್ಥನ್ನಾನ್ವಯ ಹೇಗಡಿತ್ತೋ ತಚ್ಚರಿತ್ರಕಾರರು ಹೇಳಬಳ್ಳಿರು. ಆದಕ್ಕೂ ಮೊದಲಿನ ಚಾಣಕ್ಯನು ಈಗಿನವರಂತೆಯೇ ವೇಷಧಾರಿ ಬ್ರಾಹ್ಮಣನೇ

ನ್ಯೂವುದು ಕೇವಲ ಶ್ರದ್ಧಾರ್ಥಿವಾದುದಲ್ಲ. ಅವರ ಸಿಷ್ಟೆಗಳೆಲ್ಲವೂ ಬೌದ್ಧಜೈನರ ವಾಸ್ತವಿಕ್ಯಾನ್ಯನ್ನು ಅತಂಕಪಡಿಸುವುದಕ್ಕೆ ಚಾಣಕ್ಯಪ್ರಭೃತಿಗಳಾದ ಬ್ರಹ್ಮಣಿರು ಮಾಡಿದ ಒಳಸಂಚೆಂದು ಮುದ್ರಾಮಂಜೂಷವೆಂಬ ಕನ್ನಡಗ್ರಂಥದಲ್ಲಿ ಚಾಣಕ್ಯ ವಾಜ್ಞಾಲವಾಗಿ ಹೇಳಲ್ಪಟ್ಟಿದೆ. ಕೆಲವರು ವಾಶ್ವತ್ತಪಂಡಿತರು ಹೀಗೆಯೇ ಉಹಿಸಿದರು. ಆದರೆ ಇದು ಸಂದೇಹಾಸ್ವದವೆಂದು ತೀಂಳಂಗರವರ ಅಭಿಪ್ರಾಯವು. ನಾಲ್ಕುನೇಯ ಶತಾಬ್ದದಲ್ಲಿ ಬೌದ್ಧನಿಗ್ರಹ ಮಾಡಿದಂತೆ ತಿಳಿದುಬರುವ ಗುಪ್ತರಾಜರ ಕೃತ್ಯವನ್ನು ಚಾಣಕ್ಯನ ಮೇಲೆ ಆರೋಪಿಸಿದರೇನೋ? ಬೌದ್ಧನಿಗ್ರಹದ ಕಂಡಿಗಿಡಿಗೊಡಿದೆ ಮೆಗಾಸ್ತನೀಸನ ದಿನಚರ್ಯೆಯು ಅವರನ್ನು ಕುರಿತು ಪ್ರಶಂಸಿಯನ್ನೇ ಮಾಡಿದೆ ಇದೆ. ಆದುದರಿಂದ ಬೌದ್ಧಜೈನರ ಆಧಿಕ್ಯಕ್ಕೆ ಅಳೋಕವಧಿನನ ಕಾಲನೇ ಮೊದಲೆಂದು ಉಹಿಸಬೇಕಾಗಿದೆ. ಅಥವಾ ಬೌದ್ಧರಂತಹ ವರನ್ನು ನಿಗ್ರಹಿಸುವುದಕ್ಕೆ ಅವರನ್ನು ಮಾರಿದ ಸುಶೀಲತಾನುಷ್ಠಾನವೇ ಯುಕ್ತ ಮಾರ್ಗವಲ್ಲದೆ, ಕೇವಲ ರಾಜಸ ತಾಮಸ ಭೂಯಿಷ್ಟವಾದ ರಾಜದೋಕಾದಿಕಾರ್ಯಗಳಲ್ಲವೆಂದು ನೀನೆಸಿನಲ್ಲಿಡಬೇಕಾಗಿದೆ. ನಾವು ನಿರ್ಣಯಿಸತಕ್ಕುದೇನೆಂದರೆ, ಚಾಣಕ್ಯನ ಅಭಿಪ್ರಾಯವು ಸ್ವಧರ್ಮವನ್ನು ರಕ್ಷಿಸಿಕೊಳ್ಳತಕ್ಕುದು; ಕ್ಷತ್ರಿಯ ಕೃತ್ಯಗಳಲ್ಲಿ ಫಲಸಂಪೂರ್ಣಿಗೆ ಬೇಕಾದ ಮಾರ್ಗವಾವುದಾದರೂ ನೀತಿಯುಕ್ತವೇ ಆಗಿರುವುದು. ರಾಕ್ಷಸನು ಚಂದ್ರಗುಪ್ತನ ನಾಶಕ್ಕಾಗಿ ಮಾಡಿದ ಕೂಟಪ್ರಯ ತ್ವಗಳೂ ಅಂತಹವೇ. ಆದುದರಿಂದ ಆ ಕಾಲದ ರಾಜಾರೂತ್ಯಕುಲದವರ ಅಭಿಪ್ರಾಯದಲ್ಲಿ ನೀತಿಸ್ಪರ್ಯರಾಪವು ಅದರಂತೆಯೇ ಭಾವಿಸಲ್ಪಟ್ಟಿದ್ದಿಂದು ಹೇಳಬೇಕು.

‘ಚಾಣಕ್ಯವರು’ ಎಂಬ ಪದವು ರಾಕ್ಷಸ ಮತ್ತು ರಾಕ್ಷಸ ಪಕ್ಷಪಾತಿಗಳ ನೈರಜನ್ಯವಷ್ಟೇ ಅಲ್ಲದೆ ಚಾಣಕ್ಯನ ವಯಸ್ಸು ರಾಕ್ಷಸನ ವಯಸ್ಸಿಗಿಂತಲೂ ಬಹಳ ಕಡಿಮೆ ಎಂಬಂತೆ ತೋರಿಸುವುದು. ಕೆಲವರ ಅಭಿಪ್ರಾಯದಂತೆ ಚಂದ್ರಗುಪ್ತನು ಸರ್ವಾರ್ಥಸಿಧಿಗೆ ಮೊಮ್ಮೆಗನೇ ಆಗಿದ್ದಲ್ಲಿ ನಂದರು ಆತಸಿಗೆ ಚಿಕ್ಕಪ್ರಂದಿರಾಗಬೇಕು; ಅಂತಹ ನಂದರನ್ನು ಶ್ರೀಶವದಿಂದಲೂ ಕಾಪಾಡಿದವನೂ ಮಧ್ಯವಯಸ್ಸನ್ನು ದಾಖಿದವನೂ ಆದ ರಾಕ್ಷಸನು ಮಧ್ಯವಯಃ ಪ್ರವಿಷ್ಟನಾಗಿರಬೇಕು.*

* “ಭೋ ಅಮಾತ್ಯ ರಾಕ್ಷಸ, ಏಷ್ಟಗುಸ್ತೀಷ್ಟವ ಮಖವಾದಯೇ?” ಎಂಬ ವಾಕ್ಯವನ್ನು ಹೇಳುತ್ತ ಚಾಣಕ್ಯನು ರಾಕ್ಷಸಿಗೆ ನಮಸ್ಕರಿಸುವುದೇ ಆತನ ವಯಸ್ಸು ಕಡಿಮೆಯಂತು ದಕ್ಕು ಸಾಕಾದಮ್ಮ ಆಧಾರವಾಗಿದೆ.

ಚಾಣಕ್ಯನು ಪರಿಪೂರ್ವಾಗಿ ದುಷ್ಪಾತ್ರಕ್ಕನೇಂತಲೇ ಹೇಳಬರುವಂತಿಲ್ಲ. ರಾಕ್ಷಸನ ಸಾಮಧ್ಯವನ್ನು ಸ್ವಾಮಿಭಕ್ತಿಯನ್ನಿಂದ ಶಾಖಾಸುತ್ತಿರುವನು. ಅಂತಹ ಅವಾತ್ಯನನ್ನು ಸುರಕ್ಷಿತವಾಗಿ ಚಂದ್ರಗುಪ್ತನ ಸಹಾಯಕ್ಕೆ ಸೇರಿಸದೆ ಇದ್ದಲ್ಲಿ ಮುದ್ರಾರಾಕ್ಷಸಕ್ಕೂ, ಮುದ್ರಾಮಂಜಾವಕ್ಕೂ ಅವಕಾಶಾಸ್ವದಗಳೇ ಇಲ್ಲದೆಹೋಗುತ್ತಿದ್ದಿತು. ಮಿತ್ರನಿಗಾಗಿ ಪ್ರಾಣತ್ಯಾಗ, ಮಾನತ್ಯಾಗ, ಕ್ಷೇಮತ್ಯಾಗ, ಕುಟುಂಬತ್ಯಾಗಗಳಿಗೆ ನಿರ್ಲಕ್ಷ್ಯವಾಗಿ ಎದೆಗೊಟ್ಟು ಚಂದನದಾಸನನ್ನು ಹೊಗಳಿ, ಕಾರ್ಯಾರ್ಥವಾಗಿ ಕಾರಾಗ್ರಹಾದಿ ಹಿಡಿಗಳಿಗೆ ಒಳಪಡಿಸಿದರೂ, ಕೊನೆಗೆ ಆತನನ್ನು ಲೋಕಕ್ಕೆಲ್ಲ ಅಗ್ರತ್ರೇಷ್ಟಿಯಾಗಿ ನಿಯಮಿಸುವನು. ಚಂದ್ರಗುಪ್ತನು ವೈಷಳಿ ಸಾದರೂ, ಅಸೂಹಾ ಕ್ಷಮತ್ರಕುಲಜನಿತ ಪರಿಪಾಲಿತ ರಾಜ್ಯಕ್ಕೆ, ಸಿಂಹಾಸನ ಸದೃಶಪಾರ್ಥಿವಸಾಂಗತ್ಯವನ್ನಿಟ್ಟು ಅಭಿವೇಕ ಮಾಡಿದನು.

ಅರ್ಥರಾಜ್ಯದಾನಕ್ಕೂಪ್ಪಿಕೊಂಡ ಪರಮತೀಶ್ವರನನ್ನು ಕರೆಯಿಲುಸಿದವನು ವಿಷಕನ್ನೇಯ ಮೂಲಕ ಅವನನ್ನು ಕೊಂಡುದಿನನ್ನು ನೋಡಿದರೆ, “ಪೂರ್ವಪ್ರತಿ ಜ್ಞಾಯಾದ ನಂದರಾಜ್ಯಸರ್ವಸ್ವಕ್ಕೂ, ಚಂದ್ರಗುಪ್ತಾಭಿಷೇಕಕ್ಕೂ ಭಂಗ ಬರುವುದು ಮತ್ತು ಆ ಪರದತರಾಜನು ಅರ್ಥರಾಜ್ಯಲಾಭದಿಂದ ತೃಪ್ತಿಹೊಂದದೆ ಅತ್ಯಾಸೇಗೊಂಡು ಸ್ವರಾಜ್ಯಬಲವನ್ನು ಕೊಡಿಸಿಕೊಂಡು ಚಂದ್ರಗುಪ್ತನ ಅರ್ಥರಾಜ್ಯವನ್ನು ನುಂಗಿಬಿಡತಕ್ಕ ಅನಿಯತ ಧರ್ಮನು. ಆರುದರಿಂದ ಆತನ ಸಾಮಿಂದ್ರಾಜಿ ದಿಂದ ಪ್ರತಿಜ್ಞಾಯೆಲ್ಲವೂ ಭಂಗವಾಗುವುದು” ಎಂದು ಉಹಿಸಿ ಇಂತಹ ಸಂದಿಗ್ಧದಲ್ಲಿ ಪರಮತರಾಜನನ್ನು ತೊಲಗಿಸುವುದೇ ಸುನೀತಿಯೊ, ಅದಕ್ಕೆ ಉಪಾಯವನನ್ನು ರಾಕ್ಷಸನೇ ತೋರಿಸಿರಲು, ಅದನ್ನು ಅಂಗಿರೆಂಬಿಸುವುದೇ ಭಗವದಾಜ್ಞಾಯೆಂದೂ ಉಹಿಸಿರಬೇಕು. ಪ್ರಮೋಜಕನ ಅಭಿಷೇಕಕ್ಕೂ ಅದೇ ನ್ಯಾಯವೇಂಬುದರಿಂದ ಕೂಡ, ಕೂಟತೋರಣದಿಂದ ಚಂದ್ರಗುಪ್ತನನ್ನು ತಪ್ಪಿಸುವುದೂ ಆಯಿತು. ರಾಕ್ಷಸಗ್ರಹಣಕ್ಕಾಗಿ ಮಾಡಿದ ಉಪಾಯವು, ಪಂಚರಾಜರ ನಿಗ್ರಹಕ್ಕೂ, ಮಲಯಕ್ಕೇತು ಸಂಯುವನಕ್ಕೂ ಸಹಾಯಕವಾಗುವಂತೆ ಮಾಡಿದಬಹುಫಲದಾಯಕವಾದ ನೀತಿಬೀಜವು, ಏರಡು ಪಕ್ಷದ ಸೇನೆಗಳಿಗೂ ಅಗತ್ಯವಿಲ್ಲದ ಜೀವನವ್ಯವಿಲ್ಲದೆ ಇರುವಂತೆಯೂ, ಭೂಲುಭೂರಾದ ಮೂಲಕಂಟಕರು ಮಾತ್ರ, ನಿವಾರಿಸಲ್ಪಡುವಂತೆಯೂ ಮಾಡುವುದೇ ಮಹಾಜನನೋಪಕಾರಿಯೂ ಆದವನ ಕೆಲಸವೇಂದು ಶಾಖಾಸಲ್ಪಡತಕ್ಕೂದಾಗಿದೆ. ×

× ಕಾಡ್ಯಲ್ ನಂಬಿನೊಡ್ಡ ಚರಿತ್ರತಕ್ಷಣ್ಣನು ಘೂನ್ನದೇಶದ ಸೆಪ್ಪುಲಿಯನ್ ಮತ್ತು ಜರ್ಮನ್ ದೇಶದ ಸ್ವರ್ದಿಕಾ ಚಕ್ರವರ್ತಕಗಳ ತಾರತಮ್ಯವನ್ನು ಪರಿಶೀಲಿಸುತ್ತ, ಏರಡುಕೆಡೆಯೆವರಿಗೆ ಪ್ರಾಣನನ್ನು ಅನವಶ್ಯವಾಗಿ ಹೆಚ್ಚಿದೆ, ಕಾರ್ಯಸಾಧಕವಾದ ಪರಾಜಯವೇ ಜಯತುಲ್ಯ


ರಾಕ್ಷಸನನ್ನು ಭೇದಿಸುವುದಕ್ಕೆ ತಾನು ಅಲೋಚಿಸಿದಾಗಲ್ಲಿ, ವೀರರನ ಶೂಣವಾದ ಆತ್ಮಶಾಷ್ಟಾಫನ ವಚನಗಳನ್ನು ಏಕಾಂತದಲ್ಲಿ ಹೇಳಿರೊಂದವನಾದರೂ, ರಾಕ್ಷಸನ ಮಿಶ್ರನಾಡ ಚಂದನದಾಸನ ಇದಿರಲ್ಲಿ “ಅನ್ಯಿಶ್ಚ, ನಂದಮಿವ ವಿಶ್ವಾಸುಹೃ—” ಎನ್ನುತ್ತ ಆತ್ಮಸ್ತುತಿವಿಷಯವಾಗಿ, ಅಧೋಕ್ತಿಯಲ್ಲಿ ಲಜ್ಜೆಯನ್ನು ನಟಿಸುವುದೂ, “ಸರ್ವಂ ಮೇ—(ಎಂದು ಅಧೋಕ್ತಿಯಲ್ಲಿ ಲಜ್ಜೆಯನ್ನು ನಟಿಸುವುದು) ವೃಷಳಸ್ಯ ವೀರಭವತಾ ಸಂಯೋಗ ಮಜ್ಜೋರ್ವಯಃ” ಎಂಬುದೂ ಚಾಣಕ್ಯನ ಸಭಾವಿನಯವನ್ನು ದೋಷಿತವದಿಸುತ್ತಿದೆ. ಇಂತಹ ಆತ್ಮಸ್ತುತಿಯಲ್ಲಿ ಲಜ್ಜೆಯಳ್ಳವನ ಸ್ವಭಾವವು ಎಷ್ಟೋ ನೀತಿನಮ್ಮತೆಯನ್ನು ವಿಶದಗೊಳಿಸುತ್ತಿದೆ.

ಕಾಟಿಲ್ಯನೆಂದು ಹೆಸರುಗೊಂಡ ಈತನ ಕಾಟಿಲ್ಯವು ಈತನಿಗೆ ಮಾತ್ರ ಸಹಜವೇ? —ಎಂದು ವಿಚಾಸಿದಲ್ಲಿ, ತನ್ನ ತಮ್ಮನಾದ ಲಕ್ಷ್ಮಣನೆಂದ ಸೇವೆಹೊಂದುತ್ತಿರುವ ಶ್ರೀರಾಮನು ಸುಗ್ರೀವ ವಿಭೇಷಣರನ್ನು ಅನುಮೋದಿಸುತ್ತು, ಅವರ ಅಣ್ಣಂದಿರಾದ ವಾಲಿರಾವಣರ ಮೇಲೆ ಅಭಿಯೋಗವನ್ನು ಪಾಾಡಿದ ಕಾಟಿಲ್ಯವು, ವಾಲಿಸುಗ್ರೀವರು ಹೋರಾಡುತ್ತಿರುವಾಗ ಮರದಮರಯಲ್ಲಿದ್ದು ವಾಲಿಯನ್ನು ಹೊಡಿದ ಕಾಟಿಲ್ಯವೂ, ಪೂತನೆಯ ಹನನ ಹೊದಲುಗೊಂಡು ದುರ್ಯೋಧನನ ಸಂಹಾರದ ಪರೆಗೂ ಶ್ರೀಕೃಷ್ಣನು ಆಚರಿಸಿದ ಕಾಟಿಲ್ಯವೂ, ಭೀಷ್ಣ, ದೌರೇಣ, ಕರ್ಣ ಇವರ ಸಂಹಾರಕಾವುಗಿ ಆಚರಿಸಲ್ಪಟ್ಟ ಶಿಖಂಡಿ ಯುಧಿಷ್ಠಿರ, ಧನಂಜಯರ ಕಾಟಿಲ್ಯವೂ, ಪ್ರತಿಯುದ್ಧದಲ್ಲಿಯೂ ಅಲಗ್ಗಂಡರು ವಿನಿಯೋಗಿಸಿದ ಕಾಟಿಲ್ಯವೂ, ಸೀಜರ್ ಆಗಸ್ಟ್ಸ್ ಸಾ, ಇವರ ಕಾಟಿಲ್ಯವೂ, ಮಹಮ್ಮದ್ ಫೋರ್, ಅಲಾ ಉದ್ದೀನ್, ಬಾಬರ್, ಹೈರಂಗಜೇಖ್ ಇವರ ಕಾಟಿಲ್ಯವೂ, ಕೈಲ್ಪೂರ್, ಹೇಸ್ಪಿಂಗ್ಸ್ ಇವರ ಕಾಟಿಲ್ಯವೂ, ನೇಪೋಲಿಯನನ ಕಾಟಿಲ್ಯವೂ, ಬಿಸ್ಕೂಕ್ ನ ಕಾಟಿಲ್ಯವೂ, ಈಸಮಸ್ತ ಕಾಟಿಲ್ಯರ ಕೌರ್ಯವನ್ನು ನೋಡಲಾಗಿ, ಧರ್ಮಾಸಕ್ತರಿಗೆ ಪೂಣವಾಗಿ ಗರ್ಭಣೀಯವಾದ ಕಾಟಿಲ್ಯವು ರಾಜನೀತಿಯಲ್ಲಿ ಹೆಚ್ಚಾಗಿ ಕಂಡುಬರುತ್ತಿದೆಯೆಂದು ಹೇಳಬೇಕಾಗಿದೆ. ಇದೇಷ್ಟೋ ವಿಚಾರಕರವಾಗಿದೆ.

“ಚಾಣಕ್ಯನ ಅಂತರಂಗ ಜೀವಿತವು ಅತಿ ಶಾಷ್ಟಿನೀಯವು. ತೀವ್ರ ನಿತ್ಯಚಾರಾನುಷ್ಠಾನಗಳನ್ನೂ ಯಾವಜ್ಜೀವ ಬ್ರಹ್ಮಚರ್ಯಾವಲಂಬನವನ್ನೂ ಉಳಿದು, ವೆಂದು ಭಾವಿಸಿದ ಫುರೆರಿಷನ ಕೋಮಲತಯೇ, ಅತ್ಯಂತ ಪೂಣನಸ್ತಿದೊಡನೆ ಜಯಸಂಪಾದನೆಯನ್ನು ಮಾಡಿದ ನೇತ್ಯೋಲಯನನ ಕೌರ್ಯಕ್ಕಂತಲೂ ಅಥಿಕ ಶಾಷ್ಟಿನೀಯವೆಂದು ಅಭಿಪೂರ್ಯ ಪಟ್ಟರುವನು.

ಮಿಕ್ಕ ಅಂಶಗಳಲ್ಲಿಲ್ಲ ತಾತ್ವಾಲಿಕನಾದ ಅರಿಸ್ತಾಟೀಲ್ ಎಂಬ ಹೇಸರುಳ್ಳ ಆಲೋಗಾಜ್ಞಂ ಜರನ ಗುರುವಿನನಂತೆ ಉಗ್ರಶಿಕ್ಷೆಕನು. ಅವನ ಮನೆಯಲ್ಲಿ ಸಮಸ್ತ ಅಲಂಕಾರಾ ಡಂಬರಗಳೂ ವಚ್ಚಿತವಾಗಿದ್ದುವು. ಆತನು ಜಿತೇಂದ್ರಿಯನೂ ಸುಖದುಃಖಗಳಲ್ಲಿ ಉದಾಸೀನನೂ ಆಗಿದ್ದನು. ಚಿರಕಾಲ ಬದುಕಿದ್ದು ವಾರ್ಥಕದಲ್ಲಿ ಪ್ರಾಚೀನಾಚಾರಾನುಸಾರವಾಗಿ ಅರಣ್ಯನಿವಾಸಿಯಾದನು. ಈ ಪ್ರಸಿದ್ಧ ಮಹಾತ್ಮನ ಚರಿತ್ರ ವನ್ನು ನೋಡುವಲ್ಲಿ ಅತಿ ಮಹೋನ್ನತ ದಶಯಲ್ಲಿಯೇ ಸರ್ಪಸಂಗಪರಿತ್ಯಾಗಕ್ಕೆ ಶ್ರವಾಣವಾಗಿದ್ದುದರಿಂದ, ಬಾರ್ಹಣಭಾವವೂ ಅಂತಹುದೇ ಆಗಿರಬೇಕೆಂದು ಕಾಸಿದವನು. ಸಾರ್ವಭಾವಾಧಿಕಾರ್ಯಕ್ರಯಗಳು ಆತನ ಆಜ್ಞೆಯೊಳಗಿದ್ದರೂ, ಅವೇಲುವನ್ನೂ ಆತ್ಮಕವಾದ ಜೀವಾಸ್ಯಾಸ್ಯದಿಂದ ನೋಡುವವನು. ಆತನ ಸಮಸ್ಕರ್ಯಗಳನ್ನೂ ಪರಿಶೀಲಿಸಿದಲ್ಲಿ, ಸಮಸ್ತ ಕೆಲಾಶಾಸ್ತ್ರಧಿಕಾರಿಯೂ ಕಲ್ಪನಾ ಕೌಶಲ ಸಂಪನ್ಮೂಲ ಅರಿಸ್ತಾಟೀಲನಂತೆಯೇ ಸರ್ಪ ಶಿವ್ಯರನ್ನೂ ತನ್ನನ್ನೇ ಅನುಸರಿಸುವಂತೆ ವಾಂಭಿತಗಳನ್ನೂ ನಿಯನ್ಮಿಸಲು ಯತ್ನಿಸಿದವನೂ ಆಗಿರುವಂತೆ ಕಂಡುಬರುವನು.” *

ಚಾಣಕ್ಯನಿಗೆ ‘ಬಂಡದಂತ’ ನೇಂಬ ಅವಹೇಳನನಾಮವೂ ಇರುವುದಂತೆ! ಅದೇಕೆಂದರೆ, ಆತನ ತಾಯಿಯು ಮುಂಬದಿಯ ಹಲ್ಲನ್ನು ಕೀಳಹೇಳಲು, ಮಾತ್ರ ವಿಧೀಯತೆಗೆ ಕೊರತೆಯಿಲ್ಲದೆ ಹಾಗೆ ಮಾಡಿಕೊಂಡನಂತೆ! ಆದುದರಿಂದ ಈ ಮಾತ್ರಭಕ್ತಿಯಲ್ಲಿ ಅರಿಸ್ತಾಟೀಲನಿಗಿಂತಲೂ ಆತನ ಶಿವ್ಯನಾದ ಆಲೋಗಾಂಡರನಿಗಿಂತಲೂ ಹೆಚ್ಚನ ಶಾಲಾಫನೆಗೆ ಪಾತ್ರನೆಂದೆಣಿಸಲ್ಪಡತಕ್ಕವನು.



ರಾಕ್ಷಸನು .

ಚಂದ್ರಗುಪ್ತ ಚಾಣಕ್ಯರ ತರುವಾಯ ರಾಕ್ಷಸನೇ ಮುಖ್ಯಪುರುಷನು. ಆದರೂ ಈತನ ಚರಿತ್ರೆಯನ್ನು ಬರೆವುದಕ್ಕೆ ಚಾರಿತ್ರಿಕಲಭ್ಧವಾದ ಆಧಾರಗಳಾ ಪ್ರಪೂ ಕೆಂಡುಬರುವುದಿಲ್ಲ. ಮುದ್ರಾರಾಕ್ಷಸಕಥೀಯನ್ನು ಬರೆವಲ್ಲಿ ಮೂರನೆಯ ಪ್ರಕರಣದಲ್ಲಿ ರಾಕ್ಷಸನ ಬುದ್ಧಿಚಾತುರ್ಯವನ್ನೂ ಸ್ವಾಮಿಭಕ್ತಿಯನ್ನೂ ವಿಶದಗೊಳಿಸುವ ಅಂಶಗಳು ಹೇಳಲ್ಪಟ್ಟಿವೆ. ಇದುವರಗೆ ಚಾಣಕ್ಯಚರಿತ್ರೆಯನ್ನು ಬರೆವಾಗ ರಾಕ್ಷಸನ ವಯಸ್ಸನ್ನು ಕುರಿತು ಕೆಲವುಮಟ್ಟಿಗೆ ಚಚೀಸಿ ಇರುವೆನು.

* ಮನವ ಚಂದ್ರದಕ್ತ.

ಈ ರಾಜ್ಯಸನ್ಮಾನ ಸಂದರ್ಭಕ್ಕೆ ಮೊದಲಂದಲೂ ಮಂತ್ರಿಯಾಗಿದ್ದು, ಆ ವೇದ್ಯಶ್ರೀ ಯಿಂದ ಆ ವಂಶವನ್ನು ಸಿಲ್ಲಿಸುವುದಕ್ಕೆ ಮಹಾಸಾಹಿದಿಂದ ಪ್ರಯತ್ನಿಸಿದ ಅನನ್ಯ ಸಾಮಾನ್ಯ ಸ್ವಾಮಿಭಕ್ತನು. ವಿಧಿವರ್ಕದಿಂದ ಆತನ ಉಪಾಯಗಳಾವುವೂ ಫಲಿಸಲಿಲ್ಲ. ಕಷ್ಟಪರಂಪರೆಗಳು ಎಷ್ಟೇಲ್ಲ ಇದಿರುಬಂದರೂ ಹೆಂಡಿರುವುಕ್ಕಾಗಿ ಕಷ್ಟಕ್ಕೆ ಇಗಾಗಿದ್ದರೂ ತನಗೆಪ್ಪು ಅಪಾಯಗಳು ಬಂದರೂ ಹಿಂದಿಗೆಯದೆ, ಕಾರ್ಯವು ಸಾಗದಷ್ಟುಕಾಲ ಧೈರ್ಯದಿಂದ ಸ್ವಾಮಿಗಾಗಿ ಕೆಲಸವಾಡಿದ ಮಹಾವೀರನಲ್ಲವೇ ಇವನು! ಚಾಣಕ್ಯನೇ ಈತನನ್ನು ಕುರಿತು—

“ಖರ್ಚ್ಯಾರ್ಥದನವೇತ ವಿಶ್ವರಮಯಂ ಲೋಕೋಧ್ರತಃ ಸೇವತೇ |

ತಂಗಚ್ಚಂತ್ಯನುಯೇ ವಿಪತ್ತಿಮು ಪುನಸ್ತೀ ಕ್ರಾತಿವ್ಯಾಶಯಾ]

ಭರ್ತುರ್ಯೇ ಪ್ರಲಯೇಸಿ ಪೂರ್ವಸ್ಕಾತಾಸಂಗೇನ ನಿಃಸಂಗಯಾ |

ಭರ್ತ್ಯ ಕಾರ್ಯಧರಂ ವಹಂತಿ ಬಹವ ಸ್ತೀದುರ್ಭಾಸ್ತಾವದ್ವಾಶಾ ||

ಎಂದು ಹೇಳಿರುವನು. ಇದಕ್ಕಿಂತ ಹೇಚ್ಚಾಗಿ ಬರೆವುದಕ್ಕೆ ಸಾಧ್ಯವಿಲ್ಲದುದಕ್ಕಾಗಿ ಎಷ್ಟೋ ಚಿಂತಿಸಬೇಕಾಗಿದೆ.



ಅಲಕ್ಷಸುಂದರುನ (ಅಲೆಗ್ಜ್ಞಂಡರು.)

ಈತನನ್ನು ಚಂದ್ರಗುಪ್ತನ ಸಮಕಾಲಿಕನೇಂದು ಹೇಳುವುದು ಅನ್ವೀಕಂದು ಸಮಂಜಸವಲ್ಲವಾದರೂ, ಸೇಲ್ಯಾಕಸನ ರಾಜ್ಯದೊಡನೆ ಈತನಿಗೆ ವಿಶೇಷ ಸಂಬಂಧವಿದ್ದಿರಿಂದಲೂ, ಈತನು ಭಾರತವರ್ಣದ ಮೇಲೆ ದಂಡಿತಿಬಂದಾಗ ಚಂದ್ರಗುಪ್ತನು ಈತನನ್ನು ಸಂದರ್ಶಿಸಿದಂತೆ ಹೇಳಲ್ಪಟ್ಟಿರುವುದರಿಂದಲೂ, ಈತನೆ ಚಂತ್ರಿಯು ಆಗಳನ ಪಾಶ್ಚಾತ್ಯ ಪ್ರಪಂಚ ಪರಿಜ್ಞಾನಕ್ಕೆ ಅತಿ ಮುಖ್ಯವಾದುದರಿಂದಲೂ ಇಲ್ಲಿ ಅದನ್ನು ಸಂಕ್ಷೇಪವಾಗಿ ವರ್ಣಿಸುವೇವೆ.

ಈತನು ಗ್ರೀಸದೇಶಕ್ಕೆ ಉತ್ತರದಲ್ಲಿರುವ ಮೇಕಡೋನಿಯಾರಾಜ್ಯಕ್ಕೆ ಪ್ರಥಮ ಚಕ್ರವರ್ತಿಯಾಗಿದ್ದ ಫಿಲಿಪ್ಪನ ಮಗನು. ತಾಯಿಯ ಹೆಸರು ಒಲಿಂಪಿಯ. ಅಲೆಗ್ಜ್ಞಂಡರನು ಜನ್ಮನೆತ್ತಿದ ಮುಹೂರ್ತವು ಸುಮುಹೂರ್ತವು. ಫಿಲಿಪ್ಪನಿಗೆ ಆಗಲೇ ಮೂರು ಶುಭವಾರ್ತೆಗಳು ಒಟ್ಟಾಗಿ ಬಂದು ಸೇರಿದುವು. ಆತನ ಸೇನಾನಿಯು ಒಂದುಕಡೆ ಮಹಾಯುದ್ಧದಲ್ಲಿ ವಿಜಯಿಯಾದನೇಂತಲೂ, ಕುದುರೆಯು ಮೇಲಾಟದಲ್ಲಿ ಗೆದ್ದಿತೆಂತಲೂ, ಮಗನು ಹುಟ್ಟಿದನೇಂತಲೂ ಒಂದೇಬಾರಿಗೆ ಗೊತ್ತಾದುದೂ, ಆತನ ಕಿವಿಗಳಿಗೆ ಹಬ್ಬಿವನ್ನು ಒಟ್ಟುಮಾಡಿತು. ಶ್ರೀಪೂರಿಷಾಸ್ನೇಯ

ಸಂವಶ್ವರದ ಜೂಲ್ಯೆ ತಿಂಗಳ ಟನೇ ತಾರೀಖಿನಿಂದ ಅಲೆಗಾಜ್ಞಂಡರನು ದಿನೇ ದಿನೇ ವರ್ಧಮಾನನಾಗುತ್ತಿದ್ದನು. ಮೊದಲಿಂದಲೂ ಆತನಿಗೆ ದೇಹದನೇಲೆ ಅಭಿಮಾನವು ವಿಶೇಷವಾಗಿರಲಿಲ್ಲ. ಯಾವಾಗಲೂ ಉತ್ತಮಾದರ್ಶಗಳಲ್ಲಿಯೇ ಆತನ ದೃಷ್ಟಿಯು ನಿಲ್ಲಿತ್ತ ಬಂದಿತು. ಎಲ್ಲ ತರುಣರಿಗೂ ಆದರಣೀಯವಾದ ಒಲಿಂಪಿಯಾ ಪಂದ್ಯಗಳಿಗೆ ಆತನನ್ನು ಹುರಗೊಳಿಸಿದಲ್ಲಿ; “ನನ್ನೊಡನೆ ಪಂದ್ಯಕ್ಕೆ ಕಿರೀಟಧಾರಿಗಳೇ ಬಂದಲ್ಲಿ, ನಾನು ಪಂದ್ಯಕ್ಕೆ ಹೋಗುವೆನು” ಎಂದು ಹೇಳಿದ ನಂತೆ. ಫಿಲಿಪ್ಪನು ಸೂತನವಾಗಿ ವಿಜಯವನ್ನು ಹೊಂದಿದನೆಂತಲೂ, ಸ್ವಲ್ಪ ರಾಜ್ಯವನ್ನು ಕೈವರ ಮಾಡಿಕೊಂಡನೆಂತಲೂ, ಕೇಳಿದಾಗಲೆಲ್ಲ, ಅಲೆಗಾಜ್ಞಂಡರನು ಸಂತೋಷಗೊಳ್ಳುವುದಕ್ಕೆ ಬದಲಾಗಿ, ತನ್ನ ಪ್ರತಾಪವನ್ನು ಪ್ರಕಟಿಸುವುದಕ್ಕೆ ಸಂದರ್ಭಗಳು ತಗ್ಗಿತ್ತ ಬರುವುವೆಲ್ಲವೇ ಎಂದು ಚಿಂತಿಸುತ್ತಿದ್ದನಂತೆ!

ಇಂತಹ ತೇಜೋವಂತನಾದ ಈ ಬಾಲಕನು ಕಾರ್ಯಗಳಲ್ಲಿ ತನ್ನ ಪ್ರತಿಭೆಯನ್ನು ತೋರಿಸಿದರಲ್ಲ. ಫಿಲಿಪ್ಪನಿಲ್ಲದ ವೇಳೆಯಲ್ಲಿ ಪಾರಸೀಕದೇಶದಿಂದ ರಾಯಭಾರಿಗಳು ಕೆಲವರು ಆತನ ನಗರಕ್ಕೆ ಬಂದರು. ಆಗ ಅಲೆಗಾಜ್ಞಂಡರನು ಅವರಿಗೆ ಉಚಿತಮಯ್ಯಾದೆಯಿಂದ ಸ್ವಾಗತವಿತ್ತು ಅವರಿಂದ ಆಯಾ ದೇಶಗಳ ಸ್ಥಿತಿಗಳನ್ನೂ ವ್ಯಾಪಾರಗಳನ್ನೂ ಅಲ್ಲಿಯ ಮಾರ್ಗಗಳನ್ನೂ ಪ್ರಭುತ್ವದ ಪದ್ಧತಿಗಳನ್ನೂ ಅರಿತು ಕೊಂಡನು. ಇದಕ್ಕೆ ಕೆಲವುಕಾಲದ ತರುವಾಯ ಅಲೆಗಾಜ್ಞಂಡರನ ಬುದ್ಧಿಯನ್ನೂ ಧ್ಯೇಯವನ್ನೂ ಬಯಲುಗೊಳಿಸುವ ವಿಶೇಷ ಸಂದರ್ಭ ಪ್ರೋಂದು ಉಂಟಾಯಿತು. ಫಿಲಿಪ್ಪನಿಗೆ ಬಂದು ಹೊಸಕುದುರೆಯು ಬಹುಮಾನವಾಗಿ ದೊರೆಯಿತು. ಅದನ್ನು ಸ್ವಾಧೀನಪಡಿಸಿಕೊಂಡು ಸವಾರಿಮಾಡುವುದಕ್ಕೆ ಯಾರಿಗೂ ಸಾಧ್ಯವಾಗಲಿಲ್ಲ. ದೊಡ್ಡವರ ಶ್ರಮಗಳಲ್ಲವನ್ನೂ ಸೋಂಡುತ್ತಿದ್ದಬಾಲಕನಾದ ಅಲೆಗಾಜ್ಞಂಡರನು; “ಇವರು ಇದನ್ನು ಸ್ವಾಧೀನಪಡಿಸಿಕೊಳ್ಳಲಾರಿದುವರಲ್ಲವೇ” ಎಂದು ಬಂದೆರದುಸಾರಿ ತಂದೆಗೆ ಕೇಳಿಸುವಂತೆ ಗೊಣಿಗಿದನು. ಅವ್ಯಾರಲ್ಲಿ ಫಿಲಿಪ್ಪನು ತನ್ನಮುಗನ ಮಾತುಗಳಿಗೆ ಆಶ್ಚರ್ಯಗೊಂಡು ಕುದುರೆಯ ಮೇಲೆ ಆತನು ಸವಾರಿಮಾಡುವಂತೆ ಹೇಳಿದನು.

ಅವ್ಯಾರಲ್ಲಿ ಅಲೆಗಾಜ್ಞಂಡರನು ಕುದುರೆಯ ನೇರಳು ಅದರ ಮುಂದೆ ಬಾರದಂತೆ ತಿರುಗಿಸಿ, ಅದನ್ನೀರಿ ಓಡಿಸಲಾರಂಭಿಸಿದನು. ಅದಕ್ಕಾಗಿ ಎಲ್ಲ ರೂ ಆತನನ್ನು ಹೊಗಳಿದರು.

ಅರಿಸ್ತಾಟೀಲಿಂಬ ಪ್ರಸಿದ್ಧ ಗ್ರೀಕ ತತ್ವವೇತ್ನನಲ್ಲಿ ಅಲೆಗಾಜ್ಞಂಡರನು ವಿದ್ಯಾಭ್ಯಾಸಮಾಡಿದನು. ಸ್ವೇಜಕಕ್ಷಿಯಿಂದಲೂ, ಗುರುಪ್ರಭಾವದಿಂದಲೂ, ಆತನು ಹದಿ

ನಾರು ವರ್ಷದವನಾದಾಗ, ಫಿಲಿಪ್ಪನು ತಾನು ದೇಶವನ್ನು ಬಿಟ್ಟು ಹೋಗುವ ಸಂದ ಭರದಲ್ಲಿ, ಅಲೆಗಾಜ್ಜಂಡರನನ್ನು ತನ್ನ ಪ್ರತಿನಿಧಿಯಾಗಿಟ್ಟು ಹೋಗಿದ್ದನು. ತಂದೆಯು ಒಂದು ದಂಡಯಾತ್ರೆಗಿ ಹೋದಾಗ, ನೇಡಾರಿ ಜಾತಿಯವರು ಫಿಲಿಪ್ಪನ ಮೇಲೆ ತಿರುಗಬಿಡ್ಡು ದಂಗಿಯೆದ್ದರು. ಹುಡುಗನಾದರೂ, ಅಲೆಗಾಜ್ಜಂಡರನು ಅವರ ಮೇಲೆ ದಂಡತ್ತಿ ಹೋಗಿ ಅವರನ್ನು ಸೋಲಿಸಿ, ತನ್ನ ಹೆಸರಲ್ಲಿ ಒಂದು ಪಟ್ಟಣವನ್ನು ಕಟ್ಟಿಸಿದನು. ತರುವಾಯ ತಂದೆಯೊಡನೆ ಯುದ್ಧಭೂಮಿಗೆ ಹೋಗಿ ಕೆರೂನಿಯ ಯುದ್ಧವೆಂದು ಹೆಸರುಗೊಂಡ ಸಮರದಲ್ಲಿ ಮುಖ್ಯನಾಗಿ ಕೆಲಸವಾಡಿದನು. ಫಿಲಿಪ್ಪನು ಮಗನನ್ನು ಹೆಚ್ಚಾದ ಗೌರವದಿಂದ ನೋಡುತ್ತ ಬಂದನು.

ಅದರ ಇದು ಬಹಳಕಾಲ ನಡಿಯಲ್ಲ. ವರ್ಯಸ್ವ ವಿಾರಿದ್ದರೂ ಫಿಲಿಪ್ಪನು ಮೋಹಾವೇಶದಿಂದ ಎರಡನೆಯ ಹೆಂಡತಿಯನ್ನು ಮದುವೆಯಾದನು. ಅದರಿಂದ ಗೃಹಕಲ್ಲಿಲಗಳುಂಟಾಗಿ ಅಲೆಗಾಜ್ಜಂಡರನು ದೇಶ ತ್ಯಾಗಿಯಾಗಿ ತಲೆಯಡಗಿಸಿಕೊಳ್ಳಬೇಕಾಗಿ ಬಂದಿತು. ಒಬ್ಬ ಸ್ವೇಂಹಿತನ ಮಧ್ಯವರ್ತತ್ವದಿಂದ ಆತನು ತಿರುಗಿ ತಂದೆಯ ಹತ್ತಿರಕ್ಕೆ ಸ್ವೇಂಹಭಾವದಿಂದ ಬಂದು ಸೇರಿದನು. ಆಬಳಿಕ ಸ್ವಲ್ಪಕಾಲದ ಮೇಲೆ, ಅನ್ಯಾಯವನ್ನು ಹೊಂದಿ ಕ್ರುಢನಾಗಿದ್ದ ಪೌರನೊಬ್ಬನು ಫಿಲಿಪ್ಪನನ್ನು ಕೊನೆಮುಟ್ಟಿಸಿದನು. ಆಗ ಅಲೆಗಾಜ್ಜಂಡರರು ಶ್ರೀ ಶ್ರೀ ಶಿಖರಲ್ಲಿ ಸಿಂಹಾಸನವೇರಿದನು. ಹಿಂದೆಯೇ ಫಿಲಿಪ್ಪನ ಸಾಮಾಜ್ಯದಲ್ಲಿಲ್ಲ ದಂಗಿಗಳು ತಲೆದೋರಿ, ರಾಜ್ಯವಿಚ್ಛೇದವಾಗುವಂತೆ ಕೆಂಡುಬಂದಿತು. ಗ್ರೀಕೆ ಪಟ್ಟಣಗಳಾದ ಅಧ್ಯೇನ್ಯ ಧೀಬ್ಯಾಗಳು ಯುದ್ಧಕ್ಕೆ ಸಿದ್ಧವಾದುವು. ಅಲೆಗಾಜ್ಜಂಡರನು ಎಲ್ಲರನ್ನೂ ಸಾಹಸದಿಂದ ಇದಿರಿಸಿ ಸೋಲಿಸಿದನು. ಗ್ರೀಕೊಪಟ್ಟಣ ರಾಜ್ಯಗಳೆಲ್ಲವೂ, ಈತನನ್ನು ತಮ್ಮ ನಾಯಕ ಶಿಖಾಮಣಿಯಾಗಿ ಎಣಿಸಿಕೊಂಡು ತಮಗೂ ಪಾರಸೀಕ ಪ್ರಭುವಾದ ಜೀರಯಸ್ಸಿಗೂ ನಡೆಯುತ್ತಿದ್ದ ಯುದ್ಧಕ್ಕೆ ಈತನನ್ನು ನಿಯಮಿಸಿದುವು. ಸುಮಾರು ಈ ಸಮಯದಲ್ಲಿ ಒಂದು ವಿಚಿತ್ರವಾದ ಉಪಾಖ್ಯಾನವು ಜರುಗಿದಂತೆ ತಿಳಿಯಬರುತ್ತಿದೆ. ಗ್ರೀಕು ಪಟ್ಟಣಗಳು ಅಲೆಗಾಜ್ಜಂಡರನನ್ನು ತಮ್ಮ ನಾಯಕನೆಂದು ಎಣಿಸಿಕೊಳ್ಳುವಸಮಯದಲ್ಲಿ, ದೇಶದ ಪ್ರಮುಖರಲ್ಲರೂ ಬಂದಿದ್ದರು. ಸ್ವೇನೋಪಾಪಟ್ಟಣಕ್ಕೆ ಸೇರಿದ ‘ಡಯೋಜನಿಸ್’ ಎಂಬ ತತ್ವಶಾಸ್ತ್ರವೇತ್ತನೊಬ್ಬನು ಮಾತ್ರ ಬಂದಿರಲ್ಲಿ. ಏಕೆಬಾರದಿರುವನೋ ನೋಡೋಣವೆಂದು ಅಲೆಗಾಜ್ಜಂಡರನು ಪಯಣವಾಗಿ ಹೋದನು. ಆಗ ಡಯೋಜನಿಸ್ ಬಿಸಿಲಲ್ಲಿ ಬಿದ್ದ ಹೋರಳಾಡುತ್ತಿದ್ದನು. ಜನರು ಗುಂಪುಕೂಡಿ ಬರುತ್ತಿರುವುದನ್ನು ನೋಡಿ ಅವನು ತಲೆಯೆತ್ತಿ ನೋಡಿದನು. ಅಷ್ಟರಲ್ಲಿ ಅಲೆಗಾಜ್ಜಂಡರನು ಅವನನ್ನು ಸಮಾಪಿಸಿ; “ಅಯ್ಯಾ, ತಮಗೆ ನಾನಾವ ವಿಧಿದಿಂದಲಾದರೂ

ಉಪಯೋಗಕ್ಕೆ ಬೀಳುವಂತಿರುವೇನೇ? ” ಎಂದು ಕೇಳಲು—“ನೀನು ಸೂರ್ಯ ರಕ್ಷಿಗೆ ಅಡ್ಡಲಾಗಿ ನಿಲ್ಲಿದಿದ್ದರೆ ಸಾಕು ” ಎಂದು ಪ್ರತ್ಯುತ್ತರವನ್ನು ಕೊಟ್ಟಿನಂತೆ! ಅದನ್ನು ಕೇಳಿ, ಅಲೆಗ್ಗಾಜ್ ಒಡರನು ಆತನ ಸ್ವಾತಂತ್ರ್ಯಕ್ಕೆ ಮೇಚ್ಚಿ; “ನಾನು ಅಲೆಗ್ಗಾಜ್ ಒಡರನಲ್ಲಿದಿದ್ದರೆ ಡಯೋಜನಿಸು ಆಗಲು ಇನ್ನು ಪಡುತ್ತಿದ್ದೇನು” — ಎಂದು ಹೇಳಿದನು. ಇದರಿಂದ ಅಲೆಗ್ಗಾಜ್ ಒಡರನು ಎಷ್ಟು ನಮ್ಮತೆಯುಳ್ಳವನ್ನೋ ವಾಚಕರೀ ತಿಳಿದುಕೊಳ್ಳಬಹುದು.

ಗ್ರೀಕ ಪಟ್ಟಣಗಳಿಂದ ತಮ್ಮ ನಾಯಕ ಶಿಶಿಾಮಣಿಯೆಂದೆನಿಸಲ್ಪಟ್ಟ ಅಲೆಗ್ಗಾಜ್ ಒಡರನು ಡೇರಯಸನ ಮೇಲೆ ದಂಡಿತ್ತಿಹೋದನು. ಈಗ ನಮ್ಮಂತೆಯೇ ಆಗಿನ ಕಾಲದಲ್ಲಿ ಗ್ರೀಕರು ನೋಡಲಾದವರು ಕೂಡ ಶಕುನಗಳಲ್ಲಿ ಹಚ್ಚಿನ ನಂಬುಗೆಯನ್ನಿಂದುತ್ತಿದ್ದರು. ಆ ನಂಬಿಕೆಗಳಿಂದ ಈಗ ನಮಗೆ ಕಾರ್ಯಭಂಗವುಂಟಾಗುವಂತಹ ಅವರಿಗೂ ಕಾರ್ಯಭಂಗವುಂಟಾಗುತ್ತಿದ್ದಿತು. ಅಲೆಗ್ಗಾಜ್ ಒಡರನು ಮಾತ್ರ ಅಂತಹ ನಂಬಿಕೆಗಳ ಆತಂಕಕ್ಕೆ ನಿಂತವನಲ್ಲ. ಶಕುನಗಳು ತನ್ನನ್ನು ನುಸರಿಸುವಂತೆ ಮಾಡಿದನಲ್ಲಿದೆ ತಾನು ಶಕುನಗಳನ್ನು ಅನುಸರಿಸಲಿಲ್ಲ. ಹೀಗೆ ಮಹಾಶಕ್ತಿಯಿಂದ ಕಾರ್ಯಗಳನ್ನು ನೇರವೇರಿಸಿ ಶತ್ರುಗಳ ದೇಶಕ್ಕೆ ಹೋಗಿ ಅವರನ್ನು ರಣರಂಗದಿಂದೋಡಿಸಿ, ಅವರ ದೇಶದ ಬಹುಭಾಗವನ್ನು ಆಕ್ರಮಿಸಿಕೊಂಡು, ಯುದ್ಧದಲ್ಲಿ ಸಿಕ್ಕಿದ ಕೊಳ್ಳಲು ಗ್ರೀಕಪಟ್ಟಣಗಳಿಗೆ ಬಹುಮಾನವಾಗಿ ಕಳುಹಿಸಿದನು. ಗೋರ್ಡಿಯಾ ಎಂಬ ಪಟ್ಟಣವನ್ನು ಸಾಪ್ತಧಿಮಾಡಿಕೊಂಡಾಗ ಅಲ್ಲಿಯ ಜನರು ಒಂದು ರಥವನ್ನು ತೋರಿಸಿ, ಅದರಾಚಿಗೆ ಹಾಕಿದ ಒಂದು ಗಂಟನ್ನು ಬಿಂಬಿಸಿದವನು ಲೋಕವನ್ನೇಲ್ಲ ಏಕಕ್ಷತಾರ್ಥಿವರ್ತಿಯಾಗಿ ಆಳುವನೆಂದು ಹೇಳಿದರು. ಆಗ ಅಲೆಗ್ಗಾಜ್ ಒಡರನು ಕತ್ತಿಯನ್ನು ಹಿರಿದು ಆ ಗಂಟನ್ನು ಭೀದಿಸಿದನೆಂದು ಹೇಳುವರು. ಇಂದಿಗೂ ಆಂಗ್ಲೀಯ ಭಾಷಯಲ್ಲಿ (ಗೋರ್ಡಿಯ ಇಗಂಟನ್ನು ಬಿಂಬಿಸುವುದು) ಎಂದರೆ ದೋಡ್ಡ ಸಿಕ್ಕುಸದಿಲಿಸುವುದು ಎಂಬ ಆರ್ಥಿಕಗಾದೆಯಿದೆ. ಈ ಗೋರ್ಡಿಯದ ಗಂಟನ್ನು ಹಿರಿದು ಹಾಕಿದ ಕಾಲದಲ್ಲಿಯೇ ಅಲೆಗ್ಗಾಜ್ ಒಡರನ ಆರೋಗ್ಯವು ಕೆಟ್ಟಿತು. ಆತನ ರೋಗಕ್ಕೆ ತಕ್ಷಿಜಿವಿಯಾಗಿ ಆಗ ಕೊಡುವವರಾರೂ ಇರಲಿಲ್ಲ. ಆಗ ಫಿಲಿಪ್ಪೀಂಬವನು ಸಾಹಸಮಾಡಿ ಬೆಷಧವನ್ನು ಕೊಡಲು ಬಂದನು. ಆದರೆ ಅವನು ಕವಟಿಯೆಂದೂ ಡೇರಯಸನ ಪಕ್ಷವಾತಿಯೆಂದೂ ಆತನಿಂದ ಬೆಷಧತೆಗಿದುಕೊಳ್ಳಲಾಗದೆಂದೂ ಅಲೆಗ್ಗಾಜ್ ಒಡರನಿಗೆ ಒಬ್ಬ ಸ್ವೀಕಿತನು ಬರದನು. ಅಲೆಗ್ಗಾಜ್ ಒಡರನು ಅದನ್ನು ನೋಡಿಕೊಂಡು, ಫಿಲಿಪ್ಪನು ಬೆಷಧದ ಬಟ್ಟೆಲನ್ನು ಕೊಟ್ಟಿಕೊಡಲೇ ಆ ಕಾಗದವನ್ನು ಆತನಿಗೆ ಕೊಡುತ್ತಿಬೆಷಧವನ್ನು ಕುಡಿದುಬಿಟ್ಟಿನು. ಫಿಲಿಪ್ಪನು ವಿಭಾಗಿಸಿದನಾದನು. ಆಗ ಫಿಲಿಪ್ಪನು ವಿಭಾಗಿಸಿದನಾದನು.

ಅಲೆಗ್ಜಾಂಡರರ ಮನಸ್ಸು ಕಳವಳಗೊಂಡ ಭಾವಗಳು ಉತ್ಸರ್ವವೇ ಅಲ್ಲದೆ ವಣ ಸೀಯವಲ್ಲ. ಸ್ವಲ್ಪಹೊತ್ತಿಗೆ ಅಲೆಗ್ಜಾಂಡರನು ಜೈವಧಿದಿಂದ ಆರೋಗ್ಯ ವನ್ನು ಹೊಂದಿದಾಗ ತನ್ನ ಮೇಕಡೋನಿಯದವರಿಗೆ ಅಮಂದಾನಂದವನನ್ನು ಒಟ್ಟು ಮಾಡುತ್ತ ದೇರಯಸನನ್ನು ಸಂಪೂರ್ಣವಾಗಿ ಓಡಿಸಲು ಹೊರಟಿನು. ಅಜಾಗ ರೂಕ್ತಿಯಿಂದ ದೇರಯಸನು ಇರುಕುಪ್ರದೇಶದಲ್ಲಿ ಯುದ್ಧಮಾಡಬೇಕಾಗಿ ಬಂದು ಡರಿಂದ ಅಲೆಗ್ಜಾಂಡರನ ಸ್ವಿನ್ಯಾವು ಸ್ವಲ್ಪವಾಗಿದ್ದರೂ, ಅನಾಯಾಸವಾಗಿ ಪಾರ ಸೀಕರನ್ನು ಓಡಿಸಿದನು. ದೇರಯಸು ಮಾತ್ರ ತಪ್ಪಿಸಿಕೊಂಡು ಹೋದನು. ಅವನ ಹೆಂಡತಿಯೂ ತಾಯಿಯೂ, ಅವಿವಾಹಿತರಾದ ಇಬ್ಬರು ಕನ್ನೆಯರೂ ಅಲೆಗ್ಜಾಂಡರನಿಗೆ ಸೆರಿಸಿಕ್ಕಿದರು. ಅವರಿಗೆ ಈತನು ತೋರಿದ ಮರ್ಯಾದೆಯಿಂದ ಈತನು ದೇರಯಸನಿಂದಲೇ ಹೊಗಳಲ್ಪದತ್ಕುವನಾದನು. ಆ ಯುವತಿಯರಿಗೆ ಅಲೆಗ್ಜಾಂಡರನು, ರಾಜವನಿತೆಯರಿಗೆ ತಕ್ಕ ಸದುಪಾಯಗಳೆಲ್ಲವನ್ನೂ ಉಂಟು ಮಾಡಿದನು. ಪುರುಷರಾರೂ ಅವರು ವಾಸವಾಗಿದ್ದ ಕಡೆಗೆ ಹೋಗಕೂಡದೆಂಬ ಶಾಸನವನ್ನು ಮಾಡಿ ಅವರಿಗೆ ಯಾವ ಲೋಪವೂ ಬಾರದಂತೆ ಕಾವಾಡಿದನು. ದೇರಯಸನೊಬ್ಬನು, ಮಾತ್ರ ಇಲ್ಲವೆಂಬುದಲ್ಲಿದೆ ಅವರಿಗೆ ದೇರಯಸನ ನಗರ ಕ್ಕೆಂತಲೂ ಅಲೆಗ್ಜಾಂಡರನ ನಗರದಲ್ಲಿಯೇ ಹೆಚ್ಚಿನ ಸೌಖ್ಯವನ್ನು ಒಟ್ಟಿಮಾಡಿ ದನು. ಸೆರಹಿಡಿಯಲ್ಪಟ್ಟ ಕೆಲವು ತಿಂಗಳಿಗೆ ದೇರಯಸನ ಹೆಂಡತಿಯು ಗಭ ಸಾರವದಿಂದ ಮೃತಹೊಂಡಳು. ತನ್ನ ಉದಾರಕ್ಕಾದರೆ ವನ್ನು ದೇರಯಸನಲ್ಲಿ ತೋರಿಸಲು ಸಂದರ್ಭವಿಲ್ಲವೆ ಹೋಯಿತಲ್ಲವೇ! ಎಂದು ವ್ಯಾಸನಪಡುತ್ತ, ಅಲೆಗ್ಜಾಂಡರನು ಆಕೆಗೆ ಮಹಾವೈಭವದಿಂದ ಉತ್ತರಕ್ಕಿರುತ್ತಿರುತ್ತಿನ್ನು ಮಾಡಿಸಿದನು. ಇದನ್ನು ಕೇಳಿ ದೇರಯಸನು ವಿಕಲ ಮನಸ್ಸನಾದನು. ಆದರೆ ಆತನ ಹೆಂಡತಿಯೊಡನೆ ಸೆರಿಸಿಕ್ಕು, ಆಕೆಯ ಹತ್ತಿರಲೇ ಅಲೆಗ್ಜಾಂಡರನಿಂದ ಸೇವಕನಾಗಿ ನಿಯ ಮಿಸಲ್ಪಟ್ಟು, ಆಕೆಯ ಮರಣಾನಂತರ ತಪ್ಪಿಸಿಕೊಂಡು ಹೋಗಿ ದೇರಯಸನನ್ನು ಸೇರಿದ ಕೊಜ್ಜಾಂಚರಿಯನೆಂಬವನು ಅಲೆಗ್ಜಾಂಡರನ ಸ್ವಿರ್ದೂಲ್ವವನ್ನು ಪ್ರಶಂ ಸಿಸಿ ನಂಬಿಕೆಯಾದ ಸಾಕ್ಷ್ಯವನ್ನು ಹೇಳಿ ದೇರಯಸನ ಸಂದೇಹವನ್ನು ಪರಿಹರಿಸಿದನು. ಅಲೆಗ್ಜಾಂಡರನು ಶುದ್ಧಜರಿತ್ರನೆಂದು ಅವನು ದೃಢವಾಗಿ ಹೇಳಿರುವನು.

ಈ ದುಃಖವುಂಟಾದ ಕೆಲವುಕಾಲಕ್ಕೆ ದೇರಯಸನಿಗೆ ಅಲೆಗ್ಜಾಂಡರನೊಡನೆ ಫೋರಯುದ್ಧವು ಸ್ವಾಪ್ತವಾಗಿ ಅವಜಯವುಂಟಾಯಿತು. ಅಂದಿಗೆ ಪಾರ ಸೀಕ ಸಾಮಾಜಿಕವು ಅಂತ್ಯವಾಯಿತು. ಅಲೆಗ್ಜಾಂಡರನಿಗೆ ಗ್ರೀಸು ಮೊದಲು ಗೊಂಡು ಭರತವರ್ಷದ ವರೆಗೂ ಇರುವ ಆಸಿಯಾಬಿಂದವೂ, ಈಜಿಪ್ತದೇಶವೂ ಒಳಗಾದವು. ಸ್ವಲ್ಪಕಾಲದಲ್ಲಿಯೇ ದೇರಯಸು ಪರಲೋಕವನ್ನು ಸೇರಿದನು.

ಆತನ ಕಳೀಬರವನ್ನು ರಾಜಪುರುಷನ ಕಳೀಬರಕ್ಕೆ ತಕ್ಕ ರೀತಿಯಿಂದ ಮಯಾ ದೆಯನ್ನು ತಪ್ಪದೆ, ಸನ್ನಾಲಿಸಿ ದ್ವಾರಕದಲ್ಲಿರಿಸಿ, ಆತನ ತಾಯಿಗೆ ಸಮರ್ಪಿಸುವಂತೆ ಅಲೆಗ್ಗಾಂಡರನು ಏವಾಡನ್ನು ಮಾಡಿದನು. ಡೇರಯಸನೊಡನೆ ಯುದ್ಧ ಮಾಡುವಾಗ ಅಲೆಗ್ಗಾಂಡರನು ತೋರಿಸಿದ ಕೆಲವು ಗುಣಗಳು ಪ್ರಶಂಸನೀಯವಾಗಿದ್ದು ಆತನ ಸ್ವಭಾವವನ್ನು ತೀಳಿಯಗೊಡುತ್ತಿವೆ.

ಅರಿಸ್ತನ್ನಾ ಎಂಬ ಸೇನಾನಿಯೊಬ್ಬನು ಶತ್ರುಗಳಲ್ಲಿಬ್ಬನನ್ನು ಕೊಂಡು ಅವನ ಶರೀರವನ್ನು ತಂದು ಅಲೆಗ್ಗಾಂಡರನಿಗೆ ಸಮರ್ಪಿಸಿ,—“ಅಯ್ಯಾ, ನಮ್ಮ ವರಲ್ಲಿ ಇಂತಹ ಸಮರ್ಪಣೆಗೆ ಬಂಗಾರದ ಬಟ್ಟೆಲು ಬಹುಮಾನವು” ಎಂದು ಹೇಳಿದನಂತೆ. ಅಷ್ಟು ರಲ್ಲಿ ಅಲೆಗ್ಗಾಂಡರನು “ಬರಿಯ ಬಟ್ಟೆಲೇಕೆ? ತುಂಬಿದ ಬಟ್ಟೆಲನ್ನು ಕೊಡುವೆನು” ಎಂದು ಒಂದು ಬಂಗಾರದ ಬಟ್ಟೆಲಲ್ಲಿ ಮಧುವನ್ನು ತುಂಬಿಸಿ ಕೊಡಿಸಿ, ಆತನನ್ನು ಗೌರವಿಸುವಂತೆ ತಾನೂ ಕುಡಿದನು.

ಒಂದು ದಿನ ಕೇವಲ ಬಡವನಾಡೊಬ್ಬ ಮೇಕಡೋನಿಯದವನು ಹೇಸರಗತ್ತಿಯ ಮೇಲೆ ರಾಜನ ದ್ವಾರಾವನ್ನು ಹೇರಿ ಚೊಕ್ಕಸಕ್ಕೆ ಅಟ್ಟಿಕೊಂಡು ಹೋಗುತ್ತಿದ್ದನು. ಮಾರ್ಗಮಧ್ಯದಲ್ಲಿ ಆ ಹೇಸರಗತ್ತಿಯು ಹೊರಲಾರದೆ ಕೆಳಗಿಬಿದ್ದಿತು; ಆಗ ಆ ಸೇವಕನು ಹಣದ ಗಂಟನ್ನು ಬೆನ್ನು ಮೇಲಟ್ಟು ಹೊರಲಾರದೆ ಹೊತ್ತು ಕೊಂಡು ಹೋಗುತ್ತಿದ್ದನು. ಆವೇಳಿಗೆ ಅವನನ್ನು ಅಲೆಗ್ಗಾಂಡರನು ಸೋಡಿ, “ಮಿತ್ರನೇ! ನಿಲ್ಲ, ಮುಂದಕ್ಕೆ ಸಾಗಿ ಹೋಗಬೇಡ. ಆದು ನಿನ್ನ ಹಣ. ನಿನ್ನ ಮನಿಗೆ ತೆಗೆದುಕೊಂಡುಹೋಗಿ ನೀನೇ ಉಪಯೋಗಿಸಿಕೊ” ಎಂದು ಹೇಳಿದನು. ಅಹಾ! ಒಂದು ನಿಮಿಷದಲ್ಲಿ ದಾರಿದ್ರ್ಯದಿಂದೆತ್ತಿ ಮಹಡ್ಯಿಶ್ವರವನ್ನು ಒಟ್ಟು ಮಾಡಿದ ಅಲೆಗ್ಗಾಂಡರನಲ್ಲಿ ಆ ದಾರಿದ್ರ್ಯನು ಎಪ್ಪು ಭಕ್ತಿವಿಶ್ವಾಸವುಳ್ಳವನಾಗಿದ್ದ ನೋ ನಾವರಿಯಲಾಪವೇ! ಅಲೆಗ್ಗಾಂಡರನು ಇಷ್ಟರ ಉದಾರಿಯೆಂದಾದರೂ ನಾವೀಗ ಗಣಸಲಾಪವೇ?

ಒಂದು ಸಂದರ್ಭದಲ್ಲಿ, ಅಲೆಗ್ಗಾಂಡರನ ಸೈನ್ಯವು ಕಡಿದಾದ ನಿಜಲಪ್ರದೇಶವನ್ನು ದಾಟಿ ಪ್ರಯಾಣಮಾಡಬೇಕಾಗಿ ಬಂದಿತು. ಕೆಲವರು ಮೇಕಡೋನಿಯದವರು ಮಾತ್ರ ಒಂದು ಹಳ್ಳಿದಿಂದ ಬುದ್ದಲಿಗಳಲ್ಲಿ ನೀರು ತುಂಬಿಸಿಕೊಂಡು ತಮ್ಮ ವಾಹನಗಳಮೇಲೆ ತರುತ್ತಿದ್ದರು. ಅಲೆಗ್ಗಾಂಡರನಿಗೆ ಬಾಯಾರಿಕೆಯಂಟಾಯಿತು. ಆಗ ಅವರಲ್ಲಿ ಕೆಲವರು ಶಿರಸ್ತಾಣವೋಂದರಲ್ಲಿ ನೀರನ್ನು ತುಂಬಿಸಿ ಆತನಿಗೆ ಕೊಟ್ಟಿರು. ಆತನು ಅದನ್ನು ತೆಗೆದುಕೊಂಡು—ಯಾರಿಗಾಗಿ ತೆಗೆದುಕೊಂಡು ಬಂದಿರಿ?—ಎಂದು ಹೇಳಿದನು. ಅವರು: “ನಮ್ಮ ಮಕ್ಕಳಿಗಾಗಿ ತೆಗೆ

ಮಹಿಂದು ಬರುತ್ತಿರುವೆನು. ನನ್ನ ಪ್ರಭುವು ಜೀವಿಸಿದ್ದಲ್ಲಿ ಈಗಿನ ಮಕ್ಕಳು ಹೋದರೂ ನಮಗೆ ಮಕ್ಕಳಿಗೇನೂ ಕುಡಿನೆಯಾಗದು” ಎಂದರು. ಇಷ್ಟರಲ್ಲಿ ಅಲೆಗ್ಜಾಂಡರನು ಸುತ್ತೊನ್ನೋಡಲು, ಸ್ವೀನಿಕರನೇಕರು ತಲೆಬಗ್ಗಿಸಿ ಆತನ ಕೈಯೊ ಜಗಟ ನೀರನಕಡಿಗೆ ನೋಡುತ್ತಿದ್ದರು. ಅದನ್ನು ಗಮನಿಸಿ ಆತನು: “ನಾನು ನೀರು ಕುಡಿದರೆ ನನ್ನಂತಹಿಯೇ ಬಾಯಾರಿಕೆಯಿಂದ ಸೀಡಿತರಾದ ಈ ಸ್ವೀನಿಕರು ಅಧ್ಯೈರ್ಜಿಗೊಳ್ಳುವರು.” ಎನ್ನತ್ತೆ ನೀರನ್ನು ಹಿಂದಕ್ಕೆ ಕೊಟ್ಟುಬಿಟ್ಟುನು. ಆತನ ಛಿದ್ರಾಯ ಕ್ರಾಗಕ್ಕೂ ಮೆಚ್ಚಿ ಸ್ವೀನ್ ವೆಲ್ಲವೂ ಒಂದೇಸಮನಾಗಿ ಹೆಚ್ಚಿನ ವೇಗದಿಂದ ದಾರಿ ನಡೆಯಿತು.

ಅಲೆಗ್ಜಾಂಡರನು ಭರತವರ್ಷದ ಮೇಲೆ ದಂಡಿತ್ತಿಬರುವುದೇ ಮೊದಲಾದ ವಿಷಯಗಳು ನಾಲ್ಕುನೇಯ ಪ್ರಕರಣದಲ್ಲಿ ವಿವರಿಸಲ್ಪಟ್ಟಿವೆ. ಪುನಃ ಇಲ್ಲಿ ಬರುವುದು ಅಗತ್ಯವಿಲ್ಲ.

ಡೇರಯಸನ ಮರಣಾನಂತರದಲ್ಲಿ ಅಲೆಗ್ಜಾಂಡರನು ತನ್ನ ರಾಜ್ಯದಲ್ಲಿ ಸಂಬಂಧಗಳೂ, ಬಾಂಧವ್ಯಗಳೂ ಇದ್ದರ ರಾಜ್ಯಸ್ಥಿರ್ಯಕ್ಕೆ ಅನುಕೂಲವಾಗುವ ದೀಂದು ತಿಳಿದು, ಪ್ರಾಚೀನ ಪದ್ಧತಿಗಳನ್ನು ವಲಂಬಿಸಲು ಮೊದಲು ಮಾಡಿಟ್ಟುನು. ಭರತವರ್ಷದಿಂದ ತುರಿಗಿಹೋಗುತ್ತ ಸೂಸಾ ಪಟ್ಟಣದ ಹತ್ತಿರ ಮಹಾವೈಭವ ದಿಂದ ರೂಕ್ಷಾನಾ ಎಂಬ ಪಾರಸೀಕರನ್ನೇಯನ್ನು ಮನುವೆಯಾದನು. ತನ್ನ ಮಿಶ್ರಿಗೂ ಬಂಧುಗಳಿಗೂ, ಕೆಳಗಳ ಅಧಿಕಾರಿಗಳಲ್ಲಿ ಅನೇಕರಿಗೂ ಪೂರ್ವದೇಶ ಗಳಲ್ಲಿಯ ಅನೇಕ ಕನ್ಯೆಯರನ್ನು ವಿವಾಹಮಾಡಿಸಿದನು. ೯೦೦೦ ವಿವಾಹಗಳು ನಡೆದುವು. ತಾನು ಉಡಿಗೆತೋಡಿಗೆಗಳು ಮೊದಲಾದ ವಿಷಯಗಳಲ್ಲಿ ಕೂಡ ಪ್ರಾಚೀನಪದ್ಧತಿಗಳನ್ನೇ ಅನುಸರಿಸುತ್ತಬಂದನು.

ಭರತವರ್ಷದಿಂದ ತಿರುಗಿಹೋಗುತ್ತ ಆತನು ಬಾಬಿಲೋನ್ ಹತ್ತಿರ ಬರುವಾಗ ಚೆಳಿಜ್ವರ ಬಂದು ಮೃತನಾದನು. (ಕ್ರಿ. ಪೂ. ೩೩೨.)

ಅಲೆಗ್ಜಾಂಡರನು ತನ್ನ ಅಂತಿಮದಶಯಲ್ಲಿ ವಿಶೇಷವಾಗಿ ಕುಡಿಯುತ್ತಿದ್ದು ದರಿಂದ ಕೆಲವರನ್ನು ಅನ್ಯಾಯವಾಗಿ ಕೊಲ್ಲಿಸಿದಂತೆ ಹೇಳಿಕೆಯಿದೆ. ಎಂತವರ ರಿಗಾದರೂ ಕಳಂಕಗಳು ಇದ್ದೇ ಇರುವವಲ್ಲವೇ!



ಸೆಲ್ಲಾಕ ಸನು.

ಅಲೆಗ್ಜಾಂಡರನಿಂದ ಜಯಿಸಲ್ಪಟ್ಟು ಸ್ವಲ್ಪಕಾಲ ಆತನ ಪಾಲನೆಗೊಳಗಾಗಿದ್ದು, ಆತನ ಮರಣಾನಂತರದಲ್ಲಿ ದಿಕ್ಕಾಪಾಲಾಗಿ ಚದರಿಹೋಗಿದ್ದ ರಾಜ್ಯಕೆಲ

ಗಳನ್ನು ಚಂದ್ರಗುಪ್ತನು ಭರತವಿಂಡದಲ್ಲಿ ಏಕಚ್ಛತ್ರಾಧಿಪತ್ಯದ ಕೆಳಗೆ ತರುತ್ತಿದ್ದ ಕಾಲದಲ್ಲಿಯೇ, ಏಕಚ್ಛತ್ರಾಧಿಪತ್ಯಕ್ಕೆ ತಾನೂ ತರಲು ಪ್ರಯತ್ನಿಸಿ, ಜಯವನ್ನು ಹೊಂದಿ, ಚಂದ್ರಗುಪ್ತನನ್ನು ಇದಿರಿಸಿ ನಿಲ್ಲಲಾರೆದೆ, ಆತನಿಗೆ ಮಗಳನ್ನು ಕೊಟ್ಟು ಸಮೃದ್ಧನ್ನು ಮಾಡಿಕೊಂಡ ಮಹಾವೀರನೇ ಈ ಸೆಲ್ಯಂಕನು.

ಈತನು ಶ್ರೀ. ಪೂ. ಇಂಜಲ— ಇಂಜಲ ಮಧ್ಯಕಾಲದಲ್ಲಿ ಜನಿಸಿದನು. ಈತನು ಸುಮಾರು ಮೂನವತ್ತುವರ್ಷದವನಾಗಿದ್ದು, ಅಸಿಯಾಖಿಂದದ ಮೇಲೆ ದಂಡಿತ್ತಿಹೋಗುವ ಅಲೆಗಾಜ್ಞಂಡರನ ಸೈನ್ಯವನ್ನು ಸೇರುವ ತನಕ ಈತನ ಚರಿತ್ರೆಯನ್ನು ನಾವರಿಯೆವು. ಶ್ರೀ. ಪೂ. ಇಂಗರಲ್ಲಿ ಈತನು ಅಲೆಗಾಜ್ಞಂಡರನ ಸೈನ್ಯದಲ್ಲಿಯ ಮುಖ್ಯಾಧಿಕಾರಿಗಳಲ್ಲಿ ಒಬ್ಬನಾಗಿ ಕಾಣೆಸಿಕೊಳ್ಳುವನು. ಅಫಘಾನಿಸ್ತಾನಪ್ರಾಂತದಲ್ಲಿಯ ಪರ್ಯತ ಪ್ರದೇಶದಲ್ಲಿ ಅಲೆಗಾಜ್ಞಂಡರನ ಪ್ರೀತಿಯನ್ನು ಸಂಪಾದಿಸಿದುದರಿಂದ ಆತ ಸಿಂದ ಪ್ರಥಾನಾಧಿಕಾರಿಯಾಗಿ ನಿಯಮಿಸಲ್ಪಟ್ಟಿನು. ಅಲೆಗಾಜ್ಞಂಡರ್, ಟಾಲಿವಾ ಪಡ್ರೆಕ್ಕಾಸ್, ಲಾಸಿಮೇಕಸ್ ಇವರೊಡನೆ ಭರತವರ್ಷಕ್ಕೆ ಬಂದು ಪುರುಷೋತ್ತಮನೊಡನೆ ನಡೆದ ಯುದ್ಧದಲ್ಲಿ ಈತನು ಮಹಾವೀರನೇಂದು ಹೇಸರುಗೊಂಡನು. ಹೀಗಾದುದರಿಂದ ಅಲೆಗಾಜ್ಞಂಡರನಿಗೆ ಈತನ ಮೇಲೆ ಪ್ರೀತಿಯು ಹೆಚ್ಚಾದಂತೆ ಹೋರಿಬರುವುದು. ಸೂಸಾ ಪಟ್ಟಣದಲ್ಲಿ ಶ್ರೀ. ಪೂ. ಇಂಜಲಲ್ಲಿ ಜರುಗಿದ ಮಹಾವೈಭವದೊಡೊಡಿದ ವಿವಾಹಗಳಲ್ಲಿ, ಅಲೆಗಾಜ್ಞಂಡರನ ವಿವಾಹಕ್ಕೆ ಎರಡನೆಯಿದು ಈತನದೇ ಆಗಿ ತೋಭಿಸಿತು. ಪಾರಸೀಕ ಪ್ರಭುಗಳಲ್ಲಿ ಅಲೆಗಾಜ್ಞಂಡರನ ಮಾವನೂ, ಈತನ ಮಾವನೂ ಸಮಾನವಾದ ಹೆಸ್ತನ್ಯತ್ಯವಲ್ಲ ಪ್ರಮುಖರು.

ಬೇಳಿಲೋನಿನಲ್ಲಿ ಶ್ರೀ. ಪೂ. ಇಂಜರಲ್ಲಿ ಅಲೆಗಾಜ್ಞಂಡರನು ಪರಲೋಕಗತ ನಾದ ಮೇಲೆ, ಆತನ ರಾಜ್ಯವೆಲ್ಲವೂ ಆರಾಜಕವಾಯಿತು. ಸ್ರುಜಿಯಾ ಕ್ಷೇತ್ರಪ ನಾದ ಅಂಟಿಗೋನಸ್ಸು, ಫಿಲಿಪ್ಪಿನ ಸೇನಾನಿಯಾದ ಅಂಟಪೇಟರೂ, ಈಜಿಪ್ತ ಕ್ಷೇತ್ರಪನಾದ ಟಾಲಿವಾಯೂ, ಮೆಕಡೋನಿಯಾ ಪ್ರತಿನಿಧಿಯಾದ ಕ್ರಿಟಿರಸ್ಸು, ಸ್ಪೃತಂತ್ರ ರಾಜರಾಗುವುದಕ್ಕೆ ಒಳಸೆಂಬು ಮಾಡತೋಡಿಗಿದರು. ಸ್ಪೃಲ್ಪಾಳದ ಲ್ಲಿಯೇ ರೋಕ್ಕಾನಾಳಿಗೆ ಮಗನು ಹುಟ್ಟಿದನು. ಪಡಿಕಾಂಸನು ಆ ಚಿಕ್ಕ ಅಲೆಗಾಜ್ಞಂಡರನ ಪಾಲಕನಾದನು. ಇತರ ಕ್ಷೇತ್ರಪರೂಡನೆ ಸೇರಿ ಇದ್ದಲ್ಲಿ ಸೆಲ್ಯಂಕನು ಕಾಡಲೇ ರಾಜ್ಯಭಾಗವು ಸಿಕ್ಕುತ್ತಿದ್ದರೂ, ಯಾವ ಕಾರಣಿಂದಲೋ ಆತನು ಪಾಲಕನ ರಕ್ಷಕ ಸೈನ್ಯಕ್ಕೆ ಅಧ್ಯಕ್ಷನಾಗಿರಲು ಒಪ್ಪಿಕೊಂಡನು. ಆದರೂ ಇದು ಬಹುಕಾಲ ನಡೆಯಲಿಲ್ಲ. ಶ್ರೀ. ಪೂ. ಇಂಗರಲ್ಲಿ ಅಂಟಿಗೋನಸ್ಸು ಪಾಲಕನ ಆಜ್ಞೆಯನ್ನು ಲಿಂಫಿಸಿದುದರಿಂದ ಇವರಿಬ್ಬಿರಗೂ ಯುದ್ಧವು ಪ್ರಾರಂ

ಭವಾಯಿತು. ಕ್ಷೇತ್ರಪರಲ್ಲರೂ ಅಂಟಿಗೋನಸನೊಡನೆ ಸೇರಿದರು. ಪಡಿಕಾಜ್ಞಸು ಯುದ್ಧವನ್ನು ನಡೆಯಿಸುತ್ತ ಸೈನ್ಯದೊಡನೆ ಈಜಿಪ್ತ ದೇಶಕ್ಕೆ ಬಂದನು. ಆತನ ಸೈನ್ಯಗಳು ಓಡಿಹೋಗಿ ಆತನು ಪ್ರಾಣವನ್ನು ಹಿಸಬೇಕಾಯಿತು. ಬಹುಕಾಲ ದಿಂದಲೂ ಸಂಗತಿಗಳನ್ನು ಲಕ್ಷ್ಯವಿಟ್ಟು ನೋಡುತ್ತಿದ್ದ ಸೆಲ್ಯೂಕೆಸನು ಸಮಯ ನೋಡಿಕೊಂಡು ಪಾಲಕನನ್ನು ಜರಂದು ಕ್ಷೇತ್ರಪರ ಪಕ್ಷವನ್ನು ಸೇರಿದನು.

ಸಹಪಾಲಕನಾದ ಪಡಿಕಾಜ್ಞಸ್ಸು ಮಡಿದ ತರುವಾಯ, ಅಂಟಿವೇಟರಿಂಬು ವನು ಆತನ ಸಾಫ್ತಕ್ಕೆ ನಿಯಮಸಲ್ಪಟ್ಟಿದ್ದನು. ಅಲ್ಲಿ ಆತನಿಗೆ ಕೆಲವು ಸಂದಿಗ ಗಳು ಬಂದೊದಗಿದ್ದವು. ಸೈನಿಕರಲ್ಲಿ ಕೆಲವರಿಗೆ ಆತನು ಕೊಡಬೇಕಾಗಿದ್ದ ಹಣಿ ವನ್ನು ಕೊಡುವುದಕ್ಕೆ ಸಂದರ್ಭಗಳು ಆತನಿಗೆ ವ್ಯತಿರೇಕವಾದುವು. ಇದಕಾಗಿ ಅವರು ಆತನನ್ನು ಶಿಲ್ಯಾಕಸನು ತಪ್ಪಿಸಿದನು. ಕೃತಜ್ಞತೆಯನ್ನು ತೋರಿಸುವುದಕಾಗಿ ಆತನು ಸೆಲ್ಯೂಕಸನಿಗೆ ಬೆಂಬಿಲೋನಿಯಾ ದೇಶದ ಪ್ರಭುತ್ವವನ್ನು ಕೊಟ್ಟುಕೊಳ್ಳಿಸಿದನು. ಇದು ಸೆಲ್ಯೂಕಸನಿಗೆ ಬಹಳಕಾಲ ಬಾಳಿಬರಲಿಲ್ಲ. ಅಂಟಿಗೋನಸು ಮಹಾಬಲವಂತನಾದುದರಿಂದ, ಆತನಿಗೂ ಸೆಲ್ಯೂಕಸನಿಗೂ ವೈರವುಂಟಾಯಿತು. ಎಷ್ಟು ಪ್ರಯತ್ನಿಸಿದರೂ ಅಂಟಿಗೋನಸನ್ನು ಸಮಾಧಾನಗೊಳಿಸುವುದು ಅಸಾಧ್ಯವಾಯಿತು. ಶ್ರೀ. ಪ್ರೌ. ಇಗರಲ್ಲಿ ಸೆಲ್ಯೂಕಸನು ಈಜಿಪ್ತಿಗೆ ಓಡಿಹೋಗಿ ಟಾಲ ವಿಾಯ ಶರಣು ಹೊಂದಿದನು. ಇಗರಲ್ಲಿ ರಾಜವಂಶದ ಹೆಸರೇ ಅಳಿದುಹೋಗಲಾಗಿ ಅಂಟಿಗೋನಸನ್ನು ಪ್ರಬಲ ಪ್ರಭವಾಗುವ ಸಂಭವವು ಬಂದಿತು. ಅಷ್ಟರಲ್ಲಿ ಇತರ ಕ್ಷೇತ್ರಪರ — ಈಜಿಪ್ತಿನಲ್ಲಿ ಟಾಲವಿಾಯೂ, ಆತನನ್ನು ಸೇರಿದ ನಮ್ಮ ಸೆಲ್ಯೂಕಸನೂ, ಮೇಕಡೋನಿಯಾದಲ್ಲಿ ಕಸಾಂಡರು ಮತ್ತು ಲಾಸಿಮೋಕಸೂ— ಇವರಲ್ಲರೂ, ಅಂಟಿಗೋನಸನಮೇಲೆ ಈಫ್ರೋಯುಜ್ಯವಳಾಗಿ ವೈರವನ್ನು ತೋರಿಸಿ, ಶ್ರೀ. ಪ್ರೌ. ಇಗರಲ್ಲಿ ಕೆಲವು ಸಮಾಧಾನಗಳನ್ನು ಕೇಳಿದರು. ಅದಕಾಗಿ ಅವರಿಗೂ ಆತನಿಗೂ ಯುದ್ಧವುಂಟಾಯಿತು. ಅದರಲ್ಲಿ ಇಗರಿಂದ ಇಗರ ವರಿಗೂ, ಸೆಲ್ಯೂಕಸ್ಸು ಟಾಲಮಿಾಯ ಸೇನಾನಿಗಳಲ್ಲಿಬ್ಬಾಗಿ ಕೆಲಸ ಮಾಡಿದನು. ಆದರೆ ಆ ವರ್ಷವು ಪ್ರಾರಂಭವಾಗುತ್ತಲೇ ಸೆಲ್ಯೂಕಸನಿಗೆ ಅಡ್ಡಷ್ಟವು ಕೈಹಿಡಿಯಲಾರಂ ಭಿಸಿತು. ಅಂಟಿಗೋನಸ್ಸು ಮೇಕಡೋನಿಯದ ಮೇಲೆ ದಂಡೆತ್ತಿ ಹೋಗುವುದರಲ್ಲಿ ದ್ವಿನು. ಆದೊಡನ್ನು ಆತಂಕಪಡಿಸಿ, ಆತನನ್ನು ವಿಫಲ ಮನೋರಥನನ್ನಾಗಿ ಮಾಡಲು ಸೆಲ್ಯೂಕಸನು ಉಪಾಯವನ್ನು ಹುಡುಕಿ, ಆತನ ಮಗನನ್ನು ಪರಾಜಿತನನ್ನಾಗಿ ಮಾಡಿ ಆತನ ಸೈನ್ಯಗಳನ್ನೆಲ್ಲ “ಗಾಜಾ” ಯುದ್ಧದಲ್ಲಿ ನುಚ್ಚುನೂ ರಾಗಿ ಮಾಡಿದನು. ಅಷ್ಟರಲ್ಲಿ ಅಂಟಿಗೋನಸ್ಸು ತಾನು ಮಾಡಿದ ಏಪಾರಿಂದುಗಳ

ನೈಲ್ಲ ಬದಲಾಯಿಸಿಕೊಂಡನು. ಸೆಲ್ಯಾಕೆಸನ ಶಕವು ಆರಂಭವಾಯಿತು. ಟಾಲಿ ಮಿಯೂ ಅಂಂ ಪದಾತಿಗಳನ್ನು ಅಂಂ ಕುದುರೆಯ ಸವಾರರನ್ನು ಕೊಟ್ಟು ಬೇಬಿಲೋನಿಯವನ್ನು ಸ್ವಾಧೀನಪಡಿಸಿಕೊಳ್ಳುವುದನಂತೆ ಸೆಲ್ಯಾಕೆಸನಿಗೆ ಹೇಳಿದನು. ಇವ್ವು ಸ್ವಲ್ಪ ಸ್ವೇಚ್ಛಾದಿಂದ ಏನುಮಾಡಬಹುದೆಂದು ಕೆಲವರು ಸೆಲ್ಯಾಕೆಸನೊಡನೆ ವಾಡಿಸತ್ತೊಡಗಿದರು. ಆವರೆ ಅಲೆಗ್ಜಾಂಡರನ ದೃಷ್ಟಿಂತವನ್ನು ತೋರಿಸಿಯೂ ವೀರಪುರುಷೋಚಿತ ಧರ್ಮ-ಗಳನ್ನು ಉಪನ್ಯಾಸಿಸಿಯೂ, ಶಕುನಗಳನ್ನು ಕಾಣಿಸಿಯೂ, ಸೆಲ್ಯಾಕೆಸನು ತನ್ನ ಸೇನೆಯನ್ನು ಹುರಿಗೊಳಿಸಿ, ಮಾರ್ಗದಲ್ಲಿ ಜಯ ಹೊಂದುತ್ತ ಬೇಬಿಲೋನನ್ನು ಸೇರಿ ಆಂಟಿಗೋನಸನ ಪಕ್ಕದವರನ್ನು ಸೋಲಿಸಿ ಆ ನಗರವನ್ನು ವಶವಾಡಿಕೊಂಡನು. ಆದಿನವೇ ಸೆಲ್ಯಾಕೆಸನ ಸಾಮ್ರಾಜ್ಯದ ಜನ್ಮದಿನವು. ಅಂದಿನಿಂದ ಸೆಲ್ಯಾಕೆಸನು ತನ್ನ ಸಾಫಾನವನ್ನು ಒಲಪಡಿಸಿಕೊಳ್ಳಲು ಆರಂಭಿಸಿದನು. ಸ್ವಲ್ಪಕಾಲದಲ್ಲಿಯೇ ಆಂಟಿಗೋನಸನು ತನ್ನ ಹೈತ್ರಪ ನಾದ ‘ನಿಕನರ್’ ನನ್ನು ೧೨,೦೦೦ ಪದಾತಿಗಳೊಡನೆಯೂ, ೨,೦೦೦ ಅಶ್ವಾರೋಹಿಗಳೊಡನೆಯೂ, ಸೆಲ್ಯಾಕೆಸನೊಲೆ ಕಳುಹಿಸಿದನು. ಸೆಲ್ಯಾಕೆಸನ ಹತ್ತಿರ ಇಂದ್ರ ಪದಾತಿಗಳೂ ಇಂದ್ರ ಕುದುರೆಯ ಸವಾರರೂ ಇದರು. ಆದರೂ ಸೆಲ್ಯಾಕೆಸನ ಪ್ರತಿಭಿಯಿಂದ ಈ ಚಿಕ್ಕ ಸ್ವೇಚ್ಛಾವು ನಿಕನರನ್ನು ಸಂಪೂರ್ಣವಾಗಿ ಓಡಿಸಿಬಿಟ್ಟತು. ಈ ಹೊಡಿತದೊಡನೆಯೇ ಆಂಟಿಗೋನಸನಿಗೆ ಪತ್ತಿಮಂಡಲ ತೊಂದರೆಗಳನ್ನು ಒಟ್ಟಿಮಾಡಿದನು. ಆದರೂ ಹೆದರದೆ ಆಂಟಿಗೋನಸನು ತನ್ನ ಮಗನಾದ ಜಮಿಟ್ರಯಸ್ಸನ್ನು ಬೇಬಿಲೋನಿಯದ ಮೇಲೆ ದೊಡ್ಡ ಸ್ವೇಚ್ಛಾದೊಡನೆ ಕಳುಹಿಸಿದನು. ಆ ದಂಡು ಹೊಳ್ಳಿಹೊಡಿವುದೊಂದು ಬಿಟ್ಟು ಮತ್ತೊಂದು ಘಲವನ್ನೂ ಹೊಂದಲಿಲ್ಲ. ಸೇಕ್ಕುಕೆನು ಮೆಲ್ಲಮೆಲ್ಲನೆ ಆಂಟಿಗೋನಸನ ಪಕ್ಕಪಾತಿಗಳನ್ನು ಗೆದ್ದು ತಿರುಗಿ ಬೆಬಿಲೋನಿಯ ದೇಶವನ್ನು ಸ್ವಾಧೀನಪಡಿಸಿಕೊಂಡನು. ಎರಡನೆಯಸಾರಿ ಇವನು ಈ ನಗರವನ್ನು ಕೈವಶವಾಡಿಕೊಂಡು ಮೊದಲು ಕ್ರಿ. ಪೂ. ಇಂತರ ವರ್ಗೊ ಒಂಭತ್ತು ಪರ್ವಗಳ ತನಕ ಏನೆಲ್ಲ ನಡೆಯಿತೋ ತಿಳಿದುಕೊಳ್ಳಲು ಆಥಾರಗಳು ಯಾವುದ್ದು ಕೆಂಡುಬರುವುದಿಲ್ಲ. ಇಂತರಲ್ಲಿ ಸೆಲ್ಯಾಕೆಸಾಲಾಸಿಮೇಕಸರಿಗೂ ಆಂಟಿಗೋನಸನಿಗೂ ಇವು ಎಂಬಲ್ಲಿ ಯುಧ್ಯವು ನಡೆಯಿತು. ಅದರಲ್ಲಿ ಆಂಟಿಗೋನಸನ್ನು ದತ್ತನಾದನು. ಸೆಲ್ಯಾಕೆಸನಿಗೆ ಪಾಲೆಸ್ಪೈನ್ ಮೊದಲುಗೊಂಡು ಭರತವಿಂಡದವರ್ಗೂ ಇರುವ ರಾಜ್ಯವು ಸರ್ವಸ್ವಾತಂತ್ರ್ಯಗಳೊಡನೆ ಕೈಸೇರಿತು. ಪಾಲೆಸ್ಪೈನ್ ದೇಶವು ಸೆಲ್ಯಾಕೆಸನಿಗೂ ಈಜಿಪ್ತು ದೇಶದ ಹೈತ್ರಪನಾದ ಟಾಲಿಸಿದಿಲ್ಲ. ಆದರೆ ಟಾಲಿಸಿದಿಲ್ಲ.

ಸೆಲ್ಲ್ಯೂಕೆಸನೆ ರಾಜ್ಯವಿಸ್ತಾರವು ಹೈನ್ನೆತ್ಯವನ್ನು ಹೊಂದಿದ ಆ ಇಂಜನೆಯ ವರ್ಷದಲ್ಲಿಯೇ ಆತನು ಭರತವರ್ಷದ ಮೇಲೆ ದಂಡಿತ್ತಿಬಂದು ಚಂದ್ರಗುಪ್ತನಿಂದ ಪರಾಭವವನ್ನು ಹೊಂದಿ ಮಗಳನ್ನಿಂತು ಸಂಧಿವಾಡಿಕೊಂಡನು.

ಸೆಲ್ಲ್ಯೂಕೆಸನು ಬಲವಂತನಾದುದನ್ನು ನೋಡಿ ಮಿಕ್ಕ ಹೇತುಪರು ಆತನೊಡನೆ ವಿರೋಧವನ್ನು ಬೆಳೆಯಿಸಹಕ್ತಿದರು. ಟಾಲಿಮಾ ಲಾಸಿಮೇಕ್ಸ್ ಇವರಿಬ್ಬರೂ ಒಂದಾದರು. ಸ್ವಲ್ಪಕಾಲ ಆಂಟಿಗೋನಸನ ಮಗನಾದ ದೀವಿಟಿಯಸನು ಸೆಲ್ಲ್ಯೂಕೆಸನೊಡನೆ ಸೇರಿಯೂ, ಕೆಲವು ಕಾಲ ಇದಿರಿಸಿಯೂ, ಕೆಲಕಾಲ ಆತನಿಗೆ ಅಧೀನನಾಗಿ ಹಲವು ಕವ್ಯಗಳನ್ನು ಅನುಭವಿಸಿಯೂ, ಶ್ರೀ. ಪೂ. ಅಲಂಕಾರಲ್ಲಿ ವಿವರನ್ನು ಕುಡಿದು ಸತ್ತನು. ಆತನೊಡನಿದ್ದ ಸಂದರ್ಭಗಳಲ್ಲಿ ಸೆಲ್ಲ್ಯೂಕೆಸನು ಉದಾರಿಯಾಗಿಯೂ ದಯಾದ್ರ್ವ ಹೆಡರುಣಾಗಿಯೂ ಧೈರ್ಯಶಾಲಿಯಾಗಿಯೂ ಇದ್ದಂತೆ ಕಾಣಿಸಿಕೊಳ್ಳುವನು. ಡೆಮೆಟ್ರಿಯಸನು ಹಲವು ದಾರಿಗಳನ್ನು ನೋಡಿ ಕೊನೆಗೆ ಸಿಕ್ಕಬಿದ್ದು, ಸೆಲ್ಲ್ಯೂಕೆಸನಿಂದ ರಾಜಪುರುಷೋಚಿತವಾದ ಸೆರಿಯಲ್ಲಿಡಲ್ಪಟ್ಟಿದ್ದನು. ಆಗ ಲಾಸಿಮೇಕ್ಸ್, ಆತನನ್ನು ಕೊಂಡಲ್ಲಿ ಎರಡು ಸಾವಿರ ಟೂಲೆಂಟುಗಳನ್ನು ಕೊಡುವೆನೆಂದು ತಿಳಿಸಿದನು. ಅದಕ್ಕೆ ಸೆಲ್ಲ್ಯೂಕೆಸನು ಕೋಪದಿಂದ ಉರಿದುಬಿದ್ದು, ಅಂತಹ ದುಷ್ಪಾರ್ಥವು ತಕ್ಕುದಲ್ಲವೆಂದು ಲಾಸಿಮೇಕ್ಸನಿಗೆ ವಿಶದೀಕರಿಸಿ ಪ್ರತ್ಯುತ್ತರವನ್ನಿಂತುನು.

ಒಂದು ಸಂದರ್ಭದಲ್ಲಿ ಕೆಲವು ಪ್ರಜೆಗಳು ಡೆಮೆಟ್ರಿಯಸನ ಪಕ್ಷವನ್ನು ವಹಿಸಿದ್ದರು. ಆತನಿಗೆ ಸ್ವಲ್ಪ ವಿಜಯವೂ ಉಂಟಾಗಿದ್ದಿತು. ಬಲಗಳನ್ನು ಸೇರಿಸಿಕೊಂಡು, ಆತನು ಸ್ವಲ್ಪ ಅನಾರೋಗ್ಯದಿಂದಿದ್ದರೂ, ಅದನ್ನು ಲೆಕ್ಕಿಸದೆ ಒಳಸಂಚಾಗಳನ್ನು ನಡೆಯಿಸುತ್ತಿದ್ದನು. ಆಂತಹ ಸಮಯದಲ್ಲಿ ಸೆಲ್ಲ್ಯೂಕೆಸನು ಒಂದು ಧಾಲನ್ನು ಮಾತ್ರ ಕೈಯಲ್ಲಿ ಹಿಡಿದುಕೊಂಡು ಒಂಟಿಯಾಗಿ ಡೆಮೆಟ್ರಿಯಸಿದ್ದ ಅಡವಿಗೆ ಹೋಗಿ ಅಲ್ಲಿಯ ಯುದ್ಧಭಟರನ್ನು ತನ್ನ ಪಕ್ಕಕ್ಕೆ ಸೇರಬೇಕೆಂದು ಹೇಳಿದನಂತೆ! ಆಹಾ! ಇದಕ್ಕೆ ಆತನಲ್ಲಿ ಎಷ್ಟು ಧೈರ್ಯಸಾಹಸಗಳರಬೇಕು?


ಇಷ್ಟು ಆತ್ಮವಿಶ್ವಾಸವುಳ್ಳವನಾದುದರಿಂದಲೇ ಆತನಿಗೆ ಧೈರವು ಕೂಡಸಹಾಯವಾಗಿದ್ದಿತು.

ಲಾಸಿಮೇಕ್ಸನು ಟಾಲಿಮಾಗಳ ರಾಜ್ಯದಲ್ಲಿ ಅಂತಹ ಕಲಹವನ್ನು ಅಟುಮಾಡಿದನು. ಶ್ರೀ. ಪೂ. ಅಲಗರಲ್ಲಿ ಲಾಸಿಮೇಕ್ಸನು ಸೆಲ್ಲ್ಯೂಕೆಸನೊಡನೆ ಯುದ್ಧಮಾಡಿ ಮಾಡಿದನು. ಟಾಲಿಮಾ ರಾಜ್ಯಕ್ಕೆ ಅಹೋನಾದ ಕೋನಿಸ್ ಟಾಲಿಮಾ ಎಂಬವನು ಈತನಿಗೆ ಶರಣಾಗತನಾಗಿದ್ದನು. ಹೀಗಿದ್ದುದರಿಂದ, ಅಲೆಗ್ನಾಂಡರನ ರಾಜ್ಯದಲ್ಲಿ

ಈಚಿಪ್ತ ಪ್ರೇಂದನ್ನು ತಿಂದು ಮಿಕ್ಕೆ ಭಾಗವೆಲ್ಲಕ್ಕೂ ಈತನೇ ಸರ್ವಾಧಿಕಾರಿಯಾಗಿ ಈಚಿಪ್ತ ಯುವರಾಜನನ್ನು ತನ್ನ ವಶವತ್ತಿಯಾಗಿ ಮಾಡಿಕೊಂಡು ನಿರಂಕುಶ ಪ್ರಭುತ್ವವನ್ನು ನಡೆಯಿಸುತ್ತಿದ್ದನು.

ಸೆಲ್ಲ್ಯೂಕಸನಿಗೆ ಅಂಟಿಯೋಕಸೇಂಬ ಮಗನಿದ್ದನು. ಸೆಲ್ಲ್ಯೂಕಸನು ಡೆಮೆಟ್ರಿಯಸನ ಮಗಳಾದ ಸ್ಥಾಟೋನಿಸೇ ಎಂಬವಳನ್ನು ಮದುವೆಯಾಗಿದ್ದನು. ಅಂಟಿಯೋಕಸನಿಗೆ ಆಕಯಸೇಲೆ ಅಸುರಾಗವೃಂಢಾಯಿತಂತೆ. ಆಗ ಸೆಲ್ಲ್ಯೂಕ ಸನು ಮಗನ ಮೇಲಿನ ಪ್ರೇಮದಿಂದ ಆಕೆಯನ್ನು ಅಂಟಿಯೋಕನಿಗಿತ್ತು ಅವರಿಭ್ರಂಜ್ಣಾ ಅರ್ಥರಾಜ್ಯಕ್ಕೆ ಅಧಿಕಾರಗಳನ್ನಾಗಿ ನಿಯಮಿಸಿ ಕರ್ಕಾಹಿಸಿದ್ದನು. (ಕ್ರಿ. ಪೂ. ೨೬೨.) ಅಂದಿನಿಂದಲೂ ಅವರಿಗೆ ಈ ಪೂರ್ವದೇಶಗಳನ್ನು ಕೊಟ್ಟು ಬಿಟ್ಟು, ತಾನು, ತನ್ನ ತಂಡೆ ಅಜ್ಞಂದಿರ ದೇಶವಾದ ಮೆಕಡೋನಿಯದಲ್ಲಿ ತನ್ನ ಕಡೆಯ ದಿನಗಳನ್ನು ಕೆಳಿಯಬೇಕೆಂದು ಆತನಿಗೆ ಉದ್ದೇಶಪೂರ್ಣಂಬಾದಂತೆ ತೋರುತ್ತಿದೆ. ಆ ಉದ್ದೇಶವನ್ನು ನೇರವೇರಿಸುವುದಕ್ಕಾಗಿ ಸೆಲ್ಲ್ಯೂಕಸನು ಕ್ರಿ. ಪೂ. ೨೬೩ ರಲ್ಲಿ ಮೆಕಡೋನಿಯಾಕ್ಕೆ ಪ್ರಯಾಣಮಾಡಿದನು. ಅದರ ಹಿಂದೆಯೇ ಕೆರೊನಸ್ ಬಾಲಮಿಯೂ ಸತ್ತನು. ಮಧ್ಯಮಾರ್ಗದಲ್ಲಿ ಈ ಕೆರೊನಸನ ವಿಶ್ವಸಫಾತು ಕಿಂದ ಸೆಲ್ಲ್ಯೂಕಸನು ಆಕಾಲಮರಣವನ್ನು ಹೊಂದಿದನು.

ಆತನಿಂದ ಸ್ಥಾಪಿಸಲ್ಪಟ್ಟ ರಾಜ್ಯವು ಬಹುಕಾಲ ನಡೆದು ಚರಿತ್ರೆಯಲ್ಲಿ ಪ್ರಸಿದ್ಧಿಯನ್ನು ಹೊಂದಿತು.




ಮುಗಾಸ್ತ್ರ ನೀಸು.

ಮುಗಾಸ್ತ್ರನೀಸನ್ನು ಕುರಿತು ನಮಗೆ ವಿಶೇಷವೇನೂ ಗೊತ್ತಿಲ್ಲ. ಈತನ ಗ್ರಂಥವೂ ಇಲ್ಲ. ಇವನ ಇನಂತರದ ಗ್ರಿಕ ಗ್ರಂಥಕಾರರು ಈತನವೆಂದು ಕೆಲಕೆಲವು ವಾಕ್ಯಗಳನ್ನು ಅನುವಾದಿಸಿರುವುದರಿಂದ ಲೋಕದಲ್ಲಿ ಈತನ ಚರಿತ್ರೆಯು ತಿಳಿಯದೆ ಇದ್ದರೂ ಇತರ ವಿಷಯಗಳ ಚರಿತ್ರೆಯು ಪರಿಸ್ಪಟಿವಾಗಿ ತಿಳಿಯ ಬರುವುದಕ್ಕೆ ಸಾಧ್ಯವಾಗಿದೆ.

ಮುಗಾಸ್ತ್ರನೀಸು ನಾರಸೀಕಸೇಂತಲೂ, ಅಲೆಗಾಜ್ಞಂದರನ ಹಿಂದೆ ಬಂದವ ನೀತಲೂ ಕೆಲವರು ಹೇಳುವರು. ಆದರೆ ಅವೆಲ್ಲ ಬರಿ ಉಹೆಗಳೇ ಸರಿ.

ಈತನು ಕ್ರಿ. ಪೂ. ೨೦೭ ರಲ್ಲಿ ಸೆಲ್ಲ್ಯೂಕಸನಿಂದ ಚಂದ್ರಗುಪ್ತನ ಆಸ್ಥಾನದಲ್ಲಿ ರಾಯಭಾರಿಯಾಗಿ ಕರ್ಕಾಹಿಸಲ್ಪಟ್ಟನು. ಈತನು ವಂಜಾಬದೋಳಗಳ ನದಿ.

ಗಳನ್ನು ಹೇಳುವುದರಿಂದ, ಆ ಮಾರ್ಗವಾಗಿ ಪಾಟಲೀಪುರಕ್ಕೆ ಬಂದಂತೆ ಉಹಿಸ ತಕ್ಕುದಾಗಿದೆ. ಆ ಪಟ್ಟಣದಲ್ಲಿ ಈತನು ಬಹುಕಾಲ ವಾಸವಾಗಿದ್ದನು. ಅದಕ್ಕೆ ಪೂರ್ವಭಾಗದಲ್ಲಿರುವ ಭರತವರ್ಷವನ್ನು ಈತನು ಕಣ್ಣಾರ್ ಸೋಡಿರಲಿಲ್ಲ. ಕೇಲವರು ಈತನು ಜಂದ್ರಗುಪ್ತನೊಡನೆ ದೇಶಸಂಚಾರವಾಡುತ್ತಿದ್ದನೆಂದು ಹೇಳುವ ರಿಖಿದೆ, ಅದಕ್ಕೆ ಆಧಾರವು ಕಂಡುಬರುವುದಿಲ್ಲ. ಮುಖ್ಯವಾಗಿ ಬ್ರಾಹ್ಮಣರಿಂದ ಹೇಳಿ ಎಲ್ಲವನ್ನೂ ಇವನು ವರ್ಣಿಸಿರುವನು. ದೇಶಭಾಷೆಗಳನ್ನು ಚೆನ್ನಾಗಿ ತಿಳಿಯೆದಿದ್ದುದರಿಂದ, ಹೇಳಿದುದೊಂದು, ಅಥವಾದಿದುದೊಂದಾಗಿ ಈತನು ಹೇಳುತ್ತಿದ್ದು ಬರದನೆಂಬುದಕ್ಕೆ ಸಂದೇಹವಿಲ್ಲ. ಆದರೂ ಕೇಲವರು ಹೇಳುವಂತೆ ಈತನು ಕಪಟಿಯಲ್ಲ. ಭಾಷೆಗಳು ಬಾರದುದರಿಂದಲೂ ಹಿಂದೂಗಳ ಪದ್ಧತಿಗಳನ್ನು ಗ್ರಿಕರ ಆನುಭವದಿಂದ ವಿಮರ್ಶಿಸುವುದರಿಂದಲೂ ಕೇಲವು ಲೋಪಗಳು ಉಂಟಾದುವೆಂದು ಹೇಳುವುದು ಸಮಂಜಸವು. ಇಷ್ಟೇ ಅಲ್ಲದೆ ಈತನ ಸಂಪೂರ್ಣ ಗ್ರಂಥವು ಇಲ್ಲವಾದಬಳಿಕೆ, ಈತನನ್ನು ದೂರಿ ಪ್ರಯೋಜನವೇನು? ಪ್ರಯೋನನವಿದ್ದರೂ ಅದೇತರ ನಾಜ್ಯಯವು? ತಿಳಿದವರೆಗೂ ದೇಶವನ್ನು ಕುರಿತೂ ಶೀತೋಷ್ಣ ಸ್ಥಿತಿಗಳನ್ನು ಕುರಿತೂ, ಪಶುಪಕ್ಷೀಯಿಗಳನ್ನು ಕುರಿತೂ, ಜಾತಿಮತ, ಆಚಾರವ್ಯವಹಾರಗಳನ್ನು ಕುರಿತೂ, ರಾಜ್ಯಾಂಗ ಪದ್ಧತಿಗಳನ್ನು ಕುರಿತೂ ವಿಷಯಗಳನ್ನು ಕೂಡಿಸಿಟ್ಟು, ಬರಯಿಸಿ, ಭಾರತವರ್ಷದ ಪ್ರಾಚೀನ ಚರಿತ್ರಾಂಶಗಳಿಗೆ ಹೆಚ್ಚಿನ ಆಧಾರಭೂತನಾದ ಈ ಮೆಗಾಸ್ಟ್ರಿಸು ನಮಗೆ ಚಿರಸ್ತರಣೀಯ ನಾಲ್ಕಿನೇ?



ಭದ್ರಂ ಶಂಭಂ ಮಂಗಳಂ



